

**SERVANTS OF INDIA SOCIETY'S LIBRARY,
POONA 4.**

FOR INTERNAL CIRCULATION

To be returned on or before the last date stamped below

Government of His Highness the Maharaja of Mysore.

THE
MYSORE REVENUE MANUAL

VOLUME II

Appendices

Published by Authority



BANGALORE:
PRINTED AT THE GOVERNMENT PRESS
1921

X723: (Z224)

F1.2

10659

LIST OF CONTENTS.

No. of APPENDICES	SUBJECT	PAGES
I.	Administrative Revenue Sub-Divisions of the State	1
II.	List of candidates eligible for Amildari and Deputy Amildari.	5
III.	List of candidates eligible for appointments of Rs. 50 and upwards in the Revenue Department.	6
IV.	Scales of Taluk Establishments	7
V.	Patel Sannad Forms.	9
VI.	Village Inspection Register.	11
VII.	Barabaluti Register.	12
VIII.	Statement of alienation of lands requiring Govt. sanction.	14
IX.	Supplemental Khetwar Register.	15
X.	Application for temporary cultivation of gomal lands.	16
XI.	Muchalika to be taken from applicants for large landed estates (English form)	17
	Do (Kannada)	18
XII.	Form of transfer order <i>re</i> coffee estates.	19
XIII.	Forms <i>re</i> grant of bonuses for sandal trees.	20
XIV.	Kandayam Receipt Form	23
XV.	A. List of taluks surveyed and settled.	24
	B. List of taluks into which Revision Settlement has been introduced.	28
XVI.	Form of Notification of Revision Settlement.	30
XVII.	Progress Statement <i>re</i> recovery of Land Revenue	31
XVIII.	Form for intimating confirmation of sales.	35
XIX.	Statement of taluks where remission of half wet assessment was granted during 1908-09.	35
XX.	Form of Witness Summons in Revenue Cases.	36
XXI.	Brief descriptions of various inams prevailing in Mysore.	37
XXII.	Register of Inams.	45
XXIII.	Register of changes of inams.	52
XXIV.	Bill form for commission due to Inamdars for collecting quit-rent of excluded minor inams.	53
XXV.	Quit-rent Register.	54
XXVI.	Inam Title deed form	55
XXVII.	Form of extract of Inam decisions.	56
XXVIII.	List of tanks to be maintained from acreage contributions	56
XXIX.	Statement of rates of Mohatarfa.	57
XXX.	List of questions with answers <i>re</i> mohatarfa problems.	58

No. OF APPENDICES	SUBJECT	PAGES
XXXI.	Schedule of rates of Toll.	60
XXXII.	Abstract D. C. B. statement	61
XXXIII.	Atchakat Register (Statements I to IV connected with it)	62
XXXIV.	Jamabandi Report form.	68
XXXV.	Statement of Mysore Tanks the breaching of which is likely to damage Madras Tanks or Towns.	70
XXXVI.	Register of Major Tanks (to be kept in District Offices)	76
XXXVII.	Challan form for noting re-payment of loans.	77
XXXVIII.	Form of application for a loan for planting fruit gardens.	78
XXXIX.	Form of application for the supply of Agricultural implements on the Hire Purchase System.	79
	Do of Agreement.	80
XL.	Forms and Registers pertaining to Loans for Agri- cultural and Industrial purposes	81
XLI.	Return of lands acquired under the Land Acquisi- tion Regulation.	91
XLII.	Epidemic Diseases Report form.	92
XLIII.	Form of License to vend General and Court Fee Stamps.	93
XLIV.	Returns re Accidental Fires:—	
	Form A	94
	Form B	95
XLV. (1)	Schedule showing the property qualifications pres- cribed for a person to vote for a member of the Representative Assembly	96
XLV. (2)	Do for members of Do	99
XLVII.	Monthly statements of Income-tax realizations	102
XLVIII.	List of Statistical Returns due to the Residency.	103
XLIX.	Form of application for search of Public Records	103
LI.	List of places where construction of quarters for officials is necessary	104
LII.	Scale of Building Materials to be granted to Settlers in Malnad	105
LIII.	Table showing the normal and warning rates of Staple food grains	106
LIV.	Memorandum of Instructions for the preparation of Forecasts of Crops	107
LV.	Statement showing the Standard rates of pro- duce per acre.	110
LVI.	Trade descriptions of cotton	115
LVII.	Forecasts of Wheat crops	117
LVIII.	Alphabetical list of crops	119
LIX.	Tables of Agricultural Statistics.	127
LX.	Statistics relating to coffee production.	135
LXI.	Schedule of Cattle Census	143
LXII.	Instructions to Enumerators and Supervisors of Quinquennial Agricultural Census.	145

III

No. of APPENDICES	SUBJECT	PAGES
LXIII.	Monthly Returns of Cotton goods. Forms I, II & III.	150
LXIV.	Statement of Woollen Mills.	152
LXV.	Quarterly return of Darakhasts.	153
LXVI.	Progress Statement in respect of large landed Estates,	154
LXVII.	Progress Statement in respect of Restoration of Minor Tanks.	155
LXVIII.	Progress Statement in respect of Constitution of Village Forests.	156
LXIX.	Reports relating to Minor Tanks.—Forms I & II.	157
LXX.	Statements pertaining to unauthorised alienations of Service Inams.	160
LXXA.	Form of agreement to be executed by Inamdars for introduction of Survey and Settlement into their villages. (English and Kanarese forms)	162
LXXI.	Units of old measurement of lands.	167
LXXII.	Rules for the elimination of fractions in the calculation of quit-rents on Inams.	168
LXXIII.	Register of Institution Fes collected in pauper suits.	170

THE MYSORE REVENUE MANUAL

VOLUME II.

APPENDIX I.

STATEMENT SHOWING THE ADMINISTRATIVE REVENUE SUB-DIVISIONS OF THE STATE.

(Paragraph 8.)

Serial No.	District	Sub-Division	Taluks comprising	Area in square miles	Population as per census of 1911	Land Revenue
1	2	3	4	5	6	7
1	BANGALORE.	Bangalore...	Bangalore	875.07	119,836	2,49,972
		Dodballapur.	{ Dodballapur	810.46	73,838	1,59,438
			{ Devanahalli	229.70	52,682	1,27,317
			{ Nelamangala	255.53	68,527	1,18,180
			{ Hoskote	272.85	75,990	1,65,498
			{ Anekal	190.27	58,096	1,29,831
			Total	1258.81	828,778	7,15,259
		Closepet ...	{ Kankanhalli	823.40	95,024	1,18,179
			{ Magadi	858.64	83,415	1,42,597
			{ Channarayana	453.09	76,531	1,49,784
{ Closepet (Sub-Taluk)		46,438	...		
	Total	1435.13	801,708	4,06,510		
2	KOLAR.	Kolar ...	{ Kolar	282.54	80,691	1,82,431
			{ Malur	266.55	68,931	1,80,081
			{ Mulbagal	826.98	68,956	1,70,665
			{ Bowringpet	821.63	97,086	1,54,867
			Total	1197.75	815,264	6,87,394
		Chikballapur	{ Chikballapur	249.85	56,758	1,02,935
			{ Goribidnur	843.10	90,516	1,78,626
			{ Bagipalli	447.13	54,099	1,55,488
			{ Gudibanda (Sub-Taluk)	17,739	43,157
			Total	1040.08	219,112	4,80,166

APPENDIX I—contd.

Serial No.	District	Sub-Division	Taluks comprising	Area in square miles	Population as per census of 1911	Land Revenue	
1	2	3	4	5	6	7	
3	KOLAR— conold.	Chintamani.	Chintamani	271.91	62,077	1,95,950	
			Sidlaghatta	323.40	70,895	1,52,900	
			Srinivaspur	324.97	64,170	1,60,355	
			Total	920.28	197,142	4,49,205	
	TUMKUR.	Tumkur ...	Kunigal Tumkur	Kunigal	382.17	63,812	1,40,662
				Tumkur	454.69	115,854	2,25,823
				Total	836.86	200,666	3,66,485
		Maddagiri...	Maddagiri...	Maddagiri	605.50	88,423	2,63,390
				Pavagada	533.55	61,171	1,06,990
				Koratagere (Sub-Taluk)...	...	40,718	77,769
				Sira	599.93	89,311	1,61,679
				Total	1728.98	279,683	6,09,774
Gubbi ...		Gubbi ...	Gubbi	502.27	95,820	2,14,573	
	Tiptur		502.42	61,518	2,14,498		
	Turuvekere (Sub-Taluk)		...	39,175	80,612		
	Chiknayakanhalli ...		435.94	57,384	1,25,900		
		Total	1500.63	254,897	6,45,578		
4	MYSORE.	Mysore ...	Mysore	902.69	64,872	1,13,555	
			Hunsur	660.98	118,435	1,61,302	
			Yedatore	237.70	84,513	1,99,267	
			Heggaddevankote ...	619.98	63,795	70,014	
			Total	1820.75	331,615	5,44,138	
		French Rocks	French Rocks	Seringapatam	274.42	54,701	2,08,540
				French-Rocks (Sub-Taluk)	...	28,808	64,290
				Mandya	440.20	127,989	1,77,060
				Nagamangala	401.10	80,032	1,25,664
				Krishnarajpete	423.23	107,515	1,28,222
				Malvalli*	391.81	108,216	1,26,394
				Total	1990.26	507,211	8,89,170
Nanjangud	Nanjangud	Chamrajnagar	474.73	114,197	1,63,710		
		Nanjangud	378.94	113,169	1,77,916		
		Gundlupet	547.08	73,135	27,609		
		T.-Narsipur	225.40	92,373	1,40,203		
		Total	1626.20	397,874	5,68,438		

*Added on to the French Rocks Sub-Division by G. O. No. R. 5654-713—L. R. 202-19-4, dated 18th November 1920.

APPENDIX I—contd.

Serial No.	District	Sub-Division	Taluks comprising	Area in square miles	Population as per census of 1911	Land Revenue
1	2	3	4	5	6	7
6	HASSAN.	Manjarbad...	{ Belur	338-84	73,638	1,94,492
			{ Manjarabad	455-78	50,589	1,57,406
			Total	794-62	124,227	3,51,898
		Hassan ...	{ Alur (Sub-Taluk)	27,718	8,09,825
			{ Hassan	475-94	98,839	1,74,010
			{ Araikere	485-94	86,261	1,74,010
	Total	691-28	212,806	4,83,835		
	Hole-Narsipur.	{ Channarayapatna	415-41	67,135	2,10,192	
		{ Hole-Narsipur	232-53	64,367	92,869	
		{ Arkalgud	262-01	81,663	1,07,279	
Total	909-95	263,165	4,10,340			
SHIMOGA.	Shimoga ...	{ Shimoga	688-41	74,924	1,94,705	
		{ Kumsi (Sub-Taluk)	17,124	...	
		{ Honnali	331-01	68,327	1,40,380	
		{ Channagiri	465-56	83,233	1,86,980	
		{ Tirthahalli	476-02	54,724	1,64,169	
	Total	1961-00	236,332	6,86,294		
Sagar ...	{ Sagar	667-77	51,049	1,66,452		
	{ Sorab	444-29	66,605	2,38,410		
	{ Nagar	528-53	37,656	1,25,108		
{ Shikarpur	428-53	63,074	2,07,423			
Total	2069-11	218,384	7,29,393			
7	KADUR.	Tarikere ...	{ Tarikere	467-87	70,498	1,89,512
			{ Koppe	657-47	34,943	1,86,067
			{ Narsaimharsapura (Sub-Taluk).	16,710	...
			Total	1125-84	122,151	3,25,569
		Chikmagalur	{ Chikmagalur	640-45	82,044	2,12,305
	{ Kadur		545-86	80,935	1,84,407	
{ Mudgere	433-42	49,853	1,27,765			
Total	1619-73	206,832	5,24,477			
8	CHITALDRUG.	Davangere...	{ Davangere	556-72	76,385	2,15,731
			{ Harihar	39,962	96,399
			{ Holalkere	406-75	62,134	1,13,877
			{ Hoedurga	567-49	55,226	97,111
			{ Jagalur	372-69	53,674	74,172
			Total	1908-65	268,341	5,96,289

§ As per G. O. No. R. 5654-713—L. B. 202-19-4, dated 13th November 1920.

APPENDIX I—concl'd.

Serial No.	District	Sub-Division	Taluks comprising	Area in square miles	Population as per census of 1911	Land Revenue
1	2	3	4	5	6	7
	CHITALDRUG— <i>concl'd.</i>	Chitaldrug...	{ Chitaldrug ... Challakere ... Molakalmuru ... Hiriyur*	530.42 796.86 294.00 635.21	93,251 80,240 39,231 63,180	1,48,258 1,51,146 63,170 1,13,227
			Total ...	2255.99	275,962	4,75,801

NOTE.—Deputy Commissioners have been relieved of direct charges of taluks, so as to leave them unfettered for District administration and to enable them to exercise more general supervision and control over the several departments under their charge. (G. O. No. R. 6720-275—L. R. 397-16-8, dated 30th November 1918.)

* (As per G. O. No. R. 10150-209—L. R. 209-19-2, dated 5th March 1920.)

The following changes will come into effect after the scheme for the separation of the Judicial and Executive functions is introduced:—

(i) *Tumkur District.*—The post of the Personal Assistant to the Deputy Commissioner will be abolished and the existing sub-divisions will be re-arranged as follows:—

(a) *Tumkur Taluk*:—This will be placed in charge of the Treasury Assistant Commissioner.

(b) The Gubbi Sub-Division will consist of the following Taluks with headquarters at Tumkur:—

1. Kunigal, 2. Gubbi, 3. Tiptur, 4. Turuvekere (Sub-Taluk).

(c) The Maddagiri Sub-Division will consist of the following Taluks with headquarters at Maddagiri:—

1. Maddagiri, 2. Sira, 3. Pavagada, 4. Koratagere (Sub-Taluk).

(2) *Hassan District.*—The Hole-Narsipur Sub-Division will be abolished and Sub-Divisions re-grouped as follows:—

(a) Belur, Manjarabad, Arkalgud taluks and Alur Sub-Taluk will constitute the Saklespur Sub-Division, with headquarters at Saklespur.

(b) The Taluks of Channarayapatna, Hassan, Arsikere and Hole-Narsipur will form the Hassan Sub-Division, with headquarters at Hassan.

Kolar District.—The Chintamani Sub-Division will be abolished, Sidlaghatta and Chintamani Taluks being added on to the Chikballapur Sub-Division. The Taluks of Malur, Kolar, Mulbagal, Bowringpet and Srinivasapur will form the Kolar Sub-Division, with headquarters at Kolar.

(G. O. No. R. 5654-713—L. R. 202-19-4, dated 13th November 1920.)

APPENDIX II.

LIST OF PERSONS RECOMMENDED FOR APPOINTMENT AS
 Amildar
 Deputy Amildar IN THE DEPARTMENT OF.....
DURING THE OFFICIAL YEAR.....

[Paragraph 35 (ii)].

1. Serial No.	
2. Name	
3. Caste and sect, with names of relatives in public service, if any.	
4. Age	
5. Educational qualifications	
6. Service	
7. Special Tests	
8. List of property owned in the State by himself or family.	
9. General conduct and capacity	
10. Efficiency	
11. Magisterial functions, if any, with date of notification.	
12. Equitation test with date of qualifying.	
13. Remarks	

APPENDIX III.

LIST OF CANDIDATES ELIGIBLE FOR APPOINTMENTS CARRYING A PAY OF OVER RS. 50 PER MENSEM
IN THE REVENUE DEPARTMENT.

[To be maintained in the Revenue Commissioner's Office].
(Paragraph 53).

Serial No.	Name	Date of birth	Date of entering service	Present permanent appointment and acting appointment, if any	Permanent pay	Date from which the present pay is being drawn	General and Departmental Examinations passed	Qualifications and character and whether considered eligible in due course for appointment as Amildar or Deputy Amildar

APPENDIX IV.

SANCTIONED SCALES OF TALUK ESTABLISHMENTS.

(Paragraph 55).

Name of appointment	Existing scale			Revised scale			Increase or decrease per month	Remarks
	Number	Rate of pay	Average cost per month	Number	Rate of pay	Average cost per month		
1	2	3	4	5	6	7	8	9
		Rs.	Rs.		Rs.	Rs.	Rs.	
1. Sheristedars—								
1st class	22	60	1,320	16	70	1,120	} +340	
2nd class	46	50	2,300	24	60	1,440		
3rd class	28	50	1,400		
2. Head Gumastas	68	30-1-35	2,295	68	35	2,380	+85	
3. Head Munshis	68	25-1-30	1,955	68	30	2,040	+85	
4. Deputy Munshis	70	12-1-15	1,018½	68	20	1,300	+341½	
5. Gumastas	187	20-1-25	4,441	198	25	4,950	} +509	
	185	15-1-20	3,468½	248	20	4,960		
				68	20-1-25(a)	1,615		
				68	15-1-20	1,275		
				8	20-1-25	71½		
				9	15-1-20	168½	+3,556½	(a) Corresponding to 68 Judicial and 68 Nagadi Gumastas who are not intended to be interfered with at present.
6. Deputy Gumastas	117	12-1-15	1,702½	9	12-1-15	128½		
7. Sub-Taluk Head Gumastas	9	25-1-30	258½	9	25-1-30	258½		
8. Record-keeper	69	20-1-25	1,638½	68	20-1-25	1,615	-23½	
9. Shroffs	68	15-1-25	1,478½	68	15-1-25	1,478½		(b) Sub-Taluk staff, not intended to be interfered with.
10. Gollars	136	7	952	136	7	952		
11. Masalchis	136	7	952	136	7	952		

APPENDIX IV.—concl'd.

Name of appointment	Existing scale			Received scale			Increase or decrease per month	Remarks	
	Number	Rate of pay	Average cost per month	Number	Rate of pay	Average cost per month			
1	2	3	4	5	6	7	8	9	
		Rs.	Rs.		Rs.	Rs.	Rs.		
12. Sweepers	77	6	462	77	6	462	...	Pending scheme of abolition of Sub-taluks. Includes menials of Sub-taluks also.	
13. Dafterbands	68	9	612	68	10	680	+68		
14. Daffedars	68	9	612	68	10	680	-470		
	69	8	552	69	9	621			
15. Peons	1,237	7	8,659	68	8	544			
	410	6	2,460	1,424	7	9,968			
Total	37,132½	41,114½	+3,981½		Per mensem
16. Shekdars—									
1st Grade	75	35	2,625	75	40	3,000	+1,870		
2nd Grade	112	30	3,360	112	35	3,920			
3rd Grade	187	25	4,675	187	30	5,610			
Total	47,792½	53,644½	+5,851½	Per mensem	

APPENDIX V.

(1) FORM OF PARAVANA OR SANNAD TO PATELS.

(Paragraph 77—sub-para 5.)

From

Deputy Commissioner,
District.

To

son of resident of
in Hobli of TalukTaking your respectability into consideration, you
are appointed Patel of Grama (village)*(The duties are specified in the printed forms
supplied to Districts.)**

Dated

Deputy Commissioner,
District.

* *Vide* also the Kannada form of *Sannads* to Patels given in Appendix 107, Part II of the Taluk Manual.

APPENDIX V—*concl'd.*

(2) FORM OF SANNADS GRANTED TO CERTAIN PATELS
OF THE MANJARABAD TALUK.*

[Paragraph 77—sub-para 6 (b)]

To

Viregowda of Malali Gonididu Nadgauda of Kiggattanadu of the Manjarabad Taluk.

Chief Commissioner's
Order No. 38,
dated 6th
Jan. 1844.

You are allowed to continue to enjoy, as hitherto, the* "Umbli" "Mana Mariyadi", "Mirasi" (emoluments), etc., which remain attached to the office of Patel of this *Nad*, and you are directed to obey and carry out, with the co-operation on the part of shanbhog, such orders as may be made by the Amildars and other superior officers in connection with revenue matters, such as cultivation of land, collection of revenue, etc., in the *Nad* in question. You are further directed to discharge all the duties usually discharged by Patels in giving lawful assistance in Police matters, *viz.*, preventing disturbances from thieves, etc., within the boundaries of the *Nad*, detecting theft and arresting the offenders, etc., etc.

The enjoyment of this *sannad* and the profits in land, or anything else thereby granted shall be subject to the good behaviour (or conduct) on the part of the Patel. Any misconduct will cause the above (rights) to be forfeited or resumed to Government.

* For the ordinary Patel Sannad Form, *vide* the preceding page.

APPENDIX. VI

VILLAGE INSPECTION REGISTER.

(Paragraph 77—sub-para 7.)

Name of Village

Name of Hobli

Name of Taluk

Name of Patel of the Village

Date of visit. ತನಿಖೆಯ ತಾರೀಖು	Rank and Name of Visiting officer and time spent by him. ತನಿಖೆ ಮಾಡಿದ ಅಧಿಕಾರವರ ಹೆಸರು ಮತ್ತು ಅವರು ಎಷ್ಟು ಹೊತ್ತು ಇದ್ದರು	Remarks of Inspection. ತನಿಖೆ ಮಾಡಿದ ವಿಷಯದಲ್ಲಿ ಪರಿಣಾಮಗಳು

APPENDIX VII

BARABALUTI REGISTER OF.....TALUK.

.....ತಾಲ್ಲೂಕಿನ ಬಾರಾ ಬಲೂತಿ ರಿಜಿಸ್ಟ್ರರು.

[Paragraph 84 (i)]

Registered hakdar and hissedars as per old register ಹಳೇ ರಿಜಿಸ್ಟ್ರಿನ ಪ್ರಕಾರ ರಿಜಿಸ್ಟ್ರರಾದ ಹಕ್ಕುದಾರರೂ ಮತ್ತು ಹಿನ್ನೆದಾರರೂ ಅವರೂ ಸಹ	Serial number ಜಂಜರ್ ನಂಬರು	1	
	Name of village ಗ್ರಾಮದ ಹೆಸರು	2	
	Name of registered hakdar ರಿಜಿಸ್ಟ್ರರು ಹಕ್ಕುದಾರನ ಹೆಸರು	3	
	Age ವಯಸ್ಸು	4	
	Caste ಜಾತಿ	5	
	Father's name ತಂದೆಯ ಹೆಸರು	6	
	Nature of claim as derived from the original claimant ಮೂಲಕರ್ತನಿಗೂ ಈಗಿನರಿಜಿಸ್ಟ್ರರದಾ ರನಿಗೂ ಇರುವ ಬಾಧ್ಯತೆ	7	
	Qualifications ಯೋಗ್ಯತೆಗಳು ಯಾ ಲಾಯಖಿ ವಿಷಯ	8	
	Name of hissedar or joint hissedar, if any ಹಿನ್ನೆದಾರ ಅಥವಾ ಜಂಟಿ ಹಿನ್ನೆದಾರ ಇದ್ದ ಪಕ್ಷದಲ್ಲಿ ಅವನ ಹೆಸರು	9	

APPENDIX VII—concl.

Particulars regarding the person actually doing work ವಸ್ತುಗಳ ಕೆಲಸವನ್ನು ನೋಡುತ್ತಿರುವವನ ಕಟ್ಟಿಲು	Name ಹೆಸರು	10	
	Age ವಯಸ್ಸು	11	
	Caste ಜಾತಿ	12	
	Father's name ತಂದೆಯ ಹೆಸರು	13	
	Particulars as regards his claim for the office ನೌಕರಿ ನೋಡತಕ್ಕವನಿಗೆ ಇರತಕ್ಕ ಹಕ್ಕು ಬಾಧ್ಯತೆ	14	
	Qualifications ಯೋಗ್ಯತೆಗಳು	15	
	Number and date of order of appointment ನೌಕರಿಗೆ ನೋಡುತಕ್ಕದ್ದಾದ ಹುಕುಮಿನ ನಂಬರು ಮತ್ತು ತಾರೀಖು	16	
Particulars of Inam ಇನಾಮ ಹವಿಸಿನಗಳ ಕಟ್ಟಿಲು	Survey number ಸರ್ವೆ ನಂಬರು	17	
	Area ವಿಸ್ತೀರ್ಣ	18	
	Assessment ಕ:ಬಾಯ	19	
	Jodi due to Government ಸರ್ಕಾರಕ್ಕೆ ಕೊಡತಕ್ಕ ಜೋಡಿ	20	
	Balance left to the Inamdar ಜೋಡಿ ಕೊಟ್ಟ ನಂತರ ಇನಾಮದಾನಿಗೆ ಉಳಿದದ್ದು	21	
	Miras according to rules ರೂಲ್ಸ್ ಪ್ರಕಾರ ಸಲ್ಲತಕ್ಕ ಮಿರಾಸಿ	22	
Remarks ಇತರ	23		

APPENDIX VIII.

STATEMENT SHOWING STATE LANDS PROPOSED TO BE ALIENATED IN SETTLED TALUKS.

(Paragraph 101.)

District	Taluk	Magani	Village, estate or township	As per village accounts				Particulars of grant				Whether old village site is to be assessed, a new site being granted, or whether the new grant is only to extend old village site	For sanction		
				Survey No.	Area in acres	Assessment	Occupied or waste, as per village form (Khetwar Patrik)	In what Survey No.	Extent of land	Assessment	Class of alienation or grant to private individuals compensated, or party in whose name alienated		Authority sanctioning alienation	No. and date of order	Remarks
1	2	3	4	5	6	7	8	9	10	11	12	13	14	15	16

APPENDIX IX.

FORM A.

SUPPLEMENTAL KHETWAR FOR SURVEY NUMBERS.....PROVISIONALLY SUB-DIVIDED BY THE REVENUE DEPARTMENT IN THE.....VILLAGE OF THE.....HOBLI OF THE.....TALUK.

[Paragraph 149, sub-para (2).]

Particulars as per akharband of survey number in which land is applied for						Particulars of disposal of darkhasts										
Serial case number	Survey number	Description, whether kharab, gomal or assessed	Area		Assessment, if any	Name of darkhastdar	Number and date of grant by the Deputy Commissioner	Description, whether dry, wet or garden	Area granted		Rate fixed by the Deputy Commissioner	Assessment	Remaining uncultivable	Remaining assessed land unoccupied.	Any remarks as to position-whether north, east, south or west, old name of field, if any	Remarks
			Acres	Guntas					Acres	Guntas						
1	2	3	4	5	6	7	8	9	10	11	12	13	14	15	16	17
											Rs. a.	Rs. a.	A. g.	A. g.		
	5	Kharab	230	20	...	Ramaiya bin Papaiya ...	30th March 1903, No. 104	Dry	10	4	0 8	5 0			In north-east corner of number.	

APPENDIX X.

APPLICATION FOR TEMPORARY CULTIVATION OF VILLAGE
GOMAL, YEAR.....1920.....VILLAGE.....TALUK.

[Paragraph 152 (2).]

Extent of existing gomal	Extent applied for	Number of cattle in the village (sheep and goats separately)	Is remaining extent of gomal enough?	Have the villagers no objection?	In whose name grant is to be made	Remarks		
Survey No.	Extent	Survey No.	Extent					

We pray that the lands may be granted for the cultivation of gram.
We undertake to pay the kandayam for the year as fixed by Government, and to relinquish the land after reaping the crop.

Signature.

APPENDIX XI—concl'd.

ಭಾರೀ ಭೂಸ್ಥಿತಿಗಳನ್ನು ಕಲ್ಪಿಸತಕ್ಕ ಏರ್ಪಾಟನ ಪ್ರಕಾರ ಭೂಸ್ಥಿತಿ ಯನ್ನು ಪಡೆದುಕೊಳ್ಳುವವನಿಂದ ಸದರೀ ನಿಬಂಧನೆಗಳ ಪೈಕಿ 17ನೆಯ ನಿಬಂಧನೆಯ ಮೇರೆಗೆ ತೆಗೆದುಕೊಳ್ಳಬೇಕಾದ ಮುಚ್ಚಳಿಕೆಯ ನಮೂನೆ:—

(1916ನೆಯ ಫೆಬ್ರವರಿ 8ನೆ ಮರುಂ ರೆ. 7661-71. ಲ್ಯಾ. ರೆ. 373-15-1 ನೆ ನಂ|| ಸ. ಹುಕೂಂ.) [ವೈಸೂರು ರವಿನ್ಯೂ ವ್ಯಾನ್ಯುಯಲಿನ 154ನೆಯ ಪ್ಯಾರಾ.]

ಭಾರೀ ಭೂಸ್ಥಿತಿಗಳನ್ನು ಕಲ್ಪಿಸುವ ಏರ್ಪಾಟಿಗೆ ಅನುಸಾರವಾಗಿ ಜಮೀನುಗಳನ್ನು ಕೊಡುವ ಬಗ್ಗೆ ಸಾದರಾದ 1914ನೆಯ ಡಿಶಂಬರು 1ನೆಯ ಮರುಂ ರೆ. 4009-21- ಲ್ಯಾ. ರೆ. 522-13-5ನೆಯ ನಂಬರಿನ ಸರ್ಕಾರಿ ಹುಕುಮಿಗೆ 1ನೆಯ ಮೆಲಫೂಫಿಯಾಗಿ ಸಾದರಾದ, ಇದಕ್ಕೆ ಲಗತ್ತಿರುವ* ನಿಬಂಧನೆಗಳ ಮೇರೆಗೆ, ಫೈಸೂರು ಶ್ರೀಮಫ ಮಹಾರಾಜಾಸಾಹೇಬ್ ಹದೂ ರವರ ಸರ್ಕಾರದವರು ಈ ಕೆಳಗೆ ನಮೂದಾದ ಷೆಡ್ಯೂಲಿನಲ್ಲಿ ವಿವರಿಸಲ್ಪಟ್ಟ ಭೂಸ್ಥಿತಿಯನ್ನು ನನಿಗೆ ಮಂಜೂರಾಡಿರುವುದರಿಂದ.....

..... ಡಿಪ್ಟಿಕ್ಟು

..... ತಾಲ್ಲೂಕಿನೆ.....

ಗ್ರಾಮನಿವಾಸಿಯಾದ ವಾನು, ಸದರೀ ಭೂಸ್ಥಿತಿಯನ್ನು ಸದರೀ ಸರ್ಕಾರಿ ಹುಕುಮಿಗೂ ಅದಕ್ಕೆ ಲಗತ್ತಿರುವ 1ನೆಯ ಮೆಲಫೂಫಿಗೂ ಅನುಸಾರವಾಗಿ ಅನುಭವಿಸುತ್ತೇನೆಂದು ನನ್ನ, ನನ್ನ ವಾರಸುದಾರರ, ಉತ್ತರಾಧಿಕಾರಿಗಳ ಮತ್ತು ನ್ಯಾಯಸಮ್ಮತವಾದ ಪ್ರತಿನಿಧಿಗಳ ಪರವಾಗಿ ಈ ಮೂಲಕ ಬಪ್ಪಿ ಕೊಳ್ಳುತ್ತೇನೆ. ಮತ್ತು ಸದರಿ ಹುಕುಮಿನ ನಿಯಮಗಳನ್ನೂ ಪರತ್ತುಗಳನ್ನೂ ಓದಿ ತಿಳಿದುಕೊಂಡಿರುತ್ತೇನೆ.

ಇದೂ ಅಲ್ಲದೆ, ಈ ವಿಷಯವಾಗಿ ಸರ್ಕಾರವರು ಅಗಿಂದಾಗ ಮಾಡುವ ನಿಬಂಧನೆಗಳಿಗೆ ನಾನೂ, ನನ್ನ ವಾರಸುದಾರರೂ, ಉತ್ತರಾಧಿಕಾರಿಗಳೂ, ಮತ್ತು ನ್ಯಾಯಸಮ್ಮತವಾದ ಪ್ರತಿನಿಧಿಗಳೂ ಸಹ ಬದ್ಧರಾಗಿರುತ್ತಾರೆಂದು ಬಪ್ಪಿ ಕೊಳ್ಳುತ್ತೇನೆ.

ಷೆಡ್ಯೂಲ್.

(ಕೊಡಲ್ಪಟ್ಟ ಭೂಸ್ಥಿತಿಯ ವಿವರಣೆ).

ತಾಂ(ಬು)

ದಸ್ತತ್ತು

ನನ್ನ ಮುಂದೆ ರುಠಾ ಹಾಕಿರುತ್ತಾನೆ.

..... ಆಫೀಸರ ದಸ್ತತ್ತು ಮತ್ತು ಹುದ್ದೆಯ ಹಸರು.

* ಈ ನಿಬಂಧನೆಗಳನ್ನು ಕನ್ನಡ ರವಿನ್ಯೂ ವ್ಯಾನ್ಯುಯಲಿನಲ್ಲಿ ಪ್ರಚುರಿಸಿದೆ.

APPENDIX XII.

FORM OF TRANSFER ORDER TO BE ISSUED TO THE TRANSFEREE OF A COFFEE ESTATE FROM ITS PREVIOUS HOLDER.

[Paragraph 162 (7) (iv)].

A. B. having produced satisfactory evidence (to be described in brief) of the transfer to himself of the coffee Estate.....comprised in Survey numbers..... of... village..... Taluk, by C. D. in whose name the Patta stands, it is hereby ordered that the name of A. B. be substituted for that of C. D. in the Patta, and that a note regarding the fact of such alteration be entered on the back of the Title-deed of the estate.

Place..... }
Date..... }

Deputy Commissioner.

APPENDIX XIV

FORM OF ACKNOWLEDGMENT OF PAYMENT OF LAND
REVENUE, ETC.[G. O. No. R. 3583-93—L R 240-12-5, dated 16th
November 1914.]

[Paragraph 173, sub-para (iv).]

1. Amount paid.
2. Date and page of *Khirdi* wherein payment is noted.
3. Name of person paying.
4. For what village and what *Khate* and Survey No.
5. On what account.

Date *Shanbhog's Signature* . *Patel's signature* .

ಜವಾನಿನ ಕಂದಾಯ, ವಗೈರೆ, ಘಾವತಿನಾದಿದ ಬಗ್ಗೆ ಕೊಡಲ್ಪಟ್ಟ ಲೆಕ್ಕ.

1. ಮೊಬಲಗು
2. ಹಣ ಘಾವತಿಯಾದ್ದು ನಮೂದಿಸಿರುವ ಬಿರದಿತ್ತು ತಾರೀಖು ಮತ್ತು ಘಾನು.
3. ಹಣ ಘಾವತೀ ಮಾಡಿದವರ ಹೆಸರು
4. ಯಾವ ಗ್ರಾಮ ಮತ್ತು ಯಾವ ಖಾತೆ ಮತ್ತು ಸರ್ವೆ
5. ಯಾವ ಖಾತು.

ನಂಬರಿಗೆ.

ತಾರೀಖು.

ಶ್ಯಾಮಭೋಗರ ಮುಜಾ.

ಪಟೇಲರ ಮುಜಾ.

APPENDIX XV.

A.—List of taluks surveyed and settled.

District	Taluk	Year in which settlement took place	No. and date of order sanctioning the introduction of survey rates
Bangalore	Bangalore, Agara and Halsur Hoblies (93 Government Villages).	1872—73	No. 5736—R. 128, dated 26th February 1872, to Survey Commissioner.
	Bangalore (Yelahanka and Krishnarajpur Maganis of the late Yelahanka Taluk transferred to Bangalore, 65 villages).	1875—76	Proceedings No. 8104—R. 492, dated 9th February 1875.
	Late Kengeri [Kengeri and Uttarahalli, Bidadi, and Tavarekere Hoblis, the first two of which were transferred to Bangalore (51 Government Villages) and the last two to Magadi, 35 Villages].	1875—76	Proceedings No. 8215—R. 500, dated 12th February 1875.
	Bangalore (Begur and Vartur Hoblis of the late Sarjapur Taluk transferred to Bangalore, 59 Government Villages).	1877—78	Proceedings No. 12459—R. 351, dated 9th March 1877.
	Hoskote	1886—87	Proceedings No. 1263-72—19, dated 30th April 1886.
	Devanhalli (96 Government Villages transferred to Doddaballapur, Bangalore, Chikballapur and Nelamangala Taluks.)	1885—86	Proceedings No. 1066-75—36, dated 11th May 1885.
	Doddaballapur	1881—82	Proceedings No. 4977-86—144, dated 14th September 1881.
	Nelamangala	1878—79	Proceedings No. 11438—235, dated 25th March 1878.
	Magadi	1879—80	Proceedings No. 1463—46, dated 13th May 1879.
	Anekal	1891—92	Proceedings No. 462-71—Cir. 9 dated 13th April 1891.
	Channapatna	1893—94	Proceedings No. 3626-60—R. F. 58-93, dated 23rd August 1893.
	Kankanhalli	1897—98	Proceedings No. 3613-16—R. F. 79-95, dated 2nd October 1896.
Kolar	Kolar	1889—90	Camp No. 2035—46, dated 14th March 1889.
	Bowringpet	1890—91	Dewans' Memo dated 8th March 1890, and Colonel Grant's No. 89, dated 22nd May 1890.
	Chintamani	1887—88	Proceedings No. 4567-76—112, dated 11th July 1887.
	Mulbagal	1887—88	Proceedings No. 4599-4610—Cir. 113, dated 11th July 1887.

APPENDIX XV—contd.

District	Taluk	Year in which settlement took place	No. and date of the order sanctioning the introduction of Survey rates
Kolar	Sidlaghatta	1885—86	Proceedings No. 756-65—22, dated 28th April 1885.
	Chikballapur	1883—84	Proceedings No. 6546-56—118, 6th March 1884.
	Bagepalli	1885—86	Camp No. 54—64, dated 3rd April 1885.
	Late Gudibanda (greater portion transferred to Bagepalli).	1876—77	Proceedings No. 1278—21, dated 17th May 1876.
	Goribidnur	1880—81	Proceedings No. 1413-24—R. 272, dated 11th June 1880.
	Malur	1890—91	Proceedings No. 995-1004—Cir. 17, dated 1st May 1890.
Tumkur	Tumkur	1871—72	Letter to Survey Commissioner, No. 1242—23, dated 10th June 1871.
	Maddagiri	1876—77	Proceedings No. 2868—91, dated 3rd June 1876.
	Late Koratagere (greater portion transferred to Maddagiri).	1876—77	Proceedings No. 9723—R. 256, dated 16th March 1876.
	Chiknayakanhalli	1879—80	Proceedings No. 10590—212, dated 15th February 1879.
	Late Budihal (amalgamated with Chiknayakanhalli).	1870—71	No. 1799-66, dated 17th June 1870.
	Sira	1870—71	No. 2052—74, dated 14th July 1870
	Gubbi (Kadaba)	1882—83	No. 1333-42—39, dated 12th May 1882.
	Tiptur (Honnnavalli)	1880—81	No. 6187-98—1089, dated 19th February 1880.
	Pavagada	1872—73	No. 401—22, dated 25th April 1872.
Konigal	1881—82	No. 1264-75—17, dated 19th May 1881.	
Mysore	Mysore	1887—88	Proceedings No. 4557-66—Cir. 111, dated 11th July 1887.
	Chamrajnagar (30 Villages).	1877—78	Proceedings No. 348—12, dated 10th April 1877.
	Chamrajnagar (126 Villages).	1894—95	Proceedings No. 8583-4—R. 1268, dated 26th November 1894.
	Sringapatam	1889—90	Proceedings No. 6496-530—Cir. 134, dated 4th September 1890.
	Hunsur	1884—85	Proceedings No. 264-74—3, dated 17th April 1884.
	Yedatore (unsettled portions of Yedatore and 31 Villages transferred from Yedatore, Hole-Narsipur Taluks).	1885—86	Camp No. 284, dated 5th March 1885.

APPENDIX XV.—*contd.*

District	Taluk	Year in which settlement took place	No. and date of the order sanctioning the introduction of survey rates
Mysore	Yedatore (78 Villages transferred from late Arkalgud Taluk).	1864—88	Proceedings No. 253-63—2, dated 16th April 1884.
	Heggaddevankote	1884—85	Proceedings No. 6557-67—119, dated 6th March 1884.
	Krishnarajpete (Attikuppa).	1886—87	Proceedings No. 783-94—35, dated 19th April 1886.
	Mandya	1888—89	Camp No. 2843-51, dated 12th March 1888.
	Gundlupet	1891—92	Camp No. 1—8, dated 11th April 1891.
	Malvalli	1893—94	Proceedings No. 10172-1216—R. F. 231—92, dated 29th December 1892.
	Nagamangala	1888—89	Proceedings No. 1498-506 A—Cir. 34 A., dated 2nd June 1888.
	Tirumakudlu Narsipur	1898—99	Proceedings No. 7292-3—R. 2359, dated 3rd February 1898.
	Nanjangud	1899—900	Proceedings No. 8435-6—R. 3736, dated 17th May 1899.
Hassan	Hassan (portion—130 Government Villages.)	1881—82	Proceedings No. 516-2—4, dated 22nd April 1881.
	Hassan (portion—400 Government Villages.)	1882—83	Proceedings No. 632-40—19, dated 25th April 1882.
	Manjarabad	1882 83	Camp No. 4—5, dated 24th February 1882.
	Belur	1877—78	Proceedings No. 11152—316, dated 1st February 1877.
	Arsikere (Harnahalli)	1870—80	Proceedings No. 760—6, dated 29th April 1879.
	Channarayapatna	1885—86	Proceedings No. 2628-37—84, dated 7th August 1885.
	Late Narsipur (198 Villages.)	1883—84	Proceedings No. 6535-45—117, dated 6th March 1884.
	Late Arkalgud (portions transferred to Hassan and H-Narsipur Taluks.)	1883—84	Camp No. 5, dated 28th February 1883.
Shimoga	Shimoga	1875—76	Proceedings No. 8108—493, dated 9th February 1875.
	Channagiri (portion—88 Government Villages.)	1871—72	No. 678—R. 13, dated 8th May 1871, to Survey Commissioner.
	Channagiri (portion—138 Government Villages.)	1871—72	No. 1146—R. 40, dated 30th May 1870.
	Honnali	1874—75	Proceedings No. 7060—B. 320, dated 28th March 1874.
	Shikarpur (portion)	1872—73	No. 2051—91, dated 16th July 1872

APPENDIX XV.—*contd.*

District	Taluk	Year in which settlement took place	No. and date of the order sanctioning the introduction of the revision settlement
Shimoga	Shikarpar (portion—68 Government Villages.)	1873—74	No. 1112—R. 25, dated 31st May 1873.
	Sorab (portion—19 Government Villages.)	1870—71	Survey Commissioner's No. 201, dated 26th February 1868, in reply to No. 6403—R. 69, dated 13th February 1868.
	Sorab (portion—238 Government Villages).	1871—72	No. 363—R. 8, dated 19th April
	Sagar	1875—76	Proceedings No. 3832—R. 70, dated 1st September 1874.
	Nagar	1877—78	Proceedings No. 12709—360, dated 14th March 1877.
	Late Anahapur (greater portions transferred to Sagar and Nagar.)	1875—76	Proceedings No. 5304—335, dated 22nd October 1874.
	Tirthahalli (Kowcedurga) ..	1878—79	Proceedings No. 406—R. 7, dated 17th April 1878.
Kadur	Tarikere	1878—79	Proceedings No. 11508—329, dated 13th February 1877.
	Chikmagalur	1880—81	Proceedings No. 657-67—R. 122, dated 7th May 1880.
	Kadur (Banavar)	1878—79	Proceedings No. 11468—R. 236, dated 26th March 1878.
	Koppa	1879—80	Proceedings No. 6749—1183, dated 18th March 1880.
	Late Lakkavalli (greater portion transferred to Koppa.)	1880—81	Proceedings No. 6820-32—R. 1198, dated 22nd March 1880.
	Mudgere	1881—82	Proceedings No. 4967-76—143, 14th September 1881.
Chitaldrug	Chitaldrug (portion—162 Government Villages.)	1867—68	No. 1509—18, dated 14th June 1867, to Survey Commissioner.
	Chitaldrug (portion—49 Government Villages.)	1867—68	No. 624—7, dated 30th April 1868, to Survey Commissioner.
	Challakere (Dodderi)	1872—73	No. 1972—89, dated 11th July 1872.
	Holalkere (Hoedurga)	1868—69	No. 6526—61, dated 19th February 1868.
	Hiriyur (portion—91 Government Villages.)	1868—69	No. 630—8, dated 1st May 1868.
	Hiriyur (portion—130 Government Villages.)	1869—70	No. 6014—142, dated 22nd February 1869.
	Davangere (portion—33 Government Villages.)	1865—66	No. 5123—90, dated 5th April 1865, to Survey Commissioner.
	Davangere (portion—172 Government Villages.)	1866—67	No. 6541—60, dated 27th April 1866.
	Late Harihar (greater portion transferred to Davangere)	1865—66	No. 4825—89, dated 20th March 1865.
	Jagalur (Kankuppa)	1867—68	No. 6579—70, dated 4th March 1867.
Molakalmuru	1872—73	No. 1972—89, dated 11th July 1872.	

APPENDIX XV.—*contd.*B.—LIST OF TALUKS INTO WHICH REVISION SETTLEMENT
HAS BEEN INTRODUCED.

Name of taluk	Year in which revision settlement took place	No. and date of the order sanctioning the introduction of the revision settlement
Davangere Taluk (255 Villages) including 100 villages of the old Harihar Taluk.	1904—05	G. O. No. R. 474—85, dated 11th August 1903.
Portions of Hiriyur and Hosadurga Taluks.	1904—05	G. O. No. R. 463—72, dated 11th August 1903.
Holalkere and Hosadurga Taluks.	1905—06	G. O. No. R. 4159-68—L. S. 77-03-1, dated 14th November 1904.
Jagalur	1905—06	G. O. No. R. 4554-63—L. S. 146-03-8, dated 25th November 1904.
Chitaldrug	1905—06	G. O. No. R. 260-2—L. S. 50-03-4, dated 7th September 1904.
Challakere	1906—07	G. O. No. R. 4991-5001—L. S. 76-04-4, dated 25th October 1905.
Late Budihal Taluk (present Chik-nayakanhalli) and Hosdurga Taluk	1906—07	G. O. No. R. 7331-40—L. S. 1-05-4, dated 15th December 1905.
Molakalmuru	1907—08	G. O. No. R. 4032-41—L. S. 12-06-2, dated 22nd October 1906.
Channagiri and Honnali ..	1907—08	G. O. No. R. 4299-310—L. S. 3-06-2, dated 26th October 1906.
Bangalore and portions of Channapatna, Magadi, Nelamangala, and Hoskote Taluks.	1907—06	G. O. No. R. 6895-908—L. S. 28-06-2, dated 12th January 1907.
Sorab Taluk	1908—09	G. O. No. R. 703-14—L. S. 26-05-18, dated 30th July 1907.
Sagar	1908—09	G. O. No. R. 2517-29—L. S. 73-06-4, dated 11th October 1907.
Shikarpur Taluk	1909—10	G. O. No. R. 7235-9—L. S. 10-07-14, dated 8th May 1908.
Pavagada	1910—11	G. O. No. R. 2501-12—L. S. 35-08-4, dated 21st September 1909.
Sira and Gubbi Taluks	1910—11	G. O. No. R. 2563-72—L. S. 41-08-4, dated 24th September 1909.
Tumkur Taluk [237 villages; 78 villages of Gubbi Taluk; and 2 villages of Koratagere Sub-Taluk.]	1910—11	G. O. No. R. 5233-43—L. S. 10-09-4, dated 29th January 1910.
Honnali [144 villages and 56 villages of Kumsi Sub-Taluk.]	1912—13	R. 5355-64—L. S. 16-10-4, dated 21st March 1911.
Late Anantapur Taluk [66 villages of the present Nagar Taluk; 1 of Tirthahalli, 76 of Sagar, 23 of Shikarpur and 9 of Shimoga (including Kumsi Sub-Taluk)]	1912—13	R. 1909-19—L. S. 26-10-6, dated 4th October 1911.
Shimoga (280 villages)	1913—14	R. 4797-808—L. S. 33-10-4, dated 11th March 1912.
Late Koratagere Taluk [140 villages of Koratagere Sub-taluk; 74 of Tumkur, 31 of Sira, 13 of Nelamangala, 21 of Goribidnur and 51 of Dodballapur Taluks.]	1914—15	R. 1242-53—L. S. 12-12-4, dated 8th August 1913.

APPENDIX XV.—*conold.*

Name of taluk	Year in which revision settlement took place	No. and date of the order sanctioning the introduction of the revision settlement
•Nagar (144 villages, including 11 of Tirthahalli Taluk.)	1915—16	R. 4680-91—L. S. 15-12-6, dated 22nd December 1913.
Tirthahalli (240 villages, including 6 of Nagar Taluk.)	1915—16	R. 4223-50—L. S. 12-13-5, dated 4th December 1914.
Belur	1916—17	R. 6981-992—L. S. 45-14-5, dated 20th January 1916.
Maddagiri (283 villages, including 15 of Goribidnur Taluk and 1 of Koratagere sub-Taluk.)	1916—17	R. 7777-88—L. S. 36-14-4, dated 9th February 1916.
Late Gudibanda Taluk (283 villages—138 of the present Gudibanda sub-Taluk, 98 of Goribidnur, 46 of Chikballapur and 1 of Sidlaghatta Taluka.)	1917—18	R. 7329-40—L. S. 23-15-8, dated 12th January 1916.
Late Banavar Taluk (381 villages—248 of Kadur, 10 of Hoedurga and 123 of Arsikere Taluka.)	1917—18	R. 11470-82—L. S. 20-16-4, dated 21st May 1917.
Tarikere (284 villages, including 40 of Kadur and 33 of Channagiri Taluka.)	1917—18	R. 11457-69—L. S. 25-16-9, dated 21st May 1917.
Koppa (100 villages, including one village of the Narasimharajapura Sub-Taluk.)	1918—19	R. 10265-7—L. S. 17-17-18, dated 13th April 1918.
Late Harnahalli Taluk (200 villages of the present Arsikere Taluk.)	1918—19	Camp No. 10-21—L. S. 48-17-4, dated 24th April 1918.
Nelamangala (221 villages, including 14 of Bangalore and 1 of Magadi Taluka.)	1919-20	R. 3566-76—L. S. 64-17-5, dated 3rd September 1918.
Chiknayakanhalli (261 villages, including 31 of Tiptur and 158 of Gubbi Taluka.)	1919—20	R. 4587-91—L. S. 52-17-91—17-2, dated 21st September 1918.
Gorebidnur.	1921—22	R. 5446-52—L. S. 41-18-3, dated 30th October 1920.
Magadi.	Do	R. 5463-64—L. S. 42-18-d, dated 30th October 1920.

• The tract consisted of 418 villages at the time of the original settlement which have now been reduced to 144 villages by absorption and amalgamation for administrative convenience.

APPENDIX XVI.

PRELIMINARY NOTIFICATION OF SETTLEMENT TO BE PUT
UP IN THE VILLAGE.

(G. O. No. R. 5791-800—L. S. 7-18-11, dated 18th November 1919.)

[Paragraph 149.]

It is hereby made known to the people of the undermentioned..... village of taluk..... District..... that the revision of the Survey Assessment of the lands of the said village is about to be effected and that it is proposed to divide the said village into the following groups, the existing and proposed maximum rates being as shown as in the following list—

Number	Name of village	Number of group	By former settlement			By revision settlement		
			Maximum rates			Maximum rates		
			Dry Crop	Rice	Garden	Dry Crop	Rice	Garden
1	2	3	4	5	6	7	8	9
		Group I ..						
		Group II ..						
		Group III ..						

2. The result so far as the village of..... is concerned is that the rates in the village are approximately raised by annas in the rupee.
lowered

NOTE 1. Reasons for alteration in the rates.

2. Reasons for alteration in the grouping.

3. For a period of two months from the date of the publication of this notification the Deputy Commissioner..... District will be prepared to receive objections made and presented in writing either by individual raiyats or body of raiyats holding lands under one common source of irrigation or in villages under the same group, to the grouping of their village or villages, and the maximum rate or rates thereof.

APPENDIX XVII.

FORM A.

PROGRESS STATEMENTS REGARDING THE RECOVERY OF ARREARS OF LAND REVENUE.

(G. O. No. R. 3872-82-11—L. R. 75-16-7, dated 11th October 1917.)

[Paragraph 222 jx.]

Serial number	Name of village	Reference to serial number, Village Statistical Register, Form B	Name of defaulter	Amount of arrears with <i>bohar</i> and <i>scotter</i> details	Date of notice of demand	Amount of notice fee	Date of service of notice	Amount recovered by mere service of notice of demand	Date of forfeiture order	Details of property declared forfeited	Amount recovered by mere attachment	Date of intended sale and its publication according to Section 172, Land Revenue Code	Date of actual sale	Particulars of property sold	Amount realised	Name of purchaser	Date of confirmation or cancellation of sale	Amount recovered by sale	If moveables are attached and sold, details thereof	Amount remitted as irrecoverable, if any	Remarks
1	2	3	4	5	6	7	8	9	10	11	12	13	14	15	16	17	18	19	20	21	22

Note.—About 4 or 5 cases may be entered in each page. The blank space between each entry may be utilised for recording notes about intermediate correspondence and other particulars, if any, for which columns have not been provided.

APPENDIX XVII.—concl'd.

FORM B.

We, the undersigned panchayetdars have carefully inspected the undermentioned properties of.....situated in the village ofand in our opinion each of the properties is worth the amount shown against it.

Particulars of properties as per Khate						Estimated value	Remarks Here enter the particulars as to any appurtenances belonging to the property, such as wells, buildings, etc., and as to any monetary transactions ascertainable in regard to other similar properties in the neighbourhood.
Survey Number	Description			Extent	Assessment		
	Dry	Wet	Garden				
1	2	3	4	5	6	7	8

Here enter the name of the defaulter.

Signatures of Panchayetdars

Patel
Shanbhog.
Shekdar.

FORM C.

1	2	3	C. Number of credit in the case of collection	Amount Involved							11	12
				I. Land Revenue								
				1. Assessment on lands	2. Quit-rent on (i) Minor Inams	(ii) Jodi on Inam villages	(iii) Gutta on <i>kayam-gutta</i> villages	3. Miscellaneous—	(i) Sale proceeds of Government lands	(ii) Amrayi		
				4	5	6	7	8	9	10		
		DEMAND										
		A. Arrears of previous years outstanding at the beginning of the year.										
		B. Demand as fixed at Jama-bandi.										
		C. Demands arising subsequent to Jama-bandi.										
		D. Total for the year.										
		COLLECTION.										
		Cash remittance of July ..										
		Do August ..										
		Do September										
		Do October ..										
		Do November..										
		Do December										
		Do January ..										
		Do February ..										
		Do March ..										
		Do April ..										
		Do May ..										
		Do June ..										
		By Book Adjustment ..										
		Transfer of Deposit to 'Ayan Jama' on account of <i>durkhat</i> sale proceeds, etc.										
		Remittance of ..										
		Balance										

Note—A few typical items of Demand and Collection of ordinary occurrence are chosen by way of illustration.

2. There will be one complete page set apart for each village.

R. M.

D

FORM D.

Kulwar Statement of Bakidars in the..... Taluk for the year

Serial number	Name of village	Name of hobli	Name of Bakidar	Amount	Endow and seizure details for arrears in brief	Steps taken for recovery of arrears and stage at which they stand in brief	Amildar's or Sub-Division Officer's remarks	Date of collection or date on which amount was ordered to be brought on remission list	Amount collected	Amount ordered to be brought on remission list	Remarks
1	2	3	4	5	6	7	8	9	10	11	12

Note.—1. The serial number in column 1 must be one consecutive series for each hobli irrespective of village.

2. The villages should be mentioned in column 2 in the order in which they are found in the list maintained.

3. About 4 or 5 cases may be noted on each page.

APPENDIX XVIII.

FORM FOR INTIMATING CONFIRMATION OF SALES

(Paragraph.....)

The sale of immovable property (here enter the Survey Number,..... assessment and the extent) held at the extent of....., in the taluk of....., in the district of....., on for arrears of revenue due by..... and in which A. B. has become the purchaser, has been confirmed by the Deputy Commissioner. He should take steps for obtaining a certificate of sale in due form and possession of immovable property sold to him.

APPENDIX XIX.

Statement showing taluks where remission of half wet assessment was granted during the year 1918-19.

[Paragraph 235 (iv)—note (ii)]

District	Taluk or Sub-Taluk
Bangalore	1. Hoskote. 2. Devanhalli. 3. Nelamangala. 4. Bangalore. 5. Dodballapur. 6. Anekal. 7. Magadi.
Kolar	All Taluks and Sub-Taluks.
Tumkur	1. Tumkur. 2. Chiknayakanhalli. 3. Sira. 4. Tiptur. 5. Gubbi. 6. Pavagada. 7. Koratagere. (Sub-Taluk).
Shimoga	1. Shimoga. 2. Kumsi. (Sub-Taluk). 3. Shikarpur. 4. Channagiri.

APPENDIX XX.

Form of witness summons in Revenue cases.

(Paragraph 248.)

ಸ ಮುಖ.

.....ಕೋರ್ಟಿನಿಂದ.

ಫಿ ರ್ಯಾಡ್‌ದಾರ್.

ತೆಕರಾರುದಾರ್.

.....ಗೆ

ಆಜ್ಞಾ ಪಿಸುವದೇನಂದರೆ,—

ಈ ಮೊಕದ್ದಮೆಯಲ್ಲಿ

ನಿಮ್ಮ ತನಿಖೆ ಆಗತಕ್ಕದ್ದು ಅವಶ್ಯಕ

ನಾಗಿಇರುವುದರಿಂದ ಸೆ 19 ನೆ ಇಸವಿ ತಾರೀಖು ನೆ

ವಾರ ಮಧ್ಯಾಹ್ನ ಘಂಟೆಗೆ ನೀವು ಖುದ್ದಾಗಿ ಹಾಜರಾ

ಗತಕ್ಕದ್ದಲ್ಲದೆ ಬೇರೆ ವಿಧವಾದ ಹುಕುಂ ಕೊಡುವವರಿಗೂ ಕೋರ್ಟಿನಲ್ಲಿ

ಪ್ರತಿದಿನವೂ ಹಾಜರಾಗಬೇಕು. ಇದಕ್ಕೆ ತಪ್ಪುಬಾರದು.

ತಾರೀಖು ನೆ

ಸೆ 19. ನೆ ಇಸವಿ

APPENDIX XXI.

A brief sketch of the various descriptions of land inams in Mysore, and the major heads under which they have been classified in the Inam Settlement, and particulars of Settlement.

(Paragraph . . . 262—Foot Note).

No.	Major head	Particular name of the inam	Why or to whom granted, with a brief description	Remarks
1	Devadaya or Religious.	1. Devadaya	Generally grants to Hindu temples.	If valid under Rules, I, II and III, these inams are confirmed on the existing tenure, and subject to the present jodi, if any. The titledeeds are not made out in the names of individuals, but "To the Managers for the time being of the institution," the appointments to which vest with the Revenue Authorities. If less than 50 years old, and if entered in any of the recognized Stal, Chor, Gair, etc., sects. † quit-rent is imposed to cure defect of title, when they are confirmed, as if they were valid inams. In all other cases they are resumed.
		2. Rhuta Uttar	For sacrificial worship to the Bhuts or Demons (in the mainad).	
		3. Pujari Inam	To the presiding priest of any temple.	
		4. Nandadipa Inam	For burning lamps incessantly before idols.	
		5. Naivedya Inam	For offering prepared food to do	
		6. Mantrapushpa Inam	For reciting Vedic and other hymns, etc., during such worship.	
		7. Parayans or reading of		
		(a) Vedas	For reading explaining the Vedas, Puranas, etc., in temples.	
		(b) Puranas		
		(c) Sahaaranama, etc.		
		8. Huvina Manya	For offering flowers to idols.	
		9. Vyasapuje Inam	For reading certain portions of the Puranas, and offering worship in honor of Vyasa on certain full moon days, four times a year.	
		10. Rathotsava Inam or Teru manya.	For defraying the expenses of the construction and upkeep of processional cars in which idols belonging to important temples are periodically exhibited in procession.	
11. Waddar Inam	To waddars for propelling the above (No. 10) by means of "Sanne" or levers.			
12. Rakhavale Inam	For the temple watchmen.			
13. Tafe Inam	To the establishment of Temple-girls who dance before idols, etc.			

37

APPENDIX XXI—contd.

No.	Major head	Particular name of the inam	Why or to whom granted, with a brief description	Remarks
		14 .Maha Purush Inam ..	For the support of the temple dedicated to a deified Jangam Vader.	
		15. Karokal Inam ..	For the periodical celebration of certain services to the Karokal or stone in front of the village, to which sacrificial sheep, etc., are tied.	
		16. Dasari or Kondikar Inam.	To the Sudra followers of Ramanujachar. They are religious mendicants, who had ceremonial processions, sounding peculiar musicians who perform religious mendicants, who had ceremonial processions, sounding peculiar musical instruments, etc.	
		17. Bhajantri Inam ..	For the support of musicians who perform before the idol at stated times.	
		18. Sringanada Inam ..	For sounding a particular horn or musical instrument during worship.	
		19. Karadivadya Inam ..	For beating a peculiar drum in Saiva temples.	
		20. Jangam or Puravaraga Inam.	For the support of the Lingayet priests and the Math to which they are attached.	
		21. Lingadavira Inam ..	For certain services representing the exploits of Virabhadra, in connection with Saiva worship.	
		22. Asadi Inam ..	For the worship of the village goddess Mariamma; and for performing "Nindastuti," or praise by abuse.	
		23. Potaraju Inam ..	For killing with the teeth, a live kid in propitiatory worship of Mari (Durga or Kali).	
		24. Saraga Inam ..	For strewing along the village boundaries, sacrificial rice mixed with the blood of slaughtered sheep and goats, as a propitiatory sacrifice to Mari, or other village goddess.	
		25. Pindemanya ..	For floating lamps in honor of Ganga or Ganges when the village tank is full.	
	Devadaya or Religious	26. Sagavali Inam ..	For sacrificial observances to the implements before commencing agricultural operations.	

2 Dharmadaya or Charitable.

27. Karagada Inam ..	For carrying on the head an earthen vessel for the purpose of collecting therein contributions from the villagers, for the celebration of festivals, etc.
28. Kannadi Inam ..	For placing a looking-glass before idols, etc.
29. Inams to gollar, sweeper, masalchi.	To the steward and lamp-lighter for performing their respective avocation in temples.
30. Jain Basti Inams ..	For the support of the places of worship belonging to Jains.
31. Masjid Inams ..	For the upkeep of Mahomedan Mosques.
32. Draga Inams ..	For the upkeep of the tombs of Mahomedan saints, and for the Urus services therein.
33. A. Pirjadi Inam ..	For the livelihood of holy Mahomedans.
33. B. Paigambar Inam ..	For certain services to a relic, said to contain a hair of the Prophet Mahomed's beard.
34. Fakir and Makan Inams	For the support of Makans and Ashurkhanas kept by Fakirs.
35. Khazi Inams ..	For the support of the Musselman Khazi for the time being.
36. Bhairagi and Gosayi	For the support of Bhairagis, and religious mendicants of that class, in connection generally with Mutta.
37. Chatttram Inam ..	For the support of chattrams or travellers' halting places, built by private individuals.
38. Tope Inam ..	For the upkeep of groves planted by private individuals.
39. Avenue Inams ..	For the upkeep of public roadside avenues planted by private individuals.
40. Agrahar Inams ..	For the maintenance of Brahmins in distinct settlements, with the condition of teaching the Vedas, and praying for the prosperity of the reign of the Maharaja.
41. Bhatamanya, Bhata Vritti or Bramhadaya.	To Brahmins for their livelihood.
42. Agrahar Inams ..	For the livelihood of the Brahmanical communities

APPENDIX XXI—contd.

No.	Major head	Particular name of the inam	Why or to whom granted, with a brief description	Remarks
		43. Nanparvarsh Inam ..	For the maintenance of destitute dependents of the State, or their heirs.	
		44. Raktakodagi or Netra Vattada Inam.	Blood money, literally, and granted for the support of the heirs of loyal servants of the State, who sacrificed their lives in the public Military service.	
		45. Ambiga Inam ..	To boatmen and ferrymen, in recognition of some opportune valuable State service.	
		46. Anche Javan Inam ..	To the family of an Anche runner, who lost his life in the execution of his duty.	
		47. Gollar Inam ..	To the Gollar or steward of the late Chitaldrug Pallergars, Medikeri Nayak, etc.	
		48. Palki Inam ..	For the upkeep of a Palki in which to ride on certain occasions, a right given by Royal favor only to distinguished personages. <i>Vide</i> Heche Timmayyas case in the Koppa Taluk.	
		49. Sangitagar Inam ..	To minstrels and reciters of laudatory verses, attached to the courts of former rulers.	
		50. Kaviswara Inam	To the Poet Laureate attached to a Native court.	
		51. Fireworks Inam ..	To certain skilled pyrotechnists.	
		52. Bhattaraju Inam ..	To heralds for sounding the titles and praises of Rajas	
		53. Bombe or Bommlata	To certain theatrical showmen.	
	Personal ..	54. Killakyatara Inam ..	To certain Fantoccini showmen. During the intervals of which show a buffoon, called Killakyata comes upon the stage, and cracks jokes, generally of a doubtful or obscene character for the amusement of the audience.	If valid under Land Inam Rules II and III, the Inams are confirmed on the existing tenure, subject to the present jodi, if any, on $\frac{1}{4}$ quit-rent. If of less duration and included in the recognized stal, etc., amounts, the defect of title is cured by the imposition of $\frac{1}{4}$ quit-rent, or in some rare cases $\frac{1}{2}$ quit-rent. All
		55. Ghante Kodagi Inam	By His Highness the Maharaja of Mysore, to his head kamati who fastened a cluster of bells to a dangerously accessible projecting point of the hill of Sivaganga..	

Personal—concl'd.	56. Mondi Inams ..	To beggars who importune the public for alms, and who as a last resource inflict flesh-wounds upon their own bodies, to compel charity.
	57. Budubuduke Inam ..	To beggars who sound a small drum rapidly, and pretend to interpret the language of birds and reptiles, as influencing human destinies. They are beggars and fortune-tellers by profession, and pester and threaten till they obtain alms. They profess to have the same skill in divination as the Grecian Bird Augurs (ornithomantus) had. They are often fantastically dressed, and any one oddly attired is said to be dressed like a "Budubudike."
	58. Panchangi Inam ..	For reading the almanac, and fixing propitious days for all ceremonials, and even for ordinary avocation. Their success is according to the ignorance of the community. They are, however, skilled observers, and successful computers from a long series of averages, on which they base their predictions.
	59. Srotriam Inam ..	To Brahmans for their livelihood who have gained literary distinction.
	60. Pitteddala Inam ..	An honorific distinction conferred on the headman of a village who deposited the first basket-load of earth, or laid the first foundation stone, or cut the first sod of any important irrigation or other public work that was undertaken.
	61. Despondya Inam ..	As remuneration granted by former rulers, for the services of a Despondya or hereditary chief revenue accountant of a district, or a group of villages. See also Deskulkarni, who performed kindred duties.
	62. Desamukhi Inam ..	Do of a Desamukhi, or hereditary chief revenue and police officer of a district.

inams not so borne out are resumed. The title-deeds are made out in the names of the parties enjoying them, all claimants thereto if not in possession being now referred to the ordinary Civil Courts.

APPENDIX XXI—*contd.*

No.	Major head	Particular name of the inam	Why or to whom granted, with a brief description	Remarks
	Miscellaneous service	63. Desakulkarni Inam ..	Do of a Desakulkarni, or chief revenue official in by-gone times, of a section of a district, who intervened between the village of a shanbhog and Taluk Amildar in all matters connected with Revenue Administration.	These are enfranchised, the condition of service being remitted on half quit-rent, under Rule VIII, class F.
		64. Nadiga Inam ..	Do of a Nadiga or chief shanbhog of a district or division of a district.	
		65. Nadagoudike Inam ..	For service of Nadagoudike or chief patel of a group of villages, equivalent to the nad patel of a Malnad.	
		66. Setti Inam ..	For the support of Settis or caste headmen, who rendered good service by organizing bazaars or performing Commissariat duties.	
		67. Chelvadi Inam ..	To the herald who preceded the Setti, carrying bell, and a large brass ladle, the insignia of his master's office.	
		68. Sayer Shanbhog Inam	As remuneration for services rendered in the Customs Department.	
		69. Kote and Burj Inams	For the upkeep of the village fort or watch tower which in former troublous times was to be found in nearly every village of any pretensions.	
	Miscellaneous	70. Sunnakallu Inam ..	For supplying ehunam for the repair of the Taluk Cutcherry, Devastans and other public buildings.	1 Shanbhog } 2 Patel } are also duly re- 3 Toti } gistered, but are 4 Talvar } reserved for dis- 5 Nirganti } posal by the sur- } vey Department.
		71. Pattari or Shroff Inams	To the member of the village community, who tests the money paid in by the raiyats, and who measures and divides the cereal and other crops, grown under the Batayi or Waram system.	
		72. Medar Inam ..	To certain basket-weavers who supplied small wicker baskets in which furits ripening in Government gardens, were protected against squirrels and other pests.	

		73. Kurubar Inam ..	To shepherds who manure the Government batayi lands, by penning their flocks thereon.	
		74. Kere bandi, Kerekona	For executing petty repairs to tanks, and for the keep of the buffaloes employed by the class of servants. Since the service has been abolished, and the inams are enfranchised on half quit-rent and are classed under the head of " Personal ".	
		75. Gidagaval Hasaragaval Inams Kavalgar.	For guarding the communal forest, batayi crops, grazing grounds, etc.	
		76. Shanbhog Inam	For performing the service of the village accountant.	
		77. Pateli Inam ..	Do of village headman Patel or Gouda.	
		78. Talwar Angajala Inams Baraki.	Do of village watchmen.	
5	Village Service ..	79. Toti, Chakara, Kulavadi Inams. Begari, Yedagal.	Do of village toti.	
		80. Nirganti, Kolawar or Munugu Inams.	For regulating the discharge of water to village irrigation lands.	
6	Village Artizans ..	81. Lohar Inam ..	To the village blacksmith.	
		82. Badagi " ..	Do carpenter.	
		83. Kumbar " ..	Do potter.	
		84. Dhobi " ..	Do washerman.	
		85. Hajam " ..	Do barber.	
		86. Chambar or Madigara Inam.	Do cobbler and scavenger.	Artizan inams from 81 to 86, are confirmed under Rule VII E., subject to the conditions of service and the payment of the present jodi, if any. If Chor or Gair, they are charged with half quit-rent.
7	Miscellaneous ..	87. Kodigi or Daswundum Inams.	Grants of land or of a share of the produce for the upkeep of tanks or other irrigational works, constructed or restored by private individuals.	
		88. Bavadi Daswundum Inams.	For the up keep of wells dug by private individuals for the irrigation of Government lands.	Valid inams of this class are confirmed on the existing tenure. Invalid inams are resumed, but the present assessment is not disturbed, pending the Survey Settlement.
		89. Kayamgutta ..	Villages which were mostly depopulated and granted to influential persons and court favorites by the Maharaja, on a fixed permanent assessment.	Not settled by the Inam Department till 1977.

APPENDIX XXI—concl'd.

No.	Major head	Particular name of the inam	Why or to whom granted, with a brief description	Remarks
7	Miscellaneous ..	<p>90. Pattedgadde</p> <p>91. Hankalu, Hadya and Kan.</p>	<p>Lands held in a different village, but attached, with boundaries defined, to another village, either inam or Sarkar. They originated chiefly in the deficiency of wet land in the parent village to which they are attached, and in a mutual understanding between the raiyats, and more or less recognized by the authorities.</p> <p>These are peculiar only to certain portions of the Malnad.—</p> <p>(a) Hankalu—is a piece of dry upland attached to a wet and garden holding and used for grazing and threshing corn, etc.</p> <p>(b) Hadya—is a piece of scrub-jungle attached by immemorial usage to each wet holding, for supplying leaf manure, firewood, etc.</p> <p>(c) Kan—a strip of forest carefully preserved for its wild pepper, fruits, bagani toddy, etc., and granted to private individuals or religious institutions.</p>	<p>These are disposed of under the same rules and subject to the same conditions as the inam villages, whether Devadaya, personal or otherwise, to which they are attached.</p> <p>Claims to these are not recognized, unless borne out by undoubted <i>sannads</i>. The duty of allotting the requisite quantity of Hankalu, Hadya and Kan lands for each holding devolves upon the Survey Department.</p>

APPENDIX XXII.

REGISTER OF INAMS.

ಇನಾಮಗಳ ರಜಿಸ್ಟರ್.

(Paragraphs.....)

Register of inams in the village of

ಇನಾಂಗಳ ಲೆಕ್ಕಪಟ್ಟಿ ನೋಡುವ ನೆಲೆ

ತಾಲ್ಲೂಕು

CLASS, EXTENT,
ಕಾನೂನುಬಾಹಿರವಾದುದು

1	<p>Number of case or entire holding under one Grant in this village ಈ ಗ್ರಾಂಟ್‌ನಲ್ಲಿ ಒಂದು ಸನ್ನದಿನ ಪ್ರಕಾರ ಇರುವಂತಹ ಇನಾಂ ಕಟ್ಟಿರುವ ನಂಬರು</p>
2	<p>General class to which the inam belongs ಯಾವ ಕ್ಲಾಸ್‌ಗೆ ಸೇರಿದ ಇನಾಂ</p>
3	<p>Survey number and name of field or fields comprised in the grant. Dry, wet, or garden. ಇನಾಮಿಗೆ ಸೇರಿದ ಜಮೀನ್ ಯಾವ ಜಮೀನ್ ಗಳ ಸರ್ವೆ ನಂಬರು ಡ್ರೈ, ವೆಟ್, ಗಾರ್ಡನ್. ಖಾಸಿಯಾ ದಾರಾ ತಾರೀ ಯಾ ಬಾಗಾಯಿತ್ತು</p>
4	<p>Local measure. Even where the local measure is in acres, guntas and annas, it is to be entered in this column. ಸ್ಥಳೀಯ ಮಳಿಗೆ ಇಲ್ಲಿಯೂ ಅನ್ನಾ, ಗುಂತಾ ಮತ್ತು ಅಕರ್ ಗಳಲ್ಲಿ ಇದ್ದರೂ ಇವುಗಳನ್ನು ಈ ಕಾಲಮ್‌ನಲ್ಲಿ ನೋಡಿಸಬೇಕು. ಈ ಕಾಲಮ್‌ನಲ್ಲಿ ನೋಡಿಸಬೇಕು. ಇಲ್ಲಿಯೂ ಅನ್ನಾ, ಗುಂತಾ ಮತ್ತು ಅಕರ್ ಗಳಲ್ಲಿ ಇದ್ದರೂ ಇವುಗಳನ್ನು ಈ ಕಾಲಮ್‌ನಲ್ಲಿ ನೋಡಿಸಬೇಕು.</p>

Extent
ಮಿಳಿ

in the Taluk of in the District of the Division

AND VALUE OF INAM
ಅನಾಮದ ಮೌಲ್ಯ

	Old assessment ಪೂರ್ವದ ತಂದಾಯ	Survey assessment ಸರ್ವೆ ತಂದಾಯ
Measure in acres and their fractions in decimals ಎಕರೆಗಳ ಮತ್ತು ಅವುಗಳ ಭಾಗಗಳ ಚಿಕ್ಕರ ಸಹ	Where no survey has been made and no cess assessment fixed by Govt. the cess paid by the raiyats to the Inamdar, or the average assessment of similar Govt. land should be en- tered in column 7	ಗವರ್ನಮೆಂಟಿನಿಂದ ಸರ್ವೆ ಆಗದೆಯೂ ತಂದಾಯ ನಿಷ್ಪನ್ನ ಯಾಗದೆಯೂ ಇದ್ದ ನಕ್ಷೆಗೆ ಅನಾಮದಾರನಿಗೆ ರೈತರು ಕೊಡುವ ಸರ್ವೆನ್ಮೆ ಗಳಿಗೆ ಅಥವಾ ಅದೇ ತರ ಜಯ್ತರಕಾರ ಇಮೀನಿನ ದಾಖಲೆಯು ತಂದಾಯ ನಿಷ್ಪನ್ನ ಗಳಿಗೆ ಅನುಕೂಲವಾಗಿ ದಾಖಲಾತಿ ಇಡಲ್ಪಡುತ್ತದೆ.
5	6	7

Register of inams in the village of
ಇಯಂಗ್ ರಜಿಸ್ಟರ್ ಮೌಜೆ ನಂ ತಾಲ್ಲೂಕು

ಶಿಬ್ಬಳ್ಳಿ

DESCRIPTION, TENURE, AND DOCUMENT IN
ಯಾವ ವಿಧವಾದ ಇನಾಮ ನಿಖಂಧನ ಮತ್ತು ಕಾನೂನು ಸಾಧಕವಾದ

8	<p>Description of Inam. If for service, it is to be stated whether the service is continued. If for tanks, buildings, etc., whether they are efficiently kept up. Hereditary or for life.</p> <p>ಯಾವ ವಿಧವಾದ ಇನಾಮ. ನೌಕರಿ ಖಗ್ಗು ಕೊಟ್ಟಿದ್ದಾಗಿದ್ದರೆ ಆ ನೌಕರಿ ಈಗ ಜಾರಿಯಲ್ಲಿ ಇದೆಯೇ. ಕೆರೆ ಮತ್ತು ಕಟ್ಟಡ ಮೊದಲಾದವಕ್ಕೆ ಕೊಟ್ಟು ಇದ್ದರೆ ಅವು ಆ ಪ್ರಕಾರ ಸಂಯೋಗ ದರಿಸಿ ನಡೆದೆಯೇ ಎಂಬ ಪಾರಂಪರಿಕತೆಯೇ ಅಥವಾ ಜೀವ ಮಾನಕ್ಕಾಗಿಯೇ.</p>
9	<p>Whether free of tax, etc., or liable to quit-rent, i.e., jodi, etc., Amount of latter to be entered.</p> <p>ಸರ್ಕಾರಿ ವಾಸ್ತವ್ಯ ಯಾ ಕೈಬಿರಬೇಕಾದ ಜೋಡಿ ವಾಗೆಯೇ ಕೈಬಿರಬೇಕಾದ ಮೊತ್ತದ ಬಾಬಿ ದಾಖಲಾದ ತಕ್ಕದ್ದು.</p>
10	<p>By whom granted and in what year</p> <p>ಯಾವವರಿಂದ ಯಾವ ಸಂವತ್ಸರಕ್ಕೆ ದೊರೆಯಿತು.</p>

in the Taluk of _____ in the District of _____ Division

SUPPORT OF THE INAM
ದ್ರವ್ಯರಾಜ್ಞೆ
NAME AND
ಅಧಿ ಸ್ವತ್ತಾಧಾರಣೆ ಹೆಸರು

<p>11</p>	<p>Written instruments in support of the claim, original Sannad, all miscellaneous documents and other proofs of long possession. In this column it should be stated whether the inam is held with or without grant, whether the grant is produced or lost, etc., and the general specification of terms of all documents produced should be given. ಬಂಧುತ್ವಕ್ಕೆ ಸಾಧಕವಾದ ಲಿಖಿತ ಮೂಲಕವಾದ ಸಾಧನ. ಅಸಲೆ ಸನ್ನದು ನ ನಾಡರಹಾದ ವಿವಿಧ ದಸ್ತಾವೆಜುಗಳು ಮತ್ತು ಖಚುಕಾಲ ಅನುಭವಿ ಸತ್ತಿರವ ಬಗ್ಗೆ ಇತರ ರುಜುವಾತುಗಳು. ಸನ್ನದು ಅಥವಾ ಇಲ್ಲವೆ ಇನಾಂ ಅನುಭವಿಲ್ಲದುದು ಅಥವಾ ಸನ್ನದು ಹಾಜರಾದ್ದಲ್ಲದಿದ್ದರೂ ಅಥವಾ ಗೃಹ ವಿಲೆ ಬಂದಿದೆಯೋ ಯೆಂಬುದು ವಂದಲಾದುದನ್ನು ಈ ಕಾಲದಲ್ಲಿ ದಾಖಲಾದ್ದಲ್ಲದತ್ತಕ್ಕಿದ್ದು ಮತ್ತು ಹಾಜರಾದ್ದಲ್ಲದ್ದು ತಮಾಂ ದಸ್ತಾವೆಜುಗಳ ಪರತುಗಳನ್ನು ಸಾಮಾನ್ಯವಾಗಿ ನಮೂದಿಸತಕ್ಕದ್ದು.</p>
<p>12</p>	<p>Name of original grantee ಅದಿ ಪಲ್ಲಿ ಇನಾಂ ಪಡೆದವನ ಹೆಸರು</p>
<p>13</p>	<p>Name entered in the Register prepared by Purnia up to 1810. ಪೂರ್ನಿಯಲ್ಲಿ ಇವನಿಗೆ ಪೂರ್ವೋದ್ಭವನವರಾ ತಯಾರು ಮಾಡಿದ ರಜಿಸ್ಟರನಲ್ಲಿ ದಾಖಲೆ ಇರುವ ಹೆಸರು.</p>
<p>14</p>	<p>Name entered in the account subsequent to 1810 1810ನಂತರ ಇವನಿಗೆ ಪೂರ್ವೋದ್ಭವನವರಾ ತಯಾರು ಮಾಡಿದ ರಜಿಸ್ಟರನಲ್ಲಿ ದಾಖಲೆ ಇರುವ ಹೆಸರು.</p>

R. M.

E.

Register of inams in the village of

ಇನಾಂಗಳ ರಜಿಸ್ಟರ್ ಮತೀ ನಂ

ಕಾಲ್ಲೇಕು

ಜಿಲ್ಲೆಕೆಡು

RELATIONSHIP OF ORIGINAL GRANTEE AND OF SUB-
ಮತ್ತೆ ಅವನ ಸಂಬಂಧ ಈಚೆಗೆ ಅವನ್ನೆ ಅನುಭವಿಸುವಂಥವನು ಯಾವ ಲಗಾ

Particulars regarding present owner. If the Inam has
been subdivided the name, etc., of each sharer
should be entered in the columns.

ಹಾಲಿ ಇನಾಮದಾರನ ವಿಷಯದ ತಪಶೀಲಗಳು. ಈ ಇನಾಂಗಳು ಭಾಗಗಳಾಗಿರುವ
ಪಕ್ಷಕ್ಕೆ ಪ್ರತಿ ಹಿಸ್ತಿದಾರನ ಹೆಸರು ವಗೈರೆ ಈ ಕಾಲಗಳನ್ನೆ ದಾಖಲಾತಿ ಪಡೆದುದು.

15	Residence, name and age, etc. ವಾಸಸ್ಥಳ, ಹೆಸರು ಮತ್ತು ವಯಸ್ಸು	16	Relation to original grantee or sub- sequent Registered holders. ಈ ವಿಷಯದ ದಾರನಿಗಾಗಲಿ ಅಥವಾ ಈಚೆಗೆ ರಜಿಸ್ಟರ್ ಆದ ಭವದಾರನಿಗಾಗಲಿ ಇರುವ ಸಂಬಂಧ.	17	Surviving heirs of the present incum- bent. ಹಾಲಿ ವಾರಸುದಾರನಿಗೆ ಈಗ ಇರುವ ಪಕ್ಕು ದಾರರು	18	If unconnected with the original hold- ers, possession how obtained, and in what year. ಮೂಲದಲ ಸಂಪಾದುದಾರನಿಗೆ ಸಂಬಂಧವಿಲ್ಲದ ಇದ್ದರೆ ಭೂಮಿ ಯು ಅನುಭವ ಹಕ್ಕಿಗೆ ಪೂಟಾಯಿತು. ಯಾವ ವರ್ಷದ ದಿನೆ ಪೂಟಾಯಿತು.
----	--------------------------------------------------------------	----	----------------------------------------------------------------------------------------------------------------------------------------------	----	-----------------------------------------------------------------------------------------	----	-------------------------------------------------------------------------------------------------------------------------------------------------------------------------------------------------------

in the Taluk of in the District of the Division

SEQUENT AND PRESENT HOLDERS. LENGTH OF POSSESSION.
 ದೀರ್ಘ ಮತ್ತು ಪ್ರಸ್ತುತ ಹಿಡಿತ.

<p>19</p>	<p>Abstract of the orders already issued by the Commissioner or the Superintendent of the Division on lapses regarding validity or excess of the inam. Assistant's opinion and recommendation.</p> <p>ವಿವರಣೆ ಮಾಡಿದ ಆದೇಶಗಳ ಅಥವಾ ವಿಭಾಗೀಯ ಸೂಪರಿಂಟೆಂಡೆಂಟ್‌ರವರವರು ಮಾಡಿದ ಕಾಲಕಳೆದದ್ದನ್ನು ಕುರಿತು ಯಾ ಹಕ್ಕನ್ನು ಕುರಿತು ಅಥವಾ ಇನಾಮ ಮಿಸ್ಸಿ ಜಾಸ್ತಿ ಆದದ್ದನ್ನು ಕುರಿತು ಕೊಡಲ್ಪಟ್ಟ ಹಕ್ಕುಗಳ ಮಾಹಿತಿಯನ್ನು ಅನುಸ್ಥಾಪಿಸಿದ ಅಭಿಪ್ರಾಯ ಮತ್ತು ಅವರ ಕಿರ್ಫಾನೆ.</p>
<p>20</p>	<p>Review by the Personal Assistant and confirmation by the Inam Commissioner.</p> <p>ವರಸನಿಗೆ ಅನುಸ್ಥಾಪಿಸಿದವರು ಮಾಡಿದ ಪುನರ್ವಿಮರ್ಶೆ ಮತ್ತು ಇನಾಮ ಕಮಿಷನರವರು ಮಾಡಿದ ಹಕ್ಕು.</p>

APPENDIX XXIII.

REGISTER OF CHANGES OF INAMS IN THE TALUK OF.....

[Paragraph 269 (ii)]

1	Number of the Title-deed	
2	Name of the Inamdar entered in the Title-deed	
3(a)	Survey No.	
3(b)	Area	
3(c)	Assessment	
3(d)	Quit-rent	
4(a)	By whom transferred	
4(b)	His relation to the Inamdar in Col. 2	
4(c)	To whom transferred	
4(d)	Number and Area transferred	Number
4(e)		Area
4(f)		Assessment
4(g)		Quit-rent
5	Reasons for the transfer	
6	The name of the officer under whose order the transfer is made	
7	Date of the order	
8	Date on which the order was communicated to village officers	
9	Remarks	

APPENDIX XXIV.

FORM OF BILL FOR COMMISSION PAYABLE TO HOLDERS OF WHOLE INAM VILLAGES FOR COLLECTION OF QUIT-RENT ON EXCLUDED MINOR INAMS.

[Paragraph 296 (a).]

Name of Inam or Kayam-gutte village	Name of minor Inamdar	Beriz of inam	Deduct value allowed as inam to minor Inamdar	Balance		Percentage payable to whole Inamdar on quit-rent collected by him from minor Inams
				Payable to Inamdar (Former Jodi)	Payable to Government (quit-rent)	

APPENDIX XXV.

QUIT-RENT REGISTER.

(Paragraph 300)

Hobli, village	Title-deed No.	Date on which title-deed has been issued	Name of Inamdar	Description of Inam	Conditions of grant	Description of land	Old extract	Former assessment
1	2	3	4	5	6	7	8	9
Inam confirmed as per Survey								
Description of lands	Survey area	Survey assessment	Former Jodi	Quit-rent now imposed	Total	Enfranchised or not	Items of revenue granted to the Inamdars	
10	11	12	13	14	15	15	17	

APPENDIX XXVI.

INAM TITLE-DEEDS.

[Paragraph 312 (b) (ii)]

Final title-deed granted to

On behalf of His Highness the Maharaja of Mysore.

I acknowledge your title to a personal inam comprising the village of in the taluk of of the district of as per particulars mentioned in the annexed schedule.

2. This inam by the terms of the *sannad* is heritable and transferable, and it is confirmed to you, your heirs, or assignees on those terms in perpetuity, so long as you or they are faithful subjects of the State.

SCHEDULE.

Description of land	Survey area	Survey assessment	Former Jodi	Quit-rent for enfranchisement	Combined quit-rent	Items enjoyed
1	2	3	4	5	6	7
Dry ..	A. g.	Ra. a. p.	Ra. a. p.	Ra. a. p.	Ra. a. p.	
Wet ..						
Garden ..						
Peramboke or unculturable.						
Total ..						

3. This inam is moreover subject to the payment of general, local and municipal taxes, and a proportionate share of the cost of the repairs of Government works of irrigation in common with ordinary *kandayam* raiyats.

INAM SETTLEMENT OFFICE,

Superintendent of Inam

Dated.....

Settlements.

Case No.....

Note.—The forms of title-deeds in this Appendix are as revised in G. O. No. R. 2306-2—L. R. 63-06-2, dated 20th September 1906.

Names ಹೆಸರು	Share or vritti ಹಿಸ್ಸ ಅಥವಾ ವೃತ್ತಿ	Former jodi ಸಂಬಳು ಜೊಡಿ	Combined quit-rent ಸಂಬಳು ಜೊಡಿಗೆ ಸೇರಿದ ಕ್ವಿಟರೆಂಟು

APPENDIX XXVII.

FORM OF EXTRACTS (TO BE FURNISHED TO PARTIES ON APPLICATION) OF INAM DECISIONS

[Paragraph 316 (2).]

No. of cases	General class to which this inam belongs	Extent	Assessment	Jodi	Name and residence of Inamdar and co-sharers, with particulars as recorded in Column 15	Final orders

APPENDIX XXVIII.

LIST OF TANKS TO BE MAINTAINED FROM ACREAGE CONTRIBUTIONS,

G. O. No. R. 5135-46—L. R. 493-16-22, dated 3rd November 1919.

(Paragraph 329.)

Sl. No.	Name of irrigation work	Taluk	Rate of acreage cess	Remarks
1	Rekalgere feeder channel	Challakere ..	8 annas	*The maintenance work was transferred to the Marahmat Department, vide Government Order No. R. 8406-7—L. R. 173-15-2, dated 29th February 1916.
2	Bhimasandra tank*	Chitaldrug ..	8 do	
3	Borankanve reservoir ..	Chiknayakanhalli.	8 do	
4	Kalale Cheluvamba tank	Nanjangud ..	1 rupee	
5	Sankanpur ane channel and tanks below it.	Kunigal ..	8 annas	
6	Deepambudhi tank ..	Do ..	8 do	
7	Ramanahalli channel ..	Chiknagalur	8 do	
8	Ramabana channel ..	Kunigal ..	8 do	
9	Kalhalli branch channel ..	Nanjangud ..	8 do	
10	Gargi tank and channel ..	Kadur ..	8 do	
11	Sulekere tank and channels.	Channagiri ..	8 do	
12	Nadamavinapura ane and channels.	Kunigal ..	8 do	
13	Chitnahalli ane and channel	Do ..	8 do	
14	Kitlanagamangala tank ..	Do ..	8 do	
15	Herur Kenchagalapura tank.	Do ..	8 do	
16	Guttalu dodkere ..	Malvalli ..	8 do	
17	Holalu do kere tank ..	Do ..	8 do	
18	Doddarasina Sulekere tank	Do ..	8 do	
19	Malvalli dodkere ..	Do ..	8 do	
20	Marshalli dodkere ..	Do ..	8 do	

APPENDIX XXIX.

STATEMENT SHOWING THE RATES OF MOHATARFA IN FORCE IN THE STATE.

(Paragraph 333.)

			1st sort	2nd sort	3rd sort	4th sort
			Ra.	Ra.	Ra.	Ra.
House tax ..	Terraced houses— per house.	In towns	15	12	9	6
		In kasbas	12	9	6	4
		In villages	9	7	5	3
	Tiled houses and mud houses—per house.	In towns	12	9	7	4
		In kasbas	9	7	6	3
		In villages	7	6	5	2
	Thatched houses— per house.	In towns	4	3	2	1½
		In kasbas	3	2	1½	1
		In villages	3	2	1	½
Shop tax ..	Shops (mundi) where all sorts of articles are sold—per shop.	In towns	50	40	30	20
		In kasbas	30	25	20	10
		In villages	20	15	12	9
	Shops in which piece goods are sold—per shop.	In towns	20	15	12	8
		In kasbas	15	12	10	6
		In villages	12	8	6	4
	Other shops—per shop.	In towns	15	12	9	6
		In kasbas	12	10	7	4
		In villages	9	6	4	2
Oil-mill tax ..	Stone mills—per mill.	In towns	30	20	15	10
		In kasbas	20	15	10	7
		In villages	15	8	6	5
	Wood mills—per mill	In towns ..	20	15	10	5
		In kasbas	15	8	6	4
		In villages	8	6	4	3

APPENDIX XXX.

QUESTIONS SUBMITTED BY DIVISIONAL SUPERINTENDENTS ON THE SUBJECT OF THE MOHATARFA TAX TOGETHER WITH ANSWERS THERETO.

(Paragraph—333) note.

Questions.

Answers.

1. Understand that the Commissioner intends taxing every building in the country without exception.

All buildings and individuals that, under the old system of the country, had a right to exemption remain untouched.

2. Whether jodi or inam villages are to be exempted from house tax, as is the case at present, and as directed in respect to plough tax.

Vide answer No. 1.

3. Whether the items which are transferred to the head of "Land" are to remain so?

Disposed of by a putty which accompanied Memorandum No. 265 of the 28th September 1860.

Levy of shop and house taxes.

4. Whether tradesmen having their houses and shops separate shall pay for both, or for only one?

For both when each has a separate front door.

5. Mire armi being an additional tax on pepper grown in the Sorab Taluk only, may it be abolished?

With the Commissioner's sanction this may be abolished. The revenue from it is only Rs. 210-14-4.

Gidagaval tax.

6. Timbers and bamboos being enumerated in the Istihar as items abolished, begs to know if the Sayer Rules of April last stand good.

The *Gidagaval* tax paid to contractors or Government on raiyats, building materials is abolished; but Sayer and Forest Rules are not thereby touched. They remain unaltered.

Tax on sigekayi.

7. Reports that, under the authority conveyed in the circular letter, No. 29 of the 11th September, he has remitted *Sigekayi* (cleaning nut) yielding Rs. 229-10-6.

This is not a "Chillar Bob" tax, but has been carried to account under the head of "Amrayi" and cannot therefore be abolished at present.

Classification of house tax.

8. In the Canarese schedule, the mud-roofed houses were classified with those that are tiled. The same are again directed to be classed with thatched houses. Begs to know whether the former or the latter order stands good.

The last order as conveyed in letter No. 132 of the 22nd Sep. 1860, to the Superintendent of the Bangalore Division, holds good, and must be taken as a guide. Copies were forwarded to all Superintendents.

9. Whether a man having a house and loom should be charged with house tax or loom tax: the latter being much less than the former, weavers might perhaps lay claim to the rate favourable to them because of the foot-note in the schedule which runs thus:—"if a person paying house tax is not to pay loom tax and vice versa."

All weavers should pay loom tax only.

Remission of the tax in certain cases.

10. As the classification of houses depends not upon their value or extent, but only with reference to the state of the place (whether town, kasba, etc.), the 1st class houses in villages are equal to 3rd and 4th of kasbas, and the modified system is therefore oppressive to villages.

If local circumstances appear to render the tax oppressive in any instance, the Deputy Commissioner has the option of placing houses, looms, etc., in a lower class than that in which they ought otherwise to stand—such matter can be adjusted best by the Deputy Commissioner at the time of Jamabandi.

11. There are 148,236 buildings of all sorts in the Division, and the new tax thereon will amount to 2 lakhs of rupees against Rs. 25,956-5-4.

Vide Answer No. 1, which invalidates completely this alarming statement.

12. Suggests that the new rates may be made applicable to the current year, the kists not having yet commenced.

This may be sanctioned, as no kist has been collected for this year.

13. Whether houses are to be taxed on valuation or by ankanams, and if so, from what extent to what extent?

Reply to question No. 10 of the Superintendent of Nagar gives the Deputy Commissioner sufficient option on this point.

14. Whether the castes and classes now exempt from mohatarfa tax are to continue so?

Vide Reply No. 1.

15. Whether shops are to be taxed on traffic?

Four different classes or rates were given expressly to enable Deputy Commissioner to assess appropriately any house, shop, loom, or mill.

16. Whether looms on the quality of the articles manufactured?

17. Whether oil-mills on traffic?

Vide letter No. 132 of the 22nd September 1860.

18. Whether terraced houses signify mud-roofed houses or only brick-and-chunam houses?

19. Instead of four classes, one uniform rate, viz., 3 annas on one plough and 2 annas on every additional plough kept by one individual, may be fixed.

Do

APPENDIX XXXI.

SCHEDULE OF THE MAXIMUM RATES OF TOLL.

(Paragraph 342.)

	Rs.	a.	p
1. On every motor car	1	0	0
2. On every motor tricycle or bicycle	0	4	0
3. On every other vehicle of any description propelled by steam or other motor power	1	0	0
4. On every four-wheeled carriage	0	12	0
5. On every two-wheeled carriage on spring other than a Jatka or ekka	0	8	0
6. On every ekka or jatka, laden	0	4	0
7. On every ekka or jatka, unladen	0	2	0
8. On every other vehicle with spring including tricycle and bicycle	0	2	0
9. On every cart or other vehicle not on springs drawn by 8 bullocks, buffaloes, horses, ponies, asses or mules, if laden	1	0	0
10. On every do do if not laden	0	8	0
11. On every cart or other vehicle not on springs drawn by 6 bullocks, buffaloes, horses, ponies, asses or mules, if laden	0	8	0
12. On every do do if not laden	0	4	0
13. On every cart or other vehicle not on springs drawn by 4 bullocks, horses, buffaloes, ponies, asses or mules, if laden	0	6	0
14. On every do do if not laden	0	3	0
15. On every cart or other vehicle not on springs drawn by 2 bullocks, buffaloes, horses, ponies, asses or mules, if laden	0	4	0
16. On every do do if not laden	0	2	0
17. On every cart or other vehicle not on springs drawn by a single bullock, buffalo, horse, pony, ass or mule, if laden	0	2	0
18. On every do do if not laden	0	1	0
19. On every buffalo or bullock per head, if laden	0	1	0
20. On every do do if not laden	0	0	6
21. On every elephant	1	0	0
22. On every camel, if laden	0	4	0
23. On every camel, if not laden	0	2	0
24. On every horse, if laden or ridden	0	1	6
25. On every horse, if unladen or ridden	0	0	9
26. On every thattu or mule, if laden or ridden	0	0	9
27. On every thattu or mule, if unladen or led	0	0	6
28. On every ass, if laden or ridden	0	0	6
29. On every ass, if unladen or led	0	0	3
30. On every sheep, goat or pig	0	0	1
31. On every palanquin, dooly, palna or tonjon with two bearers	0	2	0
32. Do with more than two bearers	0	4	0

* As promulgated by Government Notification No. 8512—L. B. 233-12-8, dated the 23rd April 1915.

N. B.—Animals drawing any vehicle for which toll can be demanded are not also to be charged with toll.

APPENDIX XXXII.

ABSTRACT STATEMENT SHOWING THE DEMAND, COLLECTION AND BALANCE UNDER THE DIFFERENT HEADS OF REVENUE FOR THE MONTH OF.....191 AS COMPARED WITH THOSE FOR THE CORRESPONDING MONTH OF THE PREVIOUS YEAR.

[Paragraph 343 (ii)]

Items	1912-13			1911-12			Remarks
	Demand including arrears at the end of the previous month	Collections up to the end of the month	Balance at the end of the month	Demand including arrears at the end of the previous month	Collections up to the end of the month	Balance at the end of the month	
1	2	3	4	5	6	7	8
Land Revenue including casual Land Revenue							
Other Items—							
(1) Forest ..							
(2) Abkari ..							
(3) Mohatarfa ..							
(4) Miscellaneous including salt, registration, etc.							
Local cess ..							
Irrigation cess ..							

Note.—(1) Explanation for any appreciable decrease or increase in the collections as compared with the preceding year should be clearly stated in the column of Remarks.

(2) All fractions of a rupee should be omitted in this statement.

APPENDIX XXXIII.

ATCHKAT REGISTER OR REGISTER OF IRRIGABLE AREAS UNDER DIFFERENT SOURCES OF IRRIGATION.
 ಪ್ರತಿಜಲಾಧಾರದಿಂದ ನೀರು ಹಾಯಿಸಲ್ಪಡಬಹುದಾದ, ವಿನ್ಯಾಸಗಳ ರಚಿಸ್ವರ ಅಥವಾ ಅಚ್ಚು ಕಟ್ಟು ರಚಿಸ್ವರ.

(Paragraph 347)

I Register of lands commanded by the.....Sirkar tank (or river channel or well, Sirkar or private in the village of.....in.....Hobli.....Taluk

.....District
 ದಿಕ್ಕಿ ಕಟ್ಟು ಕಾಲ್ಲೂಕು ಹೊಬ್ಬಿ ಗ್ರಾಮದ ಸರ್ಕಾರಿ ಕೆರೆ (ಅಥವಾ ನದಿ, ನಾಲೆ ಅಥವಾ ಸರ್ಕಾರಿ ಯಾ ಖಾಸಗಿ ಭಾವಿ) ಕಳಗಿನ ಜಮೀನುಗಳನ್ನು ತೋರಿಸುವ ರಚಿಸ್ವರ.

Survey number or sub-number ಸರ್ವೆ ಸಂಖ್ಯೆ ಅಥವಾ ಸಬ್ ಸಂಖ್ಯೆ	Sirkar or Inam ಸರ್ಕಾರಿ ಅಥವಾ ಇನಾಮ	Dry, wet or garden ಖುಷ್ಕಿ, ತರ ಅಥವಾ ಬಾಗಾಯಿತು	Gross acres ಒಟ್ಟು ಎಕರೆಗಳು	Put kharab ಪುಟಿ ಖರಾಬ್	Remainder arable ಬಾಕಿ ಸಾಗುವಳಿ ಲಾಯಖಾ	Assessment ಆಕಾರ	Permanent Nirsardi, if any ಕಾಯಂ ನೀರುಸಾರ್ಥಿ ಇದ್ದಲ್ಲಿ ಅದು
1	2	3	4	5	6	7	8
Total ಜಮ್ನಾ....	Inam ಇನಾಮ Sirkar ಸರ್ಕಾರಿ Total ಜಮ್ನಾ						

NOTE.—For the convenience of totalling up the figures, all the Inam survey numbers should be written first and then the Sirkar numbers.

ಟಿಪ್ಪಣಿ—ಅಂಕಗಳನ್ನು ಸುಲಭವಾಗಿ ತೋರಿಸುವುದಕ್ಕೋಸ್ಕರ ಮೊದಲು ಎಲ್ಲಾ ಇನಾಮ ಸರ್ವೆ ಸಂಖ್ಯೆಗಳನ್ನೂ ನಂತರ ಸರ್ಕಾರಿ ಸಂಖ್ಯೆಗಳನ್ನೂ ಬರೆಯಬೇಕು.

೧೨

ABSTRACT OF THE ABOVE ACCOUNT.

ಗೋವ್ಯಾಪ್ತ—

Name of Irrigation work Sirkar Tank ಜಲಾಧಾರದ ಜನರು ಸರ್ಕಾರಿ ಕೆರೆ	Sirkar land ಸರ್ಕಾರಿ ಜಮೀನ್		Inam land ಇನಾಂ ಜಮೀನ್		Total ಜಮೀನ್	
	Area* ಎಕ್ರೆ ಆವರ	Assessment ಆವರ	Area* ಎಕ್ರೆ ಆವರ	Assessment ಆವರ	Area* ಎಕ್ರೆ ಆವರ	Assessment ಆವರ
1	2	3	4	5	6	7
Ain or primary service ಅಯ್ ಆಭವಾ ಇದೆ ಜಲಾಧಾರದಿಂದ ಸಾಗುವಳಿ ಆಗತಕ್ಕದ್ದು						
Dry ಖುಷ್ಕಿ						
Wet ತರಿ						
Garden ಬಾಗಾಯತು						
Total ಜಮೀನ್						
Kumki or secondary service ಕುಂಕಿ ಆಭವಾ ಇತರ ಆಧಾರದಿಂದಲೂ ಸಾಗುವಳಿ ಆಗತಕ್ಕದ್ದು						
Dry ಖುಷ್ಕಿ						
Wet ತರಿ ..						
Garden ಬಾಗಾಯತು						
Total ಜಮೀನ್						

* Net area excluding Phut Kharab.

ಫುಟ್ ಖರಾಬು ಜಾತಾ ರಾಫ್ ಎಕ್ರೆ

II Statement of cultivation under each tank.
 ಶ್ರೀ ಕೆರೆ ಕೆರೆಗಳ ಸಂಗ್ರಹಣೆ ತಾಲ್ಲೂಕು.

1	Name of tank ಕೆರೆ ಹೆಸರು		
2	Sirkar, Inam or Kodagi ಸರ್ಕಾರಿ ಇನಾಮ ಅಥವಾ ಕೊಡಗು		
3	Capacity, i.e., how many months' supply it will hold when once full ವಿಸ್ತಾರ ಅಂದರೆ ಒಂದು ಸರ್ತಿ ಭರ್ತಿಯಾದರೆ ಎಷ್ಟು ತಿಂಗಳ ನೀರು ಸರಬರಾಯಿ ಆಗುತ್ತೆ		
4	Area ವಿಸ್ತೀರ್ಣ	Atchkar, i.e., irrigable area ಆಚ್ಚಕಾರಿ ಅಂದರೆ ನೀರು ರಹಾಯಿಸುವ ಸರ್ತಿ ಅನುಕೂಲವಾದ ವಿಸ್ತೀರ್ಣ	Occupied in 192 — 192 192 — 192 ನೇ ಸಾಲಿನ ಹಿಡಮುಳು
5	Assessment including permanent Nirsardi ಪ್ರಾಯೋಗಿಕ ನೀರು ಸರ್ತಿ ದೇಖಲೆ ಆಕಾರ		
6	Area ವಿಸ್ತೀರ್ಣ	Garden ಬಾಗಾಯಿಲು	
7	Assessment ಆಕಾರ		
8	Area ವಿಸ್ತೀರ್ಣ	Dry irrigated, if any, and ನೀರು ಕೊಡಲ್ಪಟ್ಟಿಲ್ಲದಿದ್ದರೆ ಇನ್ನೂ ನೀರು ತಗ್ಗಿ	
9	Assessment including permanent Nirsardi ಪ್ರಾಯೋಗಿಕ ನೀರು ಸರ್ತಿ ದೇಖಲೆ ಆಕಾರ		
10	Area ವಿಸ್ತೀರ್ಣ	Total ಒಟ್ಟು	
11	Assessment including permanent Nirsardi ಪ್ರಾಯೋಗಿಕ ನೀರು ಸರ್ತಿ ದೇಖಲೆ ಆಕಾರ		

R.M.

				Occupied 192 — 192 192 — 192 ವಿಸ್ತಾರಿತ ಜಮೀನು							
Name of channel ನಾಲೆ ಹೆಸರು	From what river or tank ಯಾವ ನದಿ ಅಥವಾ ತೊಟ್ಟಿಯಿಂದ	Number of months irrigating ಎಷ್ಟು ತಿಂಗಳು ನೀರು ಪಡೆಯುತ್ತದೆ	Length in miles ಎಷ್ಟು ಮೈಲುಗಳ ದೂರ	Atchkat, i.e., irrigable area ಅಚ್ಚು ಕಟ್ಟು ಅಂದರೆ ನೀರು ಹಾಯಿಸಬಹುದಾದ ಜಮೀನು ಇರುವುದಾದ ಭಾಗ		Garden ಬಾಗಾಯಿತ್ತು		Dry irrigated, if any, and wet ನೀರು ಕಟ್ಟಲ್ಪಟ್ಟು ಬಿಟ್ಟು ಇರುವುದಾದ ಭಾಗ ಮತ್ತು ತೊಟ್ಟಿ		Total. ಒಟ್ಟು	
				Area ಎಸ್ಕೀರ್	Assessment including per- manent Nirsardi ಕಾಮಂ ನೀರಸರ್ದಿ ದೇಖೀಶ ಅಕಾರ	Area ಎಸ್ಕೀರ್	Assessment ಅಕಾರ	Area ಎಸ್ಕೀರ್	Assessment in- cluding perma- nent Nirsardi ಕಾಮಂ ನೀರು ಸರ್ದಿ ದೇಖೀಶ ಅಕಾರ	Area ಎಸ್ಕೀರ್	Assessment in- cluding perma- nent Nirsardi ಕಾಮಂ ನೀರು ಸರ್ದಿ ದೇಖೀಶ ಅಕಾರ
1	2	3	4	5	6	7	8	9	10	11	12

NOTE.—This is not intended for subsidiary or distribution channels drawn from a tank. In such cases, the area irrigated thereby will form part of the tank atchkat itself. It is intended for those rare cases, if any, in which a channel is drawn from a reservoir and has a separate atchkat of its own.

ಟಿಪ್ಪಣಿ.—ಇದು ಒಂದು ಕೆರೆ ತೊಟ್ಟಿಯಿಂದ ತೆಗೆದುಕೊಂಡು ಹೋಗಿರುವ ಕಾಲಿವರೆ ಅಥವಾ ಉದಕಾಲಿವೆಗಳಿಗೆ ಸಂಬಂಧಿಸುವುದಿಲ್ಲ. ಇಂಥಾ ಕಾಲಿವೆ ಅಥವಾ ಉದಕಾಲಿವೆಗಳ ವಿಷಯದಲ್ಲಿ ಅವುಗಳಿಂದ ಸಾಗುವಳಿಯಾಗತಕ್ಕ ಎಸ್ಕೀರ್ ಮತ್ತು ಸರಿಯಾದ ಅಚ್ಚು ಕಟ್ಟುವಲ್ಲಿಯೇ ಸೇರಿಸಬೇಕಾಗುತ್ತದೆ. ಆದರೆ, ಕೆಲವು ಸಂದರ್ಭಗಳಲ್ಲಿ ಒಂದು ಭಾರಿ ಕೆರೆಯಿಂದ ಒಂದು ನಾಲೆಯು ಜಾರಬಿದ್ದು ಅದಕ್ಕೆ ಪ್ರತ್ಯೇಕ ಅಚ್ಚು ಕಟ್ಟು ಇದ್ದರೇ ಆದರೆ ಅದರ ಪೈಪೋಟಿಯನ್ನು ಅಲಾಹದಿಗಾಗಿ ಬಿಡಬೇಕಾಗುತ್ತದೆ.

V Statement of cultivation

ಪ್ರತಿ ಸಾಗುವಳಿ ಭಾವಿಯಿಂದ

Survey number in which the well is situated and its name, if any ಭಾವಿ ಇರುವ ಸರ್ವೆ ನಂಬರ್ ಮತ್ತು ಅದರ ಹೆಸರು ಏನಾದರೂ ಇದ್ದರೆ ಅದುವರೆಗೆ	Class of irrigation well* ಸಾಗುವಳಿ ಭಾವಿಯ ತರಹ	Irrigated area in 192 Included in atchkat of ಕರೆಯು ಅಥವಾ ನಾಲೆಯು ಅಚ್ಚ Area and class of land ಜಮೀನ್ ದಸ್ತೀನಾ ಮತ್ತು ತರಗತಿ
1	2	3
1		Dry ಖುಷ್ಕ Wet ತರಿ Garden ಬಾಗಾಯಿತು Coffee ಕಾಫಿ Total ಜಮಾನ್
2	Total for 2nd class (private well constructed with Govt. loans)	Dry ಖುಷ್ಕ Wet ತರಿ Garden ಬಾಗಾಯಿತು Coffee ಕಾಫಿ Total ಜಮಾನ್
Wells ಭಾವಿಗಳು	ಜಮಾನ್ 2ನೇ ತರಹ (ಸರ್ಕಾರದಿಂದ ಪಡೆದ ಸಾಲದ ಮೊಬಲಗಿನಿಂದ ತಯಾರಾದ ಡಬ್ಬಿಟ್ಟ ಖಾಸಗಿ ಭಾವಿಗಳು).	Dry ಖುಷ್ಕ Wet ತರಿ Garden ಬಾಗಾಯಿತು Coffee ಕಾಫಿ Total ಜಮಾನ್

*1. Wells, the property of Government, if any.

2. Private wells constructed with loans from Government under the Well Rules of 1891.

3. Other private wells.

1. ಭಾವಿಗಳು ಸರ್ಕಾರ ಸ್ವತ್ತಾಗಿದ್ದಲ್ಲಿ

2. 1891ನೇ ಇಸವಿ ತೆರಿಗೆಯಡಿ ಅನುಸರಿಸಿ ತೆಗೆದುಕೊಂಡ ಸಾಲಗಳಿಂದ ಕಟ್ಟಿಸಿದ ಖಾಸಗಿ ಭಾವಿಗಳು.

3. ಇತರ ಖಾಸಗಿ ಭಾವಿಗಳು.

under each irrigation well.

ಸಾಧನಗಳ ಅಡ ತ್ಯಾಜ್ಯ ತೋರಿಸುವ ತಾಜ್ಜ

—192 . 192		—192 ನೇ ಸಾಲಿನಲ್ಲಿ ನೀರು ಹಾಯಿಸಲ್ಪಟ್ಟ ವಿಸ್ತೀರ್ಣ		
tank or channel ಕಟ್ಟಿಗೆ ಸೇರಿದ್ದು	Not so included ಹಾಗೆ ಸೇರದೆ ಇರತಕ್ಕದ್ದು	Total ಜಮಾ		
Assessment ಆಕಾರ	Area and class of land ಜಮೀನ್ ವಿಸ್ತೀರ್ಣ ಮತ್ತು ತರಗತಿ	Assessment ಆಕಾರ	Area and class of land ಜಮೀನ್ ವಿಸ್ತೀರ್ಣ ಮತ್ತು ತರಗತಿ	Assessment ಆಕಾರ
4	5	6	7	8

NOTE—For convenience in ascertaining the totals for each class of well, the wells in each class should be entered consecutively and for this purpose a separate section of the book should be assigned for each class.

ಟಿಪ್ಪಣಿ—ಕುಲಭವಾಗಿ ಪ್ರತಿ ದರ್ಜೆ ಭಾವಿಗಳ ತೋರಿಸುವಿಕೆಯನ್ನು ಕಂಡು ಹಿಡಿಯಲು ಪ್ರತಿ ದರ್ಜೆಯಲ್ಲಿಯೂ ಇರ.ವ ಭಾವಿಗಳನ್ನು ಒಂದರ ತರುವಾಯ ಮತ್ತೊಂದು ದಾಗಿ ಖಂಡಬೀಜು. ಅದಕ್ಕಾಗಿ ಪುಸ್ತಕದಲ್ಲಿ ಪ್ರತಿ ದರ್ಜೆ ಭಾವಿಗಳ ಗೋಷ್ಠಿ ರವೂ ಆರಾಹಿದಾ ಸ್ಥಳವನ್ನು ಬಿಟ್ಟು ಕೊಡಬೇಕು.

APPENDIX XXXIV.

SKELETON FORM OF JAMABANDI REPORT.

(Paragraphs 355 (iii) and 359 iv.)

Name of Taluk or Sub-Taluk	Number of villages settled	Name of officer who settled the Jamabandi	Date of commencement of Jamabandi	Date of completion of Jamabandi	Number of camps	Remarks

APPENDIX

STATEMENT OF TANKS IN THE MYSORE STATE THE BREACHING OF

Name of basin	Name of series	Name of district	Name of taluk	Name of tank	Topo sheet number
Palar ..	Ramasagar ..	Kolar ..	Mulbagal..	Tailur Amanikere	46
				Nangali Dodkere .	48
				Byatnur Mallappa- nakere.	48
Do ..	Do ..	Do ..	Kolar ..	Kolar Amanikere.	46
				Shisandra tank ..	46
Do ..	Do ..	Do ..	Malur ..	Tarasapur Dodkere	46
Do ..	Do ..	Do ..	Chintamani	Talagawara Amani kere.	45
Do ..	Do ..	Do ..	Kolar ..	Kyalnur Amani- kere.	45
				Byrandhalli tank.	46
				Somambudi Amani kere.	46
				Janugutta tank .	46
				Mudavadi Dodkere	46
				Chillapalli Amani- kere.	46
Do ..	Do ..	Do ..	Chintamani	Kurnbar Amani- kere.	45
Do ..	Do ..	Do ..	Srinivasapur	Bangavadi Dod- kere.	45
				Shettihalli tank .	45
				Gumraddipur tank	45
Do ..	Do ..	Do ..	Kolar ..	Halur Dodkere ..	45
Do ..	Do ..	Do ..	Srinivasapur	Srinivasapur Amani- kere.	45
Do ..	Do ..	Do ..	Kolar ..	Jaderi tank ..	45
				Yednur Amanikere	45 & 46
				Yelur Dodkere ..	45
				Kolatur do ..	45
Do ..	Do ..	Do ..	Mulbagal..	Utnur do ..	46

XXXV.

WHICH IS LIKELY TO DAMAGE MADRAS TANKS OR TOWNS

Position		Serial numbers	Register number	Capacity in units (1 unit=261,800 c. ft.)	Madras		Remarks
Latitude	Longitude				Name of tank or town likely to be damaged	Name of taluk and district it belongs to	
13-4-0	78-27-0	80	38	374	.	Vaniam-badi, etc. believed to belong to Punganur Jahgir in North-Arcot	
13-12-30	78-33-0	409	538	593	Dunda-palli taluk		
13-13-0	78-35-8	464	585 & 589	320			
13-7-30	78-11-0	226	6	659	Vaniambadi, Mailpottā Amur and the Madras Railway. Solem and North Arcot (taluks not known)		
13-9-0	78-16-0	267	76	250			
13-8-0	72-2-30	331	101	239			
13-18-45	79-1-30	420	443	281			
13-16-15	78-1-30	424	558	250			
13-14-30	78-2-30	425	285	380			
13-13-0	78-5-45	439	334	778			
13-13-15	78-10-0	447	345	171			
13-13-30	78-12-30	455	351	400			
13-11-45	78-15-0	460	370	(approx.) 470			
13-18-15	78-6-45	512	405	374			
13-17-0	78-11-15	522	55	250			
13-19-30	78-11-0	597	90	212			
13-17-0	78-14-30	615	62	255			
13-15-30	78-15-0	617	384	300 (approx.)			
13-20-30	78-15-0	649	3	603			
12-16-45	78-17-45	649	371	380			
13-15-0	78-18-0	649	41	776			
13-17-30	78-21-0	699	25	289			
13-15-30	78-20-30	708	26	250			
13-12-0	78-20-0	762	727	248			

This is a breached tank proposed to be restored.

STATEMENT OF TANKS IN THE MYSORE STATE THE BREACHING OF

Name of basin	Name of series	Name of district	Name of taluk	Name of tank	Topo sheet number
South Pennar.		Kolar ..	Kolar ..	Holali tank ..	46
		Do ..	Bowringpet	Bethmangala Dodkere. Ramasagar Amanikere.	46 66
	Hoskote ..	Bangalore	Hoskote ..	Hoskote Amanikere.	42
Cauvery ..	Left bank
	Arkavati
	Upper Shimsha		
			
	Lower Cauvery		
	Central Cauvery		
	Upper Cauvery		
	Kabbani and Moyar. Upper Hemavati		
	Lower Hemavati		
	Krishna ..	Left bank
Tunga
Bhadra
Thungabhadra			
Right bank
Chinne Hagari			
Upper Vedavati		Chitaldrug	Hosdurga .	Marikanave reservoir.	31
Lower Vedavati			
Suvarnamuki
North Pennar.		Upper ..	Kolar ..	Goribidnur	Nagarkere Dodkere. ..

WHICH IS LIKELY TO DAMAGE MADRAS TANKS OR TOWNS—*contd.*

Position		Serial number	Register number	Capacity in units (1 unit=261,680 a. ft.)	Madras		Remarks
Latitude	Longitude				Name of tank or town likely to be damaged	Name of taluk and district it belongs to	
13-7-0	78-19-0	809	90	372			
13-1-0	78-22-30	913	1	856			
12-58-0	78-26-0	920	209	1,730			
..			
13-5-0	77-48-30	635	..	3,278			
..			
..			
..			
..			
..			
..			
..			
..			
..			
..			
..			
..			
..			
..			
..			
..			
..			
18-53-0	76-32-0	1,090	..	115,500	Its breaching affect Anantapur and Bellary Dt.		Masonry dam not likely to breach.
..			
..			
13-45-15	77-41-30	10	150	362	Kanchasandra tank.	Hindupyr in Anantapur.	

STATEMENT OF TANKS IN THE MYSORE STATE THE BREACHING OF

Name of basin	Name of series	Name of district	Name of taluk	Name of tank	Topo sheet number	
North Pennar.	Upper	Kolar	Goribidnur	Vatada Hosahalli	40	
				Amanikere.		
				Madivala tank ..	40	
				Nakkalhalli tank	40	
	Lower	Tumkur	Maddagiri	Chikballapur	Mylachikkere ..	40
					Bandemmahalli	
				Srinivasasagar	41	
				Volelapur tank ..	35	
					Ittakdibanhalli	35
						Dodgere.
					Hanumantapur	35
						Dodkere.
					Kurigepalli Dodkere.	44
						Thimmalappanikan
	Amanikere.					
	Vasantanaikan	44				
	Amanikere.					
Burkayalkote tank	45					
Minor	Kolar	Srinivasapur	Sidlaghatta	Koralparti Dodgere.	44	
				Devaganhalli Venkatesasagar.	40 & 44	
			Bagepalli	Naremadipalli	43	
				Dodkere.		
			Sidlaghatta	Bilur Dodkere ..	43	
				Yerraganahalli	40	
Ramasamudra tank.						
Bagepalli	Gudibanda Byrasagra Amanikere.	40				

(No. R. 7965-74—L. R. 110-06-9, dated 4th March 1907).

(Paragraph 364 III iv)

WHICH IS LIKELY TO DAMAGE MADRAS TANKS OR TOWNS—*concl'd.*

Position		Serial number	Register number	Capacity in units (1 unit=261,360 c. ft.)	Madras		Remarks
Latitude	Longitude				Name of tank or town likely to be damaged	Name of taluk and district it belongs to	
13-41-15	77-41-30	21	131	1,320	Shivivara tank.	Hindupur in Ananthapur	
13-41-30	77-38-45	24	136	211			
13-41-0	77-38-0	27	137	159			
13-43-0	77-35-15	51	23	209	Kotapi tank.	Do	
13-27-0	77-40-0	93	6	603	No tanks below.	Do	
13-48-30	77-26-45	26	175	200	Paragi tank	Madak-sira in Ananthapur.	
13-48-15	77-21-0	47	124	300	Chaparth alli tank		
13-49-30	77-16-0	86	95	464	Yerraman-halli.	Do	
13-34-30	78-21-45	18	471	233	Ranga-samudra tank.	Gurmu-kondi in Cudda-pah.	
13-32-15	78-21-0	60	268	252			
13-31-30	78-20-0	97	289	200			
13-20-15	78-19-45	190	152	230	Pedtippsandra tank.	Do	
13-3-15	78-1-0	727	114	340	Vyasasamudra tank.	Do	
13-9-30	78-0-0	788	..	517			
13-48-0	78-23-0	1,084	3	310			
13-51	78-3-0	1,110	802	515			
13-35-20	77-52-40	1,303	..	1,207	Bukka-patna tank.	Penukonda in Ananthapur	
13-40-0	77-45-30	1,416	4	824			

APPENDIX XXXVI.

REGISTER OF MAJOR TANKS IN THE.....DISTRICT.

[Paragraph 374 (i).]

Serial No.	Taluk	Village	Atchkat	Assessment	Number of years in disrepair	Condition	Whether under annual maintenance or not	Whether requiring restoration or not	Remarks
1	2	3	4	5	6	7	8.	9	10

APPENDIX XXXVII.

CHALLAN FORMS FOR NOTING REPAYMENT OF LOANS.

(Paragraph 404)

COPY TO BE KEPT IN THE TALUK OFFICE.

ತಾಲ್ಲೂಕು ಅಭಿವೃದ್ಧಿ ಪ್ರತಿ.
ತಾಲ್ಲೂಕು ಟ್ರಿಜರಿ ಅಭಿವೃದ್ಧಿ
ತಾಂಡು

..... ಗ್ರಾಮದ ತಕಾವಿ ಸಾಲದ ವಸೂಲಿ ವೊಲಗು
..... ಅರಸಾಲ ಖಗ್ಗೆ ಅದರೊಂದಿಗೆ ಕಳುಹಿಸಿರುತ್ತೆ.
ಹಂಚುಗದಲ್ಲಿ ತೋರಿಸಿರುವ ತದಖೀಲಿ ಪ್ರಕಾರ ಲೆಕ್ಕ
ಲೆಕ್ಕಕ್ಕೆ ಜಮಾನಾಕಟ್ಟು ಕೊಡಬೇಕಾಗಿ ಕೋರುತ್ತೇನೆ.

ಅನುಲದಾರ್.

ಸಿ. ನಂಬರು
..... ನಿ ತಾಂಡು ನಿ
ನಂಬರಿಗೆ ಹಂಚುಗದಲ್ಲಿ ತೋರಿಸಿರುವ ತದಖೀಲಿ
ವಿವರಗಳಿಗಾಗಿ ಜಮಾನಾ ಹೂಡಿದೆ.

ಟ್ರಿಜರಿ ಅಭಿವೃದ್ಧಿ,
ತಾಲ್ಲೂಕು.

COPY TO BE SENT TO THE DISTRICT OFFICE.

ಜಿಲ್ಲಾ ಅಭಿವೃದ್ಧಿ ಕೊಡುವ ಪ್ರತಿ.
ತಾಲ್ಲೂಕು ಟ್ರಿಜರಿ ಅಭಿವೃದ್ಧಿ
ತಾಂಡು

..... ಗ್ರಾಮದ ತಕಾವಿ ಸಾಲದ ವಸೂಲಿ ವೊಲಗು
..... ಅರಸಾಲ ಖಗ್ಗೆ ಅದರೊಂದಿಗೆ ಕಳುಹಿಸಿರುತ್ತೆ.
ಹಂಚುಗದಲ್ಲಿ ತೋರಿಸಿರುವ ತದಖೀಲಿ ಪ್ರಕಾರ ಲೆಕ್ಕ
ಲೆಕ್ಕಕ್ಕೆ ಜಮಾನಾಕಟ್ಟು ಕೊಡಬೇಕಾಗಿ ಕೋರುತ್ತೇನೆ.

ಅನುಲದಾರ್.

ಸಿ. ನಂಬರು
..... ನಿ ತಾಂಡು ನಿ
ನಂಬರಿಗೆ ಹಂಚುಗದಲ್ಲಿ ತೋರಿಸಿರುವ ತದಖೀಲಿ
ವಿವರಗಳಿಗಾಗಿ ಜಮಾನಾ ಹೂಡಿದೆ.

ಟ್ರಿಜರಿ ಅಭಿವೃದ್ಧಿ,
ತಾಲ್ಲೂಕು.

COPY TO BE SENT TO THE TALUK TREASURY.

ತಾಲ್ಲೂಕು ಖಜಾನೆಗೆ ಕೊಡುವ ಪ್ರತಿ.
ತಾಲ್ಲೂಕು ಟ್ರಿಜರಿ ಅಭಿವೃದ್ಧಿ
ತಾಂಡು

..... ಗ್ರಾಮದ ತಕಾವಿ ಸಾಲದ ವಸೂಲಿ
..... ವೊಲಗು ಅರಸಾಲ ಖಗ್ಗೆ ಅದರೊಂದಿಗೆ
ಕಳುಹಿಸಿರುತ್ತೆ. ಹಂಚುಗದಲ್ಲಿ ತೋರಿಸಿ
ರುವ ತದಖೀಲಿ ಪ್ರಕಾರ ಲೆಕ್ಕಕ್ಕೆ ಜಮಾನಾ
ಕಟ್ಟು ಕೊಡಬೇಕಾಗಿ ಕೋರುತ್ತೇನೆ.

ಅನುಲದಾರ್.

ಸಿ. ನಂಬರು
..... ನಿ ತಾಂಡು ನಿ
ನಂಬರಿಗೆ ಹಂಚುಗದಲ್ಲಿ ತೋರಿಸಿರುವ ತದ
ಖೀಲಿ ವಿವರಗಳಿಗಾಗಿ ಜಮಾನಾ ಹೂಡಿದೆ.

ಟ್ರಿಜರಿ ಅಭಿವೃದ್ಧಿ,
ತಾಲ್ಲೂಕು.

APPENDIX XXXVIII.

FORM OF APPLICATION FOR A LOAN FOR PLANTING OR IMPROVING A
FRUIT GARDEN.

G. O. No. 4300-14—A. & E. 117-17-9, dated 22nd November 1918.

[Paragraph 412 (3)]

1. Name of applicant.
2. Father's name.
3. Object for which loan is wanted and principal items of expenditure.
4. Particulars of site of garden intended to be planted or improved
5. (i) Village.
(ii) Hobli.
(iii) Taluk.
(iv) Survey No.
(v) Extent
(vi) Assessment
(vii) In whose name registered.
(viii) Number and kind of trees, if any, already on the land.
(ix) Present value.
(x) Rights of others in the land.
(a) Name and address.
(b) Extent of right.
(xi) Encumbrances, if any, including arrears of land revenue.
6. Particulars of land or immovable property offered as additional security.
 - (a) Land—(i) Village.
(ii) Hobli.
(iii) Taluk.
(iv) Survey No.
(v) Area.
(vi) Assessment.
(vii) In whose name registered.
(viii) Value.
(ix) Rights of others, if any.
(a) Name and address.
(b) Extent of right.
(x) Encumbrance, if any, including arrears of land revenue.

APPENDIX XXXIX.

FORM OF APPLICATION FOR THE SUPPLY OF AGRICULTURAL IMPLEMENTS ON THE HIRE PURCHASE SYSTEM

(G. O. No. 7773-57—A. & E. 87-19-16, dated 23rd February 1920.)

[Paragraph 415 (5)]

Form No. 1.

1. Name of applicant.
2. Father's name.
3. Caste.
4. Age.
5. Residence. Village
Hobli
Taluk
6. Place where applicant proposes to use .. District.
the implements.
7. Nature and description of ^{implement}/_{implements}
required and ^{its}/_{their} approximate value.
8. Amount which the applicant has deposited
(being not less than $\frac{1}{2}$ of the approxi-
mate value.)

Date

Place.....

Signature of applicant.

Date of receipt by the Agricultural Inspector.....

No.

Report of the Agricultural Inspector.

1. Submitted for orders.
2. After due enquiry, I am satisfied that.....
the applicant is solvent. A certificate of applicant's solvency issued by
the Amildar is submitted herewith. The applicant has consented to ex-
ecute the necessary agreement before delivery of goods. The issue of
^{Implement}/_{implements} above referred to may be sanctioned.

Agricultural Inspector.....Range.

Date.....

No.

Orders of the ^{Deputy}/_{Assistant} DirectorSignature of ^{Deputy}/_{Assistant} Director.

Date

Acknowledgment of the applicant.

I have received the ^{implement}/_{implements} referred to above.

Signature of Hirer

Date

Submitted to the Director of Agriculture. The Agreement No.....
obtained from the hirer is submitted for acceptance and return.

Signature of Agricultural Inspector.

Date.....

FORM No. 2.

HIRE PURCHASE AGREEMENT.

An agreement made this.....day.....of 192 ; between the Director of Agriculture on behalf of the Government of Mysore (hereinafter called " the Director ") of the one part, and " Hirer ") of the other part, whereby it is agreed as follows :—

1. The Director has agreed to let on hire to the hirer and the hirer has agreed to take from the Director the implement or implements hereundermentioned.

2. The Director hereby acknowledges the receipt of Rs..... from the Hirer being the deposit of Rs. 25 per cent., of the value of the implement or implements above referred to.

3. The hirer undertakes to pay the remaining sum of Rs..... in.....equal annual instalments, the first instalment being payable on.....and the succeeding instalments on the corresponding dates of the succeeding years.

4. That until the payment of the last instalment as aforesaid or in the matter hereinafter following, the said implement or implements shall remain the absolute property of the Government but on and after the payment of the said last instalment, the same shall become the absolute property of the hirer.

5. That if the hirer makes default in the punctual payment of any instalment as aforesaid, the Director may suspend payment of the said instalment and the succeeding instalments, if any, for a period of one year from the date on which the said instalments shall ordinarily fall due, but the amount or amounts payment of which is thus suspended shall carry simple interest at 5 per cent per annum from the date of suspension till the date of payment.

6. That during the period of hire the hirer shall take all responsible care of the said implement or implements and maintain them in good working order to the satisfaction of the Director and the hirer shall render himself liable to any loss or damage which the Government of Mysore may suffer in consequence of his failure to do so.

7. If the hirer fail to observe and perform all or any of the conditions of this agreement that should be observed and performed by him, the Director shall be at liberty to recover forthwith all the instalments remaining then due in respect of this agreement.

8. All sums falling due under this agreement shall be recoverable from the hirer as an arrear of land revenue.

In witness whereof, I.....hirer.. affix my seal and signature.

Hirer.

Witness.

1.

2.

Description of implements.

Accepted and returned.

Date.....

Director of Agriculture.

APPENDIX XL.

FORMS AND REGISTERS, ETC., PERTAINING TO LOANS FOR AGRICULTURAL AND INDUSTRIAL PURPOSES.

FORM 1.

FORM OF APPLICATION FOR LOANS.

[Paragraph 419 (15)]

R. M.

1. Name, father's name and residence of applicant.
2. Amount of loan required.
3. Object for which the loan is required.

Security offered							Name of the person who agrees to offer land or other immovable property as security and the nature and extent of his right in it
If personal	If land				Other immovable property		
Name, father's name and residence of the surety	Survey No.	Extent	Assessment	In whose name registered	Extent	Description	
4	5	6	7	8	9	10	11
		A. g.	Rs. a. p.		A. g.		
Rights of others in the land		Nature and extent of right	Nature and extent of encumbrances, if any, in the property where land or other immovable property is offered as security	Whether any arrears are due on land or other immovable property offered as security	Proposed time of repayment	Remarks	
Name, occupation and address							
12	13	14	15	16	17		

81

G.

NOTE.

1. Application for a loan under these rules should be made to the Director of Industries and Commerce on Form No. 1, printed copies of which will be available free of cost in all taluk offices.

2. Loans of money may be granted under these rules for any or all the purposes specified below :—

- (i) Purchase and erection of machinery for agricultural or industrial undertakings, ordinarily up to a limit of Rs. 10,000 in each case.
- (ii) The construction of wells and tanks, of mills warehouses and other structures necessary for agricultural or industrial operations.
- (iii) The provision of raw material, working capital or appliances, other than those specified above required for the carrying on of industrial operations ordinarily up to a limit of Rs. 5,000 in each case.

3. All loans granted under these rules and all other sums falling due to Government in connection therewith shall be recoverable as an arrear of land revenue.

4. The applicant will show in the column of remarks in Form No. 1:—

- (i) Whether the applicant proposes to supplement the loan by any private capital and if so, to what extent ;
- (ii) The estimated total cost of the proposed work and the probable period that will be occupied in its construction.

6. Loans shall be repayable by fixed annual payments, discharging both principal and interest.

7. The time allowed for payment shall be fixed by the Director of Industries and Commerce, subject to the limitation of a period of 5 years in the case of loans for industrial purposes and 7 years in the case of loans for agricultural purposes.

8. If the grantee of a loan misapplies the whole or any portion of the loan or otherwise fails in any of the conditions of the grant, the whole unpaid balance of the loan with interest and costs will be liable to summary recovery as an arrear of land revenue.

9. Loans for the purchase of machinery will be sanctioned only on the condition that the machinery is approved by the Director of Industries and Commerce or other competent professional adviser as suitable for the purpose to which they are to be applied.

10. If requested, the Department of Industries and Commerce will undertake to erect the work for which the loan is obtained at the cost of the borrower and hand it over to him in good working order and with proper accounts of the expenses incurred on his behalf.

11. The machinery purchased and the buildings, etc., erected with the loan referred to above shall be maintained in a suitable condition and working order and repairs and renewals as directed by the Director from time to time shall be carried out without undue delay.

- (d) shall fail to observe and perform any of the agreements and conditions contained in this agreement and on his part to be observed and performed,

then, and in any such case, it shall be lawful for the Director to immediately put an end to the hiring, and for that purpose the hirer hereby authorises

N.B.—This is a summary of the conditions under which the loans sanctioned in Government Order No. G. 2097-146—G. M. 55-12-239, dated 2nd September 1913, are granted. For further particulars the order itself should be consulted.

the Director or any one deputed by him to enter upon any premises in which the machinery may be for the time being, and to seize and take away the same.

9. Should the hirer hinder or prevent the Director or his Deputy seizing and taking away the machinery, then and in every such case the hirer shall pay to the Director the sum of Rs. 200 (two hundred rupees) as and by way of liquidated damage for breach of this provision and not by way of penalty.

10. If the Director shall seize and take possession of the said machinery under clause 8 hereof, the hirer shall have the option within one month after such seizure of purchasing the said machinery by the payment to the Director of Rs. _____ together with the costs and expenses of and incidental to such seizure. In the event of the hirer making such payment within the time aforesaid he shall receive credit from the Director for all sums previously paid by him on account of hire and the amount paid on the signing of this agreement. If the hirer shall not exercise such option and make such payments within the time aforesaid, the option given to the hirer by this clause shall cease and the hirer shall not be entitled to any credit allowance or return for or on account of any payments made previously by him.

11. No allowance, return, credit or payment, shall be allowed or paid to the hirer in the event of the hiring being determined by the Director as provided by clause 8 hereof, but the hirer shall pay to the Director at Bangalore all arrears of hire, interest and damages, for the breach of this agreement up to the date of such determination.

Such damages shall be in addition to and not in substitution of any damages mentioned in clause 9 hereof.

12. All sums falling due to the Director under this contract shall be recoverable from the hirer as an arrear of land revenue.

13. The Director hereby agrees that the hirer shall have the option of purchasing the machinery at any time during the hiring by paying the sum of Rs. with interest thereon at _____ per cent per annum from the date hereof, and also that if the hirer shall exercise such option he will give to the hirer credit against such purchase price for all payments which shall have been made by him for hire, with counter interest on such payments at the like rate and also for the sum paid on the signing of this agreement. But until such purchase price shall have been paid in full, the said machinery shall remain the absolute property of the Government of Mysore.

14. If the Director shall grant to the hirer any time or indulgence, the same shall not affect or prejudice the Director's rights under this agreement.

.....
Director's signature.

.....
Hirer's signature.

Witness to signature of the said
 Signature.....
 Address.....
 Occupation.....

SCHEDULE (ABOVE REFERRED TO)
Machinery.

Address for the purpose of clause 5 (b)
 District Town Street Number of house.
G 2

FORM 2.

APPLICATION FOR MACHINERY FOR AGRICULTURAL OR INDUSTRIAL PURPOSES ON THE HIRE-PURCHASE SYSTEM.

[Paragraph 16, page 22.]

1. Name of applicant.
2. Father's name.
3. Caste.
4. Age.
5. Residence.
6. Village, hobli, taluk and district where applicant proposes to set up the machinery.
7. Nature and description of machinery required and its approximate value.
8. Object for which the machinery is required.
9. Amount which the applicant is prepared to deposit (being $\frac{1}{4}$ of the approximate value of the machinery required).
10. Whether the applicant wishes the Director of Industries and Commerce to set up the machinery for the applicant at applicant's cost and what other help he wants from the Department in connection with the installation.

FORM 3.

ORDER GRANTING A LOAN UNDER GOVERNMENT ORDER

No. G. 2097-145—G. M. 55-12-239, dated 2nd September 1913.

I. The sum of rupees is granted to caste
 calling son of residing at
 as a loan under Government Order No. G. 2097-145—G. M. 55-12-239,
 dated 2nd September 1913, for the purpose of

 subject to the following conditions:—

II. The conditions referred to are as follows:—

- (i) That as requested by the borrower the amount of the loan shall be expended by the Department of Industries and Commerce on the execution of the necessary security bonds for the purpose of and the work handed over to the borrower as soon after completion as possible in good working order with proper accounts of the expenses incurred on behalf of the borrower, or
- (ii) That the amount of the loan shall be paid to the aforesaid in instalments on the execution of the necessary security bonds, the first on the production of this order and the second and subsequent instalments on proof that the first and previous instalments have been properly utilized.

(iii) That if it shall appear to the satisfaction of the Director of Industries and Commerce that any portion of the first or subsequent instalments has been misapplied to any other purpose than that specified above the portion of loan already paid to the aforesaid.....shall be recoverable as an arrear of land revenue.

III. (i) That the loan with interest thereon at 6½ per cent. shall be repaid by equal annual instalments of Rs.....falling due with the.....khist of the revenue year commencing with 19.....and ending with 19.....

(ii) Such annual payments shall be made at the Treasury ofTaluk.

(iii) If default in payments of annual instalments on account of the loan occurs or if the aforesaid.....should contravene any of the conditions under which the loan is granted, the unpaid balance of the loan shall be recoverable as an arrear of land revenue.

IV. That the machinery purchased and buildings, etc., erected with the loan referred to above shall be maintained in a suitable condition and good working order and that repairs and renewals as directed by the Director of Industries and Commerce from time to time shall be carried out without undue delay.

V. That for the repayment of the loan with interest and costs, if any, due on the same, the immovable property specified below, in addition to the object upon which the loan is expended, is hypothecated as collateral security to Government.

Signature of the officer granting the loan.

I have understood and agreed to the aforesaid terms and conditions

Signature of borrower.

FORM 4.

HIRE-PURCHASE AGREEMENT.

An agreement made this day of 19 between the Director of Industries and Commerce on behalf of the Government of His Highness the Maharaja of Mysore (hereinafter called "the Director") of the one part and of (hereinafter called "the hirer") of the other part.

Whereby it is agreed as follows :—

1. The Director agrees to let on hire, to the hirer and the hirer agrees to take from the Director the machinery in the Schedule hereunder written (hereinafter referred to as "the machinery").

2. The Director hereby acknowledges the receipt of Rs. for the option of purchase hereinafter contained. If the hirer shall exercise such option, credit will be given to the hirer for such sum. * If he does not, then such sum shall be forfeited to Government at the discretion of the Director of Industries and Commerce.

3. So long as the hirer thinks fit to continue the hiring, he shall pay for the hire of the said machinery to the Director at Bangalore, without demand, the sum of Rs. every six months with interest

* As amended by G. O. No. 5787-S—1 & C., 21-17-36, dated 18th December 1917.—

on the amount of hire for the time being unpaid at the rate of *per cent. per annum*. The first payment of Rs. together with the interest which shall have accrued and be payable as aforesaid to be made on the day of 19, the second payment of Rs. and interest as aforesaid to be made on the day of 19, and the third payment of Rs. and interest as aforesaid to be made on the day of 19., and the fourth payment of Rs. and interest as aforesaid to be made on the day of 19, (and so on).

4. It shall be lawful for the Director and all persons authorized by him, at all times to enter upon any premises in which the machinery may be for the time being, to examine the same.

5. The hirer agrees with the Director that during the hiring—

(a) the machinery shall be kept in good and serviceable order and condition (also without damage by fire) and that no alteration or addition thereto shall be made without the previous written consent of the Director.

(b) the machinery shall be kept in possession of the hirer and upon trust for the Director at the hirer's address given in the Schedule hereto, or at such other address as the Director may by writing authorize, free from distress, execution, or other legal processes, and shall not on any account be sold, assigned, or dealt with, or the possession thereof parted with ;

(c) all rates, taxes and outgoings payable in respect of the premises wherein the machinery may for the time being be placed shall be duly and punctually paid and discharged by the hirer, and the current receipts therefor shall be produced to the Director on demand.

6. It is hereby declared that the Director has entered into this agreement upon the express declaration by the hirer, and the hirer hereby expressly warrants, that the premises upon which the machinery is to be placed are free from any mortgage incumbrance or charge given or created by the hirer, or any person through whom he claims.

7. If the hirer at any time during the hiring shall be desirous of executing or creating any charge, mortgage or other incumbrance of or upon the premises in or upon which the machinery shall for the time being be, he shall give to the Director one calendar month's previous notice in writing of his intention so to do, and upon the receipts of such notice it shall be lawful for the Director to put an end to the hiring in manner provided by the next succeeding clause.

8. If the hirer—

(a) shall make default in punctually paying any hire instalment or

(b) shall be adjudicated bankrupt or shall file a petition in insolvency or enter into any arrangement or composition with his creditors or

(c) shall execute or create any mortgage incumbrance or charge of or upon the premises in or upon which the machinery may for the time being be or given notice of his intention so to do as provided by the last preceding clause or

FORM 5.

MORTGAGE DEED TO BE EXECUTED BY THE BORROWER.

THIS instrument made the.....day of.....191.....betweenof.....of..... (hereinafter called "the Mortgagor") of the one part and the Director of Industries and Commerce on

behalf of the Government of His Highness the Maharaja of Mysore (hereinafter called "the Mortgagee") of the other part.

WHEREAS the Mortgagor ^{has}_{have} received from the Director of Industries and Commerce.....

.....an order under the Rules for the grant of Loans generally to facilitate Agricultural and Industrial Operations issued under Notification No. G. 2146-G. M. 55-12-240, dated 2nd September 1913.....and dated the

.....day of.....191.....in virtue of which the Mortgagor entitled to receive the aggregate sum of Rs... ..as a loan from the Mortgagee for the purpose ofand WHEREAS security for the due application of the amount of the said loan and for the punctual repayment of the same according to the terms of the said order is demanded by or on behalf of the mortgagee and in order to furnish such security the Mortgagor has agreed to sign these presents.

NOW THESE PRESENTS WITNESS that in consideration of the said loan and in pursuance of the said agreement the Mortgagor doth hereby transfer to the Mortgagee, his successors and assigns the immovable property described in Schedule A hereunder written with the appurtenances thereto subject to redemption as hereinafter mentioned.

THESE PRESENTS ALSO WITNESS that in consideration of the said loan and in pursuance of the said agreement the Mortgagor doth hereby further transfer to the Mortgagee, his successors and assigns the property described in Schedule B hereunder written, being that on which the said loan is to be expended, subject to redemption as hereinafter mentioned.

AND it is hereby agreed that if the Mortgagor, ^{his}_{their} legal representatives and assigns shall duly comply with the terms on which the said loan has been granted and shall apply the same and every part thereof in the manner provided in the said order and shall duly repay the amount of the said loan together with any interest which may have become payable thereon or on any part thereof and all costs, if any, incurred by the Mortgagee, his successors or assigns in making the said loan or otherwise in connection therewith, the Mortgagee, his successors or assigns shall thereupon retransfer the said immovable property noted in schedule A together with the property described in Schedule B to the Mortgagor his legal representatives or assigns or as he or they shall direct.

PROVIDED always and it is hereby agreed that in case the Mortgagor, his legal representatives and assigns shall fail to comply with the terms on which the said loan has been granted it shall be lawful for the Mortgagee, his successors and assigns to sell the said immovable property noted in Schedule A and the property described in Schedule B or any parts thereof and out of the proceeds of such sale to make good to the Mortgagee, his successors or assigns the amount which in consequence of any such default shall be payable by the Mortgagor, his legal representatives or assigns.

In witness whereof the Mortgagor ^{has}_{have} hereunto set ^{his}_{their} hand the dry and year first above written.

SCHEDULE A.

1	2	3	If the property is house property				If cultivable land				
			4	5	6	7	8	9	10	11	12
Registration district.	Registration sub-district	Village	Boundaries of the property	Description and value of buildings how long likely to last	Extent of building site and of vacant ground or compound	Trees, wells, etc.	Survey number	Wet or dry	Extent	Assessment	Trees, wells, etc.

SCHEDULE B.

Registration district	Registration sub-district	Village	Description of objects upon which the loan is expended

(Signature of Borrower)

Witness.

- (1).....son ofVillage of
- (2)son ofVillage of

Signed by the abovementioned
in the presence of

FORM 6.

SECURITY BOND TO BE EXECUTED BY A SURETY FOR A BORROWER.

THIS INSTRUMENT MADE the.....day of.....19I
.....between.....of..... (hereinafter
called " the Mortgagor ") of the one part and the Director of Industries
and Commerce on behalf of the Government of His Highness the Maharaja
of Mysore (hereinafter called " The Mortgagee " of the other part.

WHEREAS..... ^{has}_{have} received from the Director of Industries and
Commerce.....an order under the rules for the grant
of loans generally to facilitate agricultural and industrial operations
issued under Notification No. G. 2146—G. M. 55-12-240, dated 2nd Sep-
tember 1913, and dated the.....day of....., 191....
in virtue of which the said..... ^{is}_{are}

entitled to receive the aggregate sum of Rs.....as a
loan from the Mortgagee for the purpose of.....

AND WHEREAS security for the due application of the amount of the said
loan and for the punctual repayment of the same according to the terms
of the said order is demanded by or on behalf of the Mortgagee, and in order
to furnish such security the mortgagor has agreed to sign these presents.

Now these presents witness that in consideration of the said loan
and in pursuance of the said agreement the mortgagor doth hereby
transfer to the mortgagee, his successors and assigns the immovable
property described in the Schedule hereunder written with the appur-
tenances thereto subject to redemption as hereinafter mentioned.

AND it is hereby agreed that if the said..... ^{his}_{their} legal repre-
sentatives and assigns shall duly comply with the terms on which the said
loan has been granted and shall apply the same and every part thereof in
the manner provided in the said order and the said..... ^{his}_{their} legal
representatives or assigns or the Mortgagor or his legal representatives
shall duly repay the amount of the said loan together with any interest
which may have become payable thereon or on any part thereof and all
costs, if any, incurred by the Mortgagee, his successors or assigns in making
the said loan or otherwise in connection therewith, the Mortgagee, his
successors or assigns shall thereupon retransfer the said immovable prop-
erty to the Mortgagor, his legal representatives or assigns or as he or
they shall direct.

PROVIDED always and it is hereby agreed that in case the said.....,
^{his}_{their} legal representatives or assigns shall fail to comply with the terms
on which the said loan has been granted, it shall be lawful for the Mort-
gagee, his successors and assigns to sell the said immovable property or
any part thereof and out of the proceeds of such sale to make good to the
mortgagee, his successors or assigns the amount which in consequence of
any such default shall be payable by the said..... ^{hi}_{their} legal re-
presentatives or assigns.

PROVIDED also and it is hereby agreed that although as between the
said.....and the Mortgagor, the Mortga-
gor is surety only for the said.....yet, as between the
Mortgagor and the Mortgagee, the Mortgagor is to be considered as prin-
cipal debtor for the principal moneys, interests and costs intended to be
herely secured so that the Mortgagor or his legal representatives shall not

be released or exonerated by time being given to the said ^{his}
 legal representatives or by any other dealings, etc., matter or thing what-
 soever where by the Mortgagor or his legal representatives as surety or
 sureties only for the said and ^{his}
~~their~~ legal represen-
 tatives would be so released or exonerated.

In witness whereof the Mortgagor has hereunto set his hand the
 day and the year first above written.

Signature of Surety.

APPENDIX XLI.

RETURN OF LANDS ACQUIRED UNDER THE MYSORE LAND ACQUISITION REGULATION, 1894, IN THE DISTRICT OF.....DURING THE YEAR.....TO BE FILED IN THE OFFICE OF THE SUB-REGISTRAR OF.....

(Paragraph 421)

Name and designation of acquiring officer. Date and number of award	Name of village	Description of property, survey number and sub-number. Government or Inam. House number, if any	Area and assessment	Name and address place of residence and profession, trade, rank, and title of person or persons awarded compensation. Amount of compensation	Department of Government, Local Authority or Company for which acquired
1	2	3	4	5	6

APPENDIX XLII.
 CHOLERA REPORT FORM.
 [Paragraph 441 (5)]

Date	Attacks	Deaths	If imported where from	Nature of action	Names of Village Improvement Committees, or of voluntary workers, engaged in the adoption of preventive measures or in affording relief.
1	2	3	4	5	6

APPENDIX XLIII.

LICENSE TO VEND STAMPS.

{Paragraph 456 (vi) }

No.

License is hereby granted toson of.....
 residing at.....to sell atstamps of
 the descriptions and values mentioned below from 192 , subject to the
 rules made on that behalf under the Mysore Stamp Regulation, and the
 Mysore Court-fees Regulation, Nos. II and III respectively of 1900. This
 infringement of any of these rules will render the holder liable to the pen-
 alties prescribed in Sections 69 and 41, respectively, of those Regulations,
viz., imprisonment for a term which may extend to six months, or fine
 which may extend to five hundred rupees or both.

(Here enter description of Stamps to be sold.)

Note.—This license is revocable at any time by the Government
 of His Highness the Maharaja of Mysore or by the Deputy Commissioner
 of theDistrict.

District.....

Date.....

Deputy Commissioner.

APPENDIX XLIV.

RETURNS *Re* ACCIDENTAL FIRES

[Paragraph 450 (1)]

FORM A.

Return of accidental fires for the half-year ending

191

District	Place of occurrence			Date		Lives lost		Property lost			Nature of relief afforded and date of grant of such relief	Remarks
	Taluk	Hobli	Village	Of occurrence	Of receipt of report by Revenue Commissioner.	Human	Cattle	Number of houses destroyed and value thereof	Value of grain and fodder lost	Value of other property lost		

FORM B.

STATEMENT SHOWING THE PARTICULARS OF FREE GRANTS OF FOOD AND BAMBOOS MADE TO RAIYATS IN THE DISTRICT OF
FOR RE-CONSTRUCTING THEIR HOUSES DESTROYED BY
FIRE IN THE MONTH OF

Taluk Village	Kandayam paying rakyat		Amount of handayam paid annually to Govern- ment			Nature of grant with value				Description and partic- ulars of houses destroyed			Name of the officer who inspected the locality	Particulars as to trees, if any standing on his land and yielding timber	Circum- stances of the rakyat		Number of houses in the village	Circumstances under which the houses were destroyed	Remarks with date of sanction of Deputy Commissioner		
	Number	Name	On his own account	As shikmidar	Total	Wood	Value	Bamboos	Value	Total value	Thatched	Tiled			Number of ankams	Value of property owned by the raiyat other than the house destroyed				Number of cattle	Number of people liv- ing with him
			Rs. a.	Rs. a.	Rs. a.		Rs. a. p.		Rs. a. p.	Rs. a. p.											

APPENDIX XLV.

SCHEDULE SHOWING THE PROPERTY QUALIFICATION PRESCRIBED FOR A PERSON TO VOTE FOR A MEMBER OF THE REPRESENTATIVE ASSEMBLY UNDER CLAUSE (a) OF RULE 1.

Paragraph 4627.

District	Name of taluk or sub-taluk	Property qualification under Rule 1, clause (a)	
		If paying land revenue, the minimum per annum	If paying mohatarfa (house, shop and other taxes) the minimum per annum
Bangalore	1 Bangalore Taluk (not including the City of Bangalore).	Rs. 100	Rs. 13
	2 Hoskote ...	100	13
	3 Devanhalli ..	75	13
	4 Dodballapur ...	75	13
	5 Nelamangala ...	100	13
	6 Kankanhalli ...	50	13
	7 Magadi ...	100	13
	8 Channapatna ...	75	17
	9 Closepet Sub-Taluk ...	75	17
	10 Anekal ...	100	13
Kolar	1 Kolar ...	75	17
	2 Bowringpet ...	50	13
	3 Chintamani ...	75	17
	4 Mulbagal ...	50	13
	5 Sidlaghatta ...	50	13
	6 Chikballapur ...	50	17
	7 Bagepalli ...	100	13
	8 Gudibanda Sub-Taluk ...	100	13
	9 Goribidnur ...	75	13
	10 Malur ...	50	13
	11 Srinivasapur ...	75	17
Tumkur	1 Tumkur ...	50	17
	2 Maddagiri ...	75	13
	3 Koratagere Sub-Taluk ...	75	13
	4 Chiknayakanhalli ...	75	13
	5 Sira ...	100	13
	6 Gubbi ...	100	17
	7 Tiptur ...	50	17
	8 Turuvekere Sub-Taluk ...	50	17
	9 Pavagada ...	50	13
	10 Kunigal ...	50	13

APPENDIX XLV—cont

District	Name of taluk or sub-taluk	Property qualification under Rule 1, clause (a)	
		If paying land revenue, the minimum per annum	If paying mohatarfa (house, shop and other taxes, the minimum per annum
		Rs.	Rs.
Shimoga	1 Shimoga ...	100	17
	2 Kumsi Sub-Taluk ...	100	17
	3 Channagiri ...	75	13
	4 Honnali ...	100	13
	5 Shikarpur ...	100	13
	6 Sorab ...	150	13
	7 Sagar ..	150	13
	8 Nagar ...	150	13
	9 Tirthahalli ...	150	13
Kadur	1 Chikmagalur ...	100	17
	2 Kadur ...	100	13
	3 Tarikere ...	150	13
	4 Koppa ...	150	13
	5 Narasimharsajapura Sub-Tk... ..	150	13
	6 Mudgere ...	100	13
Chitaldrug	1 Chitaldrug ...	100	13
	2 Challakere ...	50	13
	3 Molakalmuru ...	50	13
	4 Hiriyyur ...	50	13
	5 Holalkere ...	50	13
	6 Davangere ...	100	17
	7 Harihar Sub-Taluk ...	100	17
	8 Jagalur ...	50	13
	9 Hosdurga ...	50	13
Hasan	1 Hassan ...	100	17
	2 Alur Sub-Taluk ...	100	17
	3 Manjarabad ...	100	13
	4 Belur ...	100	13
	5 Arsikere ...	75	13
	6 Channarayapatna ...	75	13
	7 Hole-Narsipur ...	50	13
	8 Arkalgud ...	75	13

APPENDIX XLY—*contd.*

District	Names of taluk or sub-taluk	Property qualification under Rule 1, clause (a)	
		If paying land revenue, the minimum per annum	If paying mohatarfa (house, shop and other taxes) the minimum per annum
Mysore	1 Mysore Taluk (not including the City of Mysore).	100	13
	2 Yedatore ..	100	13
	3 Hunsur ...	100	13
	4 Heggaddevankote ...	50	13
	5 Gundlupet ...	50	13
	6 Chamrajnagar ...	75	13
	7 Nanjaagud ...	50	13
	8 Tirumakudlu-Narsipur. ...	100	13
	9 Seringapatam ...	100	13
	10 French Rocks Sub-Taluk ...	100	13
	11 Krishnarajpete ...	100	13
	12 Nagamangala ...	75	13
	13 Mandya ...	50	13
	14 Malvalli ...	50	13

APPENDIX XLV.

SCHEDULE showing the property qualification prescribed for a member of the Representative Assembly under clause (a) of Rule 3 and the maximum number who may be nominated for each taluk or sub-taluk under Rule 4.

(Paragraph 463.)

District	Name of taluk or sub-taluk	Property qualification under Rule 3, clause (a)		Maximum number to be nominated for each taluk under Rule 4
		If paying land revenue, the minimum per annum	If paying mohatarifa (house, shop and other taxes) the minimum per annum	
Bangalore	1 Bangalore Taluk (not including the City of Bangalore) ...	Rs. 200	Rs. 13	3
	2 Hoskote ...	200	13	3
	3 Devanhalli ...	150	13	3
	4 Doddballapur ...	150	13	3
	5 Nelamangala ...	200	13	3
	6 Kankanhalli ...	100	13	3
	7 Magadi ...	200	13	3
	8 Channapatna ...	150	17	2
	9 Closepet Sub-taluk ...	150	17	1
	10 Anekal ...	200	13	3
	Total	27
Kolar	1 Kolar ...	Rs. 150	Rs. 17	4
	2 Bowringpet ...	100	13	3
	3 Chintamani ...	150	17	2
	4 Mulbagal ...	100	13	3
	5 Sidlaghatta ...	100	13	3
	6 Chikballapur ...	100	17	3
	7 Bagepalli ...	200	13	2
	8 Gudibanda Sub-taluk	200	13	1
	9 Goribidnur ...	150	13	3
	10 Malur ...	100	13	2
	11 Srinivasapur ...	150	17	2
Total	28	

APPENDIX XLVI—contd.

District	Name of taluk or sub-taluk	Property qualification under Rule 3, clause (a)		Maximum number to be nominated for each taluk under Rule 4
		If paying land revenue, the minimum per annum	If paying mohatarfa (house, shop and other taxes) the minimum per annum	
Tumkur	1 Tumkur ...	Rs. 100	Rs. 17	4
	2 Maddagiri ...	150	13	3
	3 Koratagere Sub-Taluk	150	13	1
	4 Chiknayakanhalli ...	150	13	2
	5 Sira ...	200	13	3
	6 Gubbi ...	200	17	4
	7 Tiptur ...	100	17	2
	8 Turuvekere Sub-Taluk	100	17	1
	9 Pavagada ...	100	13	2
	10 Kunigal ...	100	13	3
	Total	25
Shimoga	1 Shimoga ...	200	17	3
	2 Kumsi Sub-Taluk ...	200	17	1
	3 Channagiri ...	150	13	4
	4 Honnali ...	200	13	4
	5 Shikarpur ...	200	13	4
	6 Sorab ...	300	13	4
	7 Sagar ...	300	13	4
	8 Nagar ...	300	13	4
	9 Tirthahalli ...	300	13	4
	Total	32
Kadur	1 Chikmagalur ...	200	17	4
	2 Kadur ...	200	13	3
	3 Tarikere ...	300	13	4
	4 Koppa ...	300	13	3
	5 Narasimharajapura Sub-Taluk ...	300	13	1
	6 Mudgere ...	200	13	4
	Total	19

APPENDIX XLVI—*contd.*

District	Name of taluk or sub-taluk	Property qualification under Rule 3, clause (a)		Maximum number to be nominated for each taluk under Rule 4
		If paying land revenue, the minimum per annum	If paying mohatarfa (house, shop, and other taxes) the minimum per annum	
Chitaldrug	1 Chitaldrug ..	200	13	3
	2 Challakere ..	100	13	3
	3 Molakalmuru ..	100	13	2
	4 Hiriyur ..	100	13	2
	5 Holalkere ..	100	13	2
	6 Davangere ..	200	17	3
	7 Harihar Sub-Taluk ..	200	17	1
	8 Jagalur ..	100	13	2
	9 Hosdurga ..	100	13	2
	Total	20
Hassan	1 Hassan ..	200	17	3
	2 Alur Sub-Taluk ..	200	17	1
	3 Manjarabad ..	200	13	4
	4 Belur ..	200	13	3
	5 Arsikere ..	150	13	3
	6 Channarayapatna ..	150	13	3
	7 Hole-Narsipur ..	100	13	2
	8 Arkalgud ..	150	13	3
	Total	22
Mysore	1 Mysore Taluk (not including the City of Mysore)	200	13	4
	2 Yedatore ..	200	13	4
	3 Hunsur ..	200	13	3
	4 Heggaddevankote ..	100	13	2
	5 Gupdlupet ..	100	13	2
	6 Chamrajnagar ..	150	13	3
	7 Nanjangud ..	100	13	3
	8 T-Narsipur ..	200	13	3
	9 Ceringapatam ..	200	17	3
	10 French Rocks Sub-Taluk	200	17	1
	11 Krishnarajpete ..	200	13	3
	12 Nagamangala ..	150	13	3
	13 Mandya ..	100	13	3
	14 Malvalli ..	100	13	2
	Total	39
	Grand Total	212

APPENDIX XLVII.

STATEMENT OF INCOME-TAX RECOVERED AT THE SOURCE BY LOCAL AUTHORITIES, COMPANIES, ETC., AND RECOVERED BY THE COLLECTOR OF INCOME-TAX.....FOR THE MONTH OF.....

[Paragraph 479.]

Name of officer recovering tax	At 3 pies in the rupee		At 4½ pies in the rupee		At 6 pies in the rupee		At 9 pies in the rupee		At 1 anna in the rupee		Total amount of tax recovered
	Number of persons	Amount	Number of persons	Amount	Number of persons	Amount	Number of persons	Amount	Number of persons	Amount	On the interest on securities
1	2	3	4	5	6	7	8	9	10	11	12

APPENDIX XLVIII.

LIST OF STATISTICAL RETURNS DUE TO THE RESIDENCY.

Fortnightly	.. {	(1) Retail prices statement. (2) Wholesale Prices Statement.
Monthly	.. {	(3) Return of cotton goods. (4) Return of bar gold produced in the mines in the State. (5) Rainfall statement in the catchment areas of rivers. (6) Cotton forecasts. (7) Wheat forecasts.
Quarterly	.. {	(8) Catalogue of books registered in the State under Act XXV of 1867. (9) Return from the cotton presses and Mills.
Half-yearly	.. {	(10) Statement of Wages. (11) Statement of works of public utility by private individuals. (12) Statement of newspapers and periodicals in the State.
Annual {	(13) Final forecast of paddy. (14) Final forecast of sugarcane. (15) Rainfall registration report. (16) Tables of agricultural statistics. (17) Statements of woollen mills. (18) Review and analysis of works published under Act XXV of 1867. (19) Statement of cotton mills. (20) General Administration Report of the State together with the synopsis. (21) The Season and crop report.

APPENDIX XLIX.

FORM OF APPLICATION FOR SEARCH OF PUBLIC RECORDS.

[Paragraph 477(i)]

To

Name and address of applicant in full	Description as far as possible of records to be searched for	Purpose for which inspection or copy is required	Date, etc., of Court-Diary or other authority, if any, under which application is made

Date

Signature of Applicant.

APPENDIX - LI.

LIST OF PLACES IN TALUKS WHERE CONSTRUCTION OF QUARTERS FOR OFFICIALS IS NECESSARY.

(G. O. No. R. 5216-26—L. R. 288-12-11, dated 27th November 1915.)

[Paragraph 434 (i)]

Serial	District	Serial	Taluk or Sub-Taluk head-quarters	Remarks
1	2	3	4	5
1	Bangalore	1	Channapatna	
		2	Kankanhalli	
		3	Nelamangala	
		4	Dodballapur	
2	Kolar	1	Mulbagal	
		2	Srinivasapur	
		3	Bagepalli	
3	Tumkur	1	Maddagiri	
		2	Tumkur	
		3	Kunigal	
		4	Chiknayakanhalli	
		5	Gubbi	
		6	Sira	
4	Mysore	7	Pavagada	
		8	Koratagere.	
		9	Turuvekere	
		1	Mandya	
		2	Heggaddevankote	
5	Hassan	3	Malvalli	
		4	Hunsur	
		1	Arsekere	
		2	Channarayapatna	
6	Shimoga	3	Saklespur	
		4	Alur	
		1	Shimoga	
		2	Channagiri	
		3	Sorab	
		4	Nagar	
7	Kadur	5	Tirthahalli	
		6	Kumsi	
		1	Chikmagalur	
		2	Kadur	
		3	Tarikere	
		4	Narasimharajapura	
8	Chitaldrug	1	Challakere	
		2	Jagalur	
		3	Hosdurga	
		4	Davangere	
		5	Hiriyur	
		6	Molakalmuru	

APPENDIX LII.

STATEMENT SHOWING THE SCALE OF BUILDING MATERIALS TO BE
GRANTED TO SETTLERS IN MALNAD,
[Paragraph 485 (ii)]

Kinds of houses	No. of bamboos for each house	Quantity of timber required for each house	Remark
Thatched ..	503	40 belagoes ..	Scale for all ordinary cases
Medium ..	1,000	200 Cubic feet of timber, group I.	..
Superior ..	1,000	150 Cubic feet of Honne.	Scale special, for Kumsi Town Ex- tension

APPENDIX LIII.

TABLE SHOWING THE NORMAL AND WARNING RATES OF STAPLE FOOD GRAINS FOR EACH DISTRICT IN THE MYSORE STATE (IN SEERS OF 80 TOLAS PER RUPEE).

(G. O. No. R. 11576-84—AGRI. 17-12-7, dated 30th May 1918.)

[Paragraph 465.]

No.	Name of representative mart	Rice, 2nd sort		Ragi		Jolam		Remarks
		Normal	Warning	Normal	Warning	Normal	Warning	
1	2	3	4	5	6	7	8	9
	BANGALORE DISTRICT	Seers	Seers	Seers	Seers	Seers	Seers	
1	Bangalore ..	6.5	5.2	16	12.8	Rice and ragi are the only staple food grains.
2	Hoskote ..	6.0	4.8	16	12.8	
3	Kankanhalli ..	7.0	5.6	16	12.8	
4	Magadi ..	6.0	4.8	17	13.6	
	KOLAR DISTRICT							
1	Kolar ..	7.5	6.0	16	12.8	
2	Bowringpet ..	7.8	6.24	15	12.0	
3	Chintamani ..	7.5	6.0	17	13.6	
	TUMKUR DISTRICT.							
1	Tumkur ..	7.75	6.2	16.5	13.2	
2	Maddagiri ..	9.0	7.2	20.0	16.0	20.0	16.0	
3	Gubbi ..	8.0	6.4	18.0	14.4	
4	Tiptur ..	7.1	5.3	15.6	12.4	
	MYSORE DISTRICT.							
1	Mysore ..	10.12	8.09	18.75	15.0	20.38	16.3	
2	Chamrajnagar ..	9.69	7.75	1.80	1.44	17.69	14.15	
3	Nagamangala ..	8.50	6.80	18.9	15.12	13.8	11.04	Jolam also generally used as a staple food grain.
	HASSAN DISTRICT							
1	Hassan ..	8.0	6.4	16.56	13.25	
2	Manjarabad ..	9.56	7.6	14.6	11.6	
3	Belur ..	9.25	7.4	17.9	14.25	
4	Arsikere ..	8.25	6.56	17.25	14.2	15	12	
5	Channarayapatna ..	8.56	6.75	16.75	13.4	12	9.6	
6	Hole-Narsipur ..	8.62	6.9	16.9	13.5	13	10.4	
7	Arkalgud ..	8.9	7.0	16.0	12.75	12	9.56	
8	Alur ..	9.2	7.3	16.25	13.0	
	SHIMOGA DISTRICT.							
1	Shimoga ..	9.0	7.2	22.0	17.6	20	16	
2	Sagar ..	8.0	6.4	18.0	14.4	15	12.0	
	KADUR DISTRICT.							
1	Chikmagalur ..	9.62	7.7	18.62	14.9	17.8	14.25	
2	Tarikere ..	8.0	6.4	19.0	15.0	17.0	13.62	
	CHITALDRUG DISTRICT.							
1	Chitaldrug ..	7.75	6.2	17.5	14.0	17.0	13.62	
2	Challakere ..	8.5	6.8	18.0	14.4	18.12	14.5	
3	Davangere ..	7.0	5.6	18.0	14.4	15.0	12.0	

APPENDIX LIV.

MEMORANDUM OF INSTRUCTIONS FOR THE PREPARATION OF
FORECASTS OF CROPS.

[Paragraph 495 (viii)].

The crop forecasts are meant to give information as to the area actually under a crop and the total probable yield from it. The outturn is calculated thus :—

Area × standard yield per acre × percentage which the present year's estimate bears to the standard = total outturn for the year.

The necessary details as to area under each crop, etc., are, available for Government villages in the Village Account Form No. 3 (Pahani Takhta). As regards inam villages, the inamdars or their shanbhogs should be called upon to furnish the information and the Amildars should check it as far as possible with the results of adjoining Government villages.

2. In dealing with the calculation of areas, the following points should be borne in mind :—

(i) The general rule should be that the returns exhibit the areas actually sown, whether the crop comes to maturity or not. The failure of the crop should affect not its area but its outturn. An exception to this rule will, however, be made when fields owing to the failure of the first sowings have been devoted to other crops. In this case, the area first sown with the forecast crop may be omitted.

(ii) In the case of areas covered with mixed crops, for purposes of the forecast it is sufficient to show the area covered by the forecast crop, exclusive of the area covered by the other crops with which it is mixed; for however rough the estimate of the area of the forecast crop may be it will be nearer the truth than a return of the area of the whole mixed field as the area covered by the single forecast crop. The area thus exhibited should embrace not only Government lands and lands of inam villages, but also minor inams situated in Government and inam villages.

3. As regards estimating the yield, as it is usual to indicate the percentage of yield in annas, the local authorities may adopt it as the standard, the yield of each crop being shown in annas, the full crop being taken as 16 annas. If the crop is a bumper one, the yield may be entered as 17 or 18 annas subject to a maximum of 20 annas. In calculating the average ear should be taken that it is not the average obtained by dividing the total number of annas by the total number of the rates but the average obtained by dividing the total value of annas by the number of acres, *i.e.*,

Raci.				
Acres		Rate		Annas
300	3	900
5,300	10	5,000
800	11	8,800
400	12	4,800
2,000		19,500

Therefore the average yield in annas = $19,500 \div 2,000 = 9\frac{1}{2}$

4. In furnishing the returns to Government, however, the figures quoted may be brought into conformity with the American notation 100 being taken to represent a normal crop and the estimated outturn being represented as a percentage of that crop.

COTTON FORECASTS.

5. *Number and Nature.*—Three preliminary and one annual forecasts have to be submitted for cotton every year. The dates at which they are due are 25th July, 25th September, 25th November and 25th January respectively. The first forecast should contain an estimate of the area sown with the early crop of cotton as compared with the normal estimates of area at that

time with remarks as to the general condition and prospects of sowings. (The date at which the sowings began and whether it was early, normal or late may be mentioned). The second forecast should contain a correct and complete estimate of the area of the early crop and the sowings up-to-date of the late crop, if any, together with a report on the condition and prospects of both crops. In the third, the area and estimated out-turn of all the cotton sown up-to-date should in accordance with the instructions furnished at the bottom of this form, be given together with a comment on the figures furnished. The annual forecast should, with reference to the instructions given at the foot of this form, contain correct statistics as to the total area of the crops and the estimated out-turn as compared with the actual area and crop of the previous year.

6. *Other Points.*—Certain points are to be noted with regard to the preparation of this forecast.

(a) The date on which the harvest began and whether it was early, normal or late should be furnished in the final forecast.

G. O. No. R. 6366-74—Agri.
117-10-2, dated 22nd May 1911.

(b) In the preliminary forecasts, care must be taken to compare the estimates of the year of report not with the revised estimates of the previous year, but with the estimates of the corresponding date of the previous year. In the case of final forecasts, however, comparison must be made with the revised figures.

G. O. No. R. 12153-63—Agri.
89-14-2, dated 30th June 1915
and G. O. No. R. 34-42-50—
Agri. 9-11-6, dated 29th November 1911.

(c) A statement should be appended to the forecasts showing the figures of area and out-turn according to the following description of cotton grown.

G. O. No. R. 6048-58—Agri.
1-15-6, dated 21st December 1915.

- i. Dharwar (*Doddahatti* being classified under this).
- ii. Coompta (*Sannahatti* being classified under this).
- ii. Cambodias.
- iv. Other sorts.

WHEAT FORECASTS.

7. *Number and Nature.*—Three forecasts of the wheat crop and a fourth memorandum have to be prepared and submitted annually by the 1st January, 10th February, 26th April, and 10 July respectively.

No. R. 9740-41—Agri. 93-06-13, dated 4th May 1907. No. R. 10077-87—Agri. 32-16-10, dated 2nd April 1917 and Letter No. R. 9962—Agri. 5-17-1, dated 2nd April 1918 from the Revenue Secretary to the Revenue Commissioner.

The first forecast should contain a rough account of the state of the crop and need not, except in cases in which details can be supplied without trouble, contain information as to area. The report should state the date at which the sowings began in the year under report and should say whether the date was early, normal or late.

The second forecast should give accurate information which may then be procurable, regarding both the estimated area and the state of the crop.

The third forecast should give correct statistics with regard to area and out-turn, in accordance with the instructions given at the foot of the form. The date at which harvesting began and whether it was early, normal or late may be stated in this forecast.

The final memorandum should give the finally adjusted figures on both acreage and outturn.

Note.—In the preliminary forecasts, care must be taken to compare the estimates of the year of report, not with the revised estimates of the previous year, but with the estimates at the corresponding date of the previous year. In the final forecasts, comparison must be made with the revised figures only.

G. O. No. R. 12153-6—Agri. 89-14-2, dated 30th June 1915.

APPENDIX LV.

STATEMENT SHOWING THE STANDARD RATES OF PRODUCE (REVISED FIGURES) PER ACRE OF DIFFERENT CROPS.

(G. O. No. R. 3238-49—Agri. 61-15-7, dated 28th August 1918).

(Paragraph 497.)

District	Taluk	Paddy		Ragi		Horse-gram		Cholum		Bengal gram		Til		Wheat		Cotton		Sugar-cane	
		In pallas	Equivalent in lbs. of cleaned rice)	In pallas	Equivalent in lbs.	In pallas	Equivalent in lbs.	In pallas	Equivalent in lbs.	In pallas	Equivalent in lbs.	In pallas	Equivalent in lbs.	In pallas	Equivalent in lbs.	In maunds	Equivalent in lbs.	In maunds	Equivalent in lbs.
1	2	3	4	5	6	7	8	9	10	11	12	13	14	15	16	17	18	19	20
Bangalore	Bangalore ..	8	920	5	1,100	2	480	2	360	200	4,923
	Hoskote ..	8	920	6	1,320	2	480	2	464	1	230	1	180	180	4,431
	Dodballapur ..	4	604	4	880	2	480	1	1	180	100	2,461
	Nelamangala ..	10	1,150	6	1,320	2	480	2	360	120	4,677
	Kankanhalli ..	8	920	8	1,760	2	480	2	460	3	540	100	2,461
	Magadi ..	13	1,495	5	1,100	2	480	2	460	150	3,692
	Closepet ..	13	1,495	6	1,320	2	480	2	464	1	230	1	180	100	2,461
	Anekal ..	8	920	4	880	1	240	1	230	1	180	120	2,954
	Devanhalli ..	5	575	4	990	2	480	2	464	1	230	1	180	150	3,692
	Channapatna ..	12	1,380	6	1,320	2	720	2	464	2	360	80	1,969
	District average ..	9	1,035	5	1,100	2	480	2	464	1	230	2	360	139	3,372

Kolar

Kolar ..	10	1,150	4	880	1	240	1	180	145	3,792
Bowringpet ..	12	1,380	7	1,540	4	960	4	928	4	920	4	720	6	213	5,572
Chintamani ..	12	1,380	4	880	1	240	1	180	150	3,692
Mulbagal..	9	1,035	3	660	2	480	1	180	189	4,943
Sidlaghatta ..	9	1,035	4	880	2	480	5	1,160	2	360	..	900	4,923
Chikballapur ..	9	1,035	5	1,100	2	480	4	928	4	920	100	2,461
Begepalli ..	10	1,150	4	880	1	240	3	696	2	460	1	180	2	130	3,400
Goribidnur ..	6	690	4	880	2	480	5	1,160	2	460	..	2	450	128	3,295
Malur ..	6	620	6	1,100	8	720	6	1,392	2	460	2	360	..	108	2,624
Srinivaspur ..	12	1,380	6	1,320	8	720	4	928	1	230	2	360	..	190	4,677
Gudibanda ..	10	1,150	5	1,100	8	720	5	1,160	140	3,762
District average ..	10	1,150	5	1,100	2	480	4	928	3	690	2	360	3	144	5,304

Tumkur

Tumkur ..	6	690	3	660	1	240	1	232	100	2,461			
Maddagiri ..	10	1,150	8	1,760	3	720	8	1,856	2	460	1	180	3	150	3,692			
Chiknayakanhalli ..	6	690	6	1,320	3	720	3	696	2	460	2	360			
Sira ..	13	1,495	5	1,100	3	720	5	1,160	3	690	3	540	8	125	100	2,461		
Gubbi ..	110	1,150	6	1,320	1	240	1	232	1	230	1	180	40	985		
Tiptur ..	11	1,265	6	1,320	3	720	2	404	2	640	1	180	80	1,969		
Pavagada ..	8	920	4	880	1	360	5	1,160	5	46	112	5	125	100	2,461	
Kunigal ..	10	1,150	6	1,320	3	720	2	464	240	5,907		
Koratagere ..	10	1,150	6	1,320	1	240	3	696	200	4,923		
Turuvekere ..	10	1,150	5	1,100	2	480	2	464	2	460	2	360	2	450	10	250	70	1,831
District average ..	9	1,035	5	1,100	2	480	3	608	2	460	1	270	3	675	5	125	116	3,031

Mysore

Mysore ..	10	1,150	2	440	1	240	1	232	1	230	1	180	200	4,923		
Chamrajnagar ..	12	1,380	3	660	2	480	2	464	2	460	1	180	1	225	6	150	160	4,223
Seringapatam ..	9	1,035	2	440	1	240	2	464	1	230	2	360	158	4,132	
Hunsur ..	7	805	1	220	2	480	2	464	1	230	2	360
Yedatore ..	9	1,035	1	220	2	480	2	464	1	230	1	180	1	0	2,461
Hoggadevankote ..	5	575	3	660	1	240	2	464	1	230	1	180
Gundlupet ..	9	1,035	3	660	2	480	4	928	2	460	1	180	1	225	3	75	105	2,746
Nanjangud ..	12	1,380	2	440	1	240	2	464	2	460	1	180	1	225	15	375	105	3,269
T. Narsipur ..	8	920	1	220	1	240	2	464	1	230	1	180	1	225	8	200	210	5,493
Malavalli..	7	505	2	440	1	240	1	232	1	230	1	180	120	2,954	
Mandya ..	5	575	3	660	2	480	2	464	2	460	1	180	80	1,969	
Krishnarajpete ..	12	1,380	2	440	2	480	3	696	2	460	2	360	50	1,230	
Nagamangala ..	6	690	3	660	1	240	2	464	1	230	1	180	130	3,400	
District average ..	9	1,035	2	440	1	240	2	464	1	230	1	180	1	225	12	300	116	4,007

APPENDIX LV—Contd.

District	Taluk	Paddy		Ragi		Horse-gram		Cholum		Bengal gram		Til		Wheat		Cotton		Sugar-cane		
		In pallas	Equivalent in lbs. of cleaned rice	In pallas	Equivalent in lbs.	In pallas	Equivalent in lbs.	In pallas	Equivalent in lbs.	In pallas	Equivalent in lbs.	In pallas	Equivalent in lbs.	In pallas	Equivalent in lbs.	In maunds	Equivalent in lbs.	In maunds	Equivalent in lbs.	
1	2	3	4	5	6	7	8	9	10	11	12	13	14	15	16	17	18	19	20	
Hassan	Hassan	10	1,150	6	1,320	2	480	2	460	3	540	240	5,907	
	Manjarabad ..	8	920	2	440	1	240	1	230	1	180	25	615	
	Arkalgud	6	690	3	660	2	480	2	464	2	460	2	360	90	2,217	
	Belur	7	805	4	880	3	720	1	232	1	230	1	180	2	450	100	2,461	
	Channarayapatna ..	8	920	7	1,540	5	1,200	4	928	2	690	3	540	1	25	125	3,269	
	Arsikere	8	920	5	1,100	3	720	5	1,160	2	690	3	540	2	50	55	1,438	
	Hole-Narsipur ..	8	920	4	880	2	480	2	464	2	460	2	360	90	2,217	
	Alur	10	1,150	5	1,100	3	480	1	230	40	985
	District average ..	8	920	5	1,100	3	720	3	696	2	460	2	360	2	450	2	50	121	3,165	

R. M.	Shimoga	Shimoga ..	4	560	2	440	2	480	3	696	2	460	2	360	2	50	40	985
		Channagiri ..	6	690	4	880	1	240	3	696	2	460	2	360	2	450	4	100	50	1,230
		Honnali ..	5	575	3	660	2	480	4	928	1	230	2	360	1	225	5	125	30	739
		Shikarpur ..	5	575	2	440	4	480	2	464	1	230	1	180	60	1,479
		Sorab ..	5	575	2	440	1	240	1	232	1	180	30	739
		Sagar ..	6	690	1	220	1	240	20	493
		Nagar ..	6	690	1	220	1	240	30	739
		Tirthahalli ..	9	1,035	3	660	2	480	45	1,108
		Kumai ..	5	575	1	220	1	240	20	493
		District average ..	6	690	3	660	2	480	3	696	1	230	2	360	1	225	4	100	40	985
I	Kadur	Chikmagalur ..	9	1,035	5	1,100	3	720	4	928	4	920	4	720	2	450	105	2,746
		Kadur ..	10	1,150	9	1,980	3	720	7	1,624	4	920	4	720	5	1,125	93	2,240
		Tarikere ..	10	1,150	5	1,100	3	720	4	928	2	460	3	540	2	450	10	250	80	1,969
		Koppa ..	8	920	3	660	2	480	60	1,479
		Mudgere ..	8	920	4	880	15	369
		Narasimharajpura ..	7	805	3	660	2	480	1,412
District average ..	9	1,035	5	1,100	3	720	5	1,160	3	690	4	720	3	675	10	250	68	2,301		

APPENDIX LV—contd.

District	Taluk	Paddy		Ragi		Horse-gram		Cholum		Bengal gram		Til		Wheat		Cotton		Sugar-cane	
		In pallas	Equivalent in lbs. of cleaned rice	In pallas	Equivalent in lbs.	In pallas	Equivalent in lbs.	In pallas	Equivalent in lbs.	In pallas	Equivalent in lbs.	In pallas	Equivalent in lbs.	In pallas	Equivalent in lbs.	In maunds	Equivalent in lbs.	In maunds	Equivalent in lbs.
1	2	3	4	5	6	7	8	9	10	11	12	13	14	15	16	17	18	19	20
Chitaldrug	Chitaldrug ..	6	690	5	1,100	2	480	6	1,392	3	690	3	540	2	450	12	360	54	1,700
	Chellakere ..	12	1,380	6	1,320	2	480	3	696	2	460	1	180	1	225	11	275
	Hiriyur ..	10	1,150	4	880	2	480	4	928	3	690	4	720	2	450	12	300	50	1,230
	Holalkere ..	5	575	4	880	2	480	3	696	1	230	2	360	1	225	10	250	35	911
	Davangere ..	4	460	4	880	1	240	3	696	2	460	2	360	2	450	10	250	70	1,831
	Molakalmuru ..	8	920	6	1,320	1	120	5	1,160	1	230	1	90	3	675	10	250	100	2,461
	Jagalur ..	6	690	3	660	1	240	2	404	1	230	1	180	1	225	7	175	20	493
	Hosdurga ..	6	690	4	880	1	240	3	696	1	230	2	360	1	225	10	250	40	985
	District average ..	7	805	4½	990	1½	360	3	696	2	460	2	360	2	450	10	250	43	1,124
	State average ..	8	920	4	880	2	480	3	696	2	460	2	360	2	450	7	175	102	2,668

N. B.—100 Seers of Paddy Measures 115 lbs. cleaned rice avoirdupois (measures).

100 Do Ragi do 220
 100 Do Horse gram do 240 lbs.
 100 Do Cholum do 232 lbs.
 100 Do Bengal gram do 220 lbs.
 100 Do Til do 180 lbs.
 100 Do Wheat do 225 lbs.

These equivalents were furnished to this office by the Director of Agriculture in Mysore/ in his letters Nos. 2898, dated 5th June 1918 and 269, dated 24—25th July 1918

1 Maund (weight) of cotton weighs 24 8/13 S or 25 lbs.
 1 Do sugar-cane do 24 8/13 lbs.
 (Jaggory) of Jaggory.

APPENDIX LVI.

STATEMENT GIVING TRADE DESCRIPTIONS OF COTTON.

- [Paragraph 498 (v).]

STATEMENT I.

Description of cotton	Provinces where grown
Oomras—	
(1) Khandesh	Bombay (Khandesh includes Nasik)
(2) Central India	Central India.
(3) Bansi Nagar	Bombay, Hyderabad.
(4) Berar	Berar.
(5) Central Provinces	Central Provinces.
Dholleras	Bombay.
Bengal Sind—	
(1) United Provinces	United Provinces.
(2) Rajaputana	Bombay, Ajmer-Merwara, Rajaputana.
(3) Sind Punjab	Sind, Punjab, N. W. F. Provinces.
(4) Others	Bengal, Bihar and Orissa.
Broach	Bombay.
Coompta-Dharwars	Bombay, Mysore.
Westerns and Northern	Bombay, Madras.
Coconadas	Madras.
Tinnevellys	Madras.
Salems and Cambodias	Madras, Mysore.
Comillas, Burmas and other sorts	Madras, Bengal, Assam, Burma Mysore.

APPENDIX LVI—Concl'd.

STATEMENT II.

Province	Description of Cotton grown
Bombay and Sind	Oomras— Khandesh Barsi and Nagar. Dholleras. Bengal-Sind— Rajputana. Sind-Punjab. Broach. Coompta-Dharwars. Westerns and Northern.
Central Provinces and Berar ..	Oomras— Berar Central Provinces. Westerns and Northern.
Madras	Coconadas. Tinnevellys. Salems and Cambodias. Other sorts.
Punjab	Bengal-Sind (Sind-Punjab).
United Provinces	Bengal-Sind (United Provinces). Other sorts (Burma).
Burma	Bengal-Sind (Others).
Bihar and Orissa	Bengal-Sind (Others). Other sorts (Comillas and Tip- peras).
N. W. F. Bengal Province ..	Bengal-Sind (Sind-Panjab).
Assam	Other sorts (Assam).
Rjmer Merwara	Bengal-Sind (Rajputana).
Rajputana	Bengal-Sind (Rajputana).
Central India	Oomras (Central India).
Hyderabad	Oomras (Barsi and Nagar). Coompta-Dharwars.
Mysore	Salems and Cambodias Other sorts.

APPENDIX LVII.
FORECASTS OF WHEAT CROPS.
 [Paragraph 499]
 Form 1.—First (or December) Forecast.

No.	District	Area sown with the crop	Areas own at the corresponding date of the previous year	Date at which sowings began	Whether it is early, normal or late	Sowing successful or unsuccessful, etc.	Condition of crop, germination good, bad, etc.	Remarks
1	2	3	4	5	6	7	8	9

Form 2.—Second (or February) Forecast.

No.	District	Area under the crop	Area at the corresponding date of the previous year	Prospects of the season, favourable unfavourable, etc.	Condition of the standing crops, good, bad, etc.	Remarks
1	2	3	4	5	6	7

FORM 3.—Final Forecast.

District	(Area in acres)				Date of beginning of harvesting		Yield (in tons)						Remark	
	Of current year's crop (19 . 19)	Of previous year's crop (19 . 19)	Average of preceding years	Percentage by which column 2 exceeds (+) or is less than (—) area in		Actual date	Whether early, normal, or late	Estimated yield of current year, i.e., of area in column 2	Yield of previous year, i.e., of area in column 3	Average of preceding years	Percentage by which column 9 exceeds (+) or is less than (—) yield in			
				Col. 3	Col. 4						Col. 10	Column 11		
1	2	3	4	5	6	7	8	9	10	11	12	13	14	

- Note.*—1. A memorandum should accompany this statement explaining any large variations either in the area cropped or in the out-turn. In this memorandum, a very brief note should be made of the prices prevailing, and it is more important that the relation of existing prices to those of past years should be noted than the prices actually prevailing.
2. When the quinquennial or decennial periods include one or more famine years, the averages of five or ten years as they would stand after the omission of the famine years should be entered in a foot note.
3. The state of the season, whether favourable or unfavourable, etc., should be mentioned in the column of remarks.
4. The estimated yield of the current year (col. 9) should be carefully checked with reference to the standard rates of out-turn per acre given in G. O. No. F, 3238-49—Agri. 61-15-7, dated 28th August 1918.

APPENDIX LVIII

ALPHABETICAL LIST OF CROPS.

(Paragraph 509.)

Name of Crop		Heads of classification in Table IV of Agricultural Statistics
English or Vernacular	Botanical	
Agasi, agati or avati ...	Sesbania grandiflora	Fruits and Vegetables, including root crops.
Agave ...	Agave spp	Fibres—others.
Ajmod or Bandhuni ...	Carum Roxburghianum	Condiments and spices.
Ajwan or Rishop's weed	Carum copticum	Drugs and Narcotics others.
Akurkura (see Chrysanthemum)
Al (see Morinda)
Aloes ...	Aloe vera	Drugs and Narcotics others.
Alya (see Cross)
Amada or Mamidi allam	Curcuma Amada	Condiments and spices.
Amarantha	Amaranthus	Miscellaneous food crops.
Ampazham (see Plum)
Anise seed	Pimpinella Anisum	Condiments and spices.
Apple, wood	Feronia Elephantum	Fruits and Vegetables including root crops.
" Rose	Eugenia Jambos	" " "
" Custard	Annona squamosa and A. reticulata	" " "
Areca nut or Beteelnut	Areca Catechu	Drugs and Narcotics others.
Arhar or pigeon pea	Cajanus indigus	Food grains—other food grains, etc.
Arnatto or Arnotto	Bixa Orellana	Dyes and Tanning Materials—others.
Arrowroot, West Indian	Maranta arundinacea	Miscellaneous food crops.
" Wild or East Indian	Curcuma anguotifolia	...
Artichoke	Cynara Scolimus or Centaurea Cardunellus	Fruits and Vegetables including root crops.
Arum (edible), Kachn or Kachalu	Colocasia Antiquorum	...
Arunelli (see Gooseberry, country star)	...	" " "
Bajra (see Millet)
Barbati, Lobia, Jungula, Thatan payarya or Chowli (Asparagus)	Vigna Catjang	Food grains—other food grains, etc.
Barley	Hordeum vulgare	Food grains—Barley.
Barti (see Wudalu)
Basil sweet	Ocimum Basilicum	Drugs and Narcotics others.
Beans	Phaseolus lunatus	Fruits and Vegetables, including root crops.
" Asparagus (see Barbati)
" Sword or Makhau Sim	Canavalia ensiformis, C. gladiata	Fruits and Vegetables including root crops.
" French	Phaseolus vulgaris	" " "
" Goa	Psophocarpus tetragonolobus	" " "
" Indian, Chikkudikayaln, or Popat	Dolichos Lablab	...
" Kidney, Moth or Kalparyaru.	Phaseolus acontifolius	...
Beans, Soy	Glycine hispida	Fruits and Vegetables including root crops.
Beetroot	Beta vulgaris	...
Bel	Egle Marmelos	...
Betal vine	Piper Betel	Drugs and Narcotics others.
" nut (see Areca nut)
Bhindi (see Hibiscus, edible)

APPENDIX LVIII.—*contd.*

Name of Crop		Heads of classification in Table IV of Agricultural Statistics
English or Vernacular	Botanical	
Bilimbi ...	<i>Averrhoa Bilimbi</i> ...	Fruits and Vegetables including root crops.
Bimb ...	<i>Cephalandra indica</i>
Bishop's weed (see Ajwan)
Borage, country	<i>Coleus aromaticus</i> ...	Drugs and Narcotics others.
Brinjal ...	<i>Solanum Melongena</i> , <i>S. longum</i> ...	Fruits and Vegetables including root crops.
" bogoda or nels mulaka	<i>Solanum xanthocarpum</i> ...	Drugs and Narcotics others.
Buck wheat (see Wheat)
Cabbage ...	<i>Brassica oleracea</i> ...	Fruits and Vegetables including root crops.
Caraway Jira	<i>Carum Carui</i> ...	Condiments and spices.
" Black or Shahjira	<i>Carum Bulbocastanum</i> ...	" " "
Cardamom Aromatic	<i>Amomum aromaticum</i> ...	" " "
" greater	<i>subulatum</i> ...	" " "
" lesser	<i>Elettaria Cardamomum</i> ...	" " "
Carob or Locust tree	<i>Ceratonia Siliqua</i> ...	Fodder crops.
Carrot or Gajar	<i>Daucus Carota</i> ...	Fruits and Vegetables including root crops.
Cashew nut ...	<i>Anacardium occidentale</i> ...	Fruits and Vegetables, including root crops.
Cassava ...	<i>Manihot utilisima</i> and <i>M. palmata</i> ...	" " "
Castor ...	<i>Ricinus communis</i> ...	Oilseeds—Castor.
Cauliflower ...	<i>Brassica oleracea</i> ...	Fruits and Vegetables, including root crops.
Celery ...	<i>Apium graveolens</i> ...	" " "
Chaplash (see Sam tree)
Chayroot ...	<i>Oldenlandia umbellata</i> ...	Dyes and Tanning Materials—others.
Cheena (see Millet)
Cheik (see Job's Tear)
Chicory ...	<i>Cichorium Intyaus</i> ...	Fruits and Vegetables including root crops.
Chickling Vetch (see Vetch)
Chillies ...	<i>Capsicum sp.</i> ...	Condiments and spices.
Chikkudukayalu (see Beans, Indian)
Cholam (see Millet)	<i>Andropogon Sorghum</i> ...	Fodder crops.
Cholanathu (fodder Cholam)
Chowli (see Barbati)
Chrysanthemum, Aeurkura or Jevandi ...	<i>Chrysanthemum coronarium</i> ...	Miscellaneous non-food crops.
Ciuchona ...	<i>Cinchona sp.</i> ...	Drugs and Narcotics—Cinchona.
Cinnamon ...	<i>Cinnamomum zeylanicum</i> ...	Condiments and spices.
Citrou or lime or lemon	<i>Citrus medica</i> ...	Fruits and Vegetables including root crops.
Cloves ...	<i>Eugenia caryophyllata</i> or <i>Caryophyllus aromaticus</i> ...	Condiments and spices
Cocoanut ...	<i>Cocos nucifera</i> ...	Oilseeds—Cocoanut.
Coffee ...	<i>Coffea arabica</i> ...	Drugs and Narcotics—Coffee.
Coriander ...	<i>Coriandrum sativum</i> ...	Condiments and spices.
Cotton ...	<i>Gossypium sp.</i> ...	Fibres—Cotton.
Cress ...	<i>Lepidium sativum</i> ...	Fruits and Vegetables including root crops.
Cucumber ...	<i>Cucumis sativus</i> ...	" " "
Cumbu (see Millet)
Cumin ...	<i>Cuminum Cyminum</i> ...	Condiments and spices.
Custard Apple (see Apple)

APPENDIX LVIII.—*contd.*

Name of Crop		Heads of classification in Table IV of Agricultural Statistics
English or Vernacular	Botanical	
Dani	<i>Nipa fruticans</i>	Miscellaneous non-food crops.
Date palm (<i>see</i> Palm)	<i>Sesbania aculeata</i>	Miscellaneous non-food crops
Dhaincha	<i>Datura alba</i>	Drugs and Narcotics—others.
Dhatara	<i>Peucedanum graveolens</i>	Oilseeds—others
Dill or Sowa	<i>Cesalpinia coriaria</i>	Dyes and Tanning Materials—others
Divi divi	<i>Moringa pterygosperma</i>	Fruits and Vegetables, including root crops.
Drumsticks or Horse-radish	<i>Amorphophallus campanulatus</i>	" " "
Elephant foot, Zaminkan or Ol	<i>Tryphonium trilobatum</i>	" " "
Elephant yam	<i>Feniculum vulgare</i>	Condiments and spices
Fennel	<i>Trigonella Fœnum græcum</i>	" " "
Fengtszek	<i>Ficus Carica</i>	Fruits and Vegetables including root crops.
Field Vetch (<i>see</i> Vetch)	<i>Vernonia Anthelmintica</i>	Drugs and Narcotics—others.
Fig		Miscellaneous non-food crops.
Flea-bane, purple		
Flowers		
Gajar (<i>see</i> Carrot)	<i>Allium sativum</i>	Condiments and spices.
Garlic	<i>Coleusa barbatus</i>	Fruits and Vegetables including root crops.
Garmal		
Gawar (<i>see</i> Vetch)	<i>Zingiber officinale</i>	Condiments and spices.
Ginger		
Goa bean (<i>see</i> Bean)		
Gondli (<i>see</i> Millet)	<i>Physalis peruviana</i>	Fruits and Vegetables including root crops.
Gooseberry, Cape—or tepari	<i>Phyllanthus distichus</i>	" " "
" Country star or Aruelli	<i>Chenopodium album</i>	" " "
Goose foot	<i>Trichosanthes anguina</i>	" " "
Gourd, Snake	<i>Lagenaria vulgaris</i>	" " "
" Bottle	<i>Luffa acutangula</i>	" " "
" Towel	<i>Cucurbita maxima</i>	" " "
" Red or melon pumpkin	<i>Benincasa cerifera</i>	" " "
Gourd Melon, white	<i>Cicer arietinum</i>	Food grains—Gram.
Gram	<i>Phaseolus trilobus</i>	Food grains—other food grains, etc.
" Field		
" Green or Mung	<i>Mungo</i>	" " "
" Horse or Kulthi	<i>Dolichos biflorus</i>	" " "
" Black or Urad	<i>Phaseolus radiatus</i>	" " "
Grape	<i>Vitis vinifera</i>	Fruits and Vegetables including root crops.
Groundnut	<i>Arachis hypogœa</i>	Oilseeds—Groundnut.
Guava	<i>Paidium Guajava</i>	Fruits and Vegetables including root crops.
Guinea grass	<i>Panicum maximum</i>	Fodder crops
Gumberry	<i>Cordia Rohtii</i>	Fruits and Vegetables including root crops.
Hemp, Indian	<i>Cannabis sativa</i>	Drugs and Narcotics—Indian Hemp.
" Sunn	<i>Crotalaria Juncea</i>	Fibres—others.
" Deccan	<i>Hibiscus cannabinus</i>	" " "
" Sisal	<i>Agave sisalana</i>	" " "
Henna	<i>Lawsonia alba</i>	Dyes and Tanning Materials—others.

APPENDIX LVIII.—*contd.*

Name of Crop		Heads of classification in Table IV of Agricultural Statistics
English or Vernacular	Botanical	
Hibiscus, edible or bhindi ...	Hibiscus esculentus ...	Fruits and Vegetables including root crops.
Horse-radish (<i>see</i> Dramsticks)
Indian Hemp (<i>see</i> Hemp)
Indian worm wood (<i>see</i> Marukholundu)
Indigo ...	Indigofera sumatrana and I. arrecta ...	Dyes and Tanning Materials—Indigo.
Isfagul ...	Plantago ovata ...	Drugs and Narcotics—others.
Jack fruit ...	Artocarpus integrifolia	Fruits and Vegetables including root crops.
Jambotree (<i>see</i> Plum, black)
Jawar (<i>see</i> Millet)
Jennugulu (<i>see</i> Barbati)
Jevandi (<i>see</i> Chrysanthemum)
Jinjili (<i>see</i> Sesamum)
Jira (<i>see</i> Caraway)
Job's Tear or Cheik ...	Coix lachryma-Jobi ...	Food grains—other food grains, etc.
Jujube ...	Zizyphus Jujuba ...	Fruits and Vegetables including root crops.
Jute ...	Corchorusp ...	Fibres—Jute.
Kachu or Cachalu (<i>see</i> Arum)
Kakri (<i>see</i> Melon)
Kalpayaru (<i>see</i> Beens, Kidney)
Kamranga ...	Averrhoa Carambola	Fruits and Vegetables including root crops.
Kanda ...	Dracontium ...	" " "
Kangni (<i>see</i> Millet)
Kankrol ...	Momordica cochinchinensis ...	Fruits and Vegetables including root crops.
Kaon (<i>see</i> Millet)
Kapok ...	Eriodendron anfractuosum ...	Fibres—others.
Karao ..	Momordica Charantia	Fruits and Vegetables including root crops.
Karnvapilai ...	Murraya Koenigii ...	Condiments and spices
Kavali or Indian Katura ...	Sterculia urens ...	Fruits and Vegetables including root crops.
Kavathu, pannikkavathu, pallakavathu, kolkavathu ...	Dioscorea alata ...	" " "
Kharbuja (<i>see</i> Melon)
Khesari (<i>see</i> Vetch)
Khurfa (<i>see</i> Purslane)
Kidney bean (<i>see</i> Bean)	Miscellaneous food crops
Kirni ...	Mimosa hexandra...
Kodo (<i>see</i> Millet)
Korai (<i>see</i> Matting sedge, Indian)
Kokam (<i>see</i> Mangosteen)
Kolinji or Vempali ...	Tephrosia purpurea ...	Drugs and Narcotics—others.
Koorka ...	Strobilanthes ...	Fruits and Vegetables including root crops.
Kuhudi ...	Panicum trypheron ...	Food grains—other food grains, etc.
Kulthi (<i>see</i> Gram)
Kutki (<i>see</i> Millet)
Lemon (<i>see</i> Citron)
Lentils ...	Lens esculenta or Ervum lens ...	Food grains—other food grains etc.
Lettuce ...	Lactuca Scariola ...	Fruits and Vegetables including root crops.
Lime (<i>see</i> Citron)
Linseed ...	Linum usitatissimum	Oilseeds—Linseed
Lobia (<i>see</i> Barbati)

APPENDIX LVIII—*contd.*

Name of Crop		Heads of classification in Table IV of Agricultural Statistics
English or Vernacular	Botanical	
Locust (<i>see</i> Carb)
Lucerne	<i>Medicago sativa</i>
Madder	<i>Rubia tinctorum</i> and <i>R. cordifolia</i> ...	Fodder crops, Dyes and Tanning Materials—others.
Mahua	<i>Bassila latifolia</i> and <i>B. longifolia</i> ...	Miscellaneous food crops
Maize	<i>Zea Mays</i>
Makham Bum (<i>see</i> Beans, Sword)	Food grains—Maize.
Mango	<i>Mangifera indica</i>
Mangosteen or Kakam	<i>Garcinia indica</i> ...	Fruits and Vegetables including root crops.
Mankaohu	<i>Alocasia indica</i> ...	" "
Margosa or Neem tree	<i>Melia azadirachta</i> ...	" "
Marians	<i>Bouea burmanica</i> ...	Miscellaneous non-food crops.
Marjoram	<i>Origanum vulgare</i> ...	Fruits and Vegetables including root crops.
Marna (<i>see</i> Millet)	Condiments and spices
Maruktolundlu or Indian worm-wood	<i>Artemisia vulgaris</i>
Mast wood	<i>Calophyllum inophyllum</i> ...	Miscellaneous non-food crops.
Mat Kalai (<i>see</i> Black Gram) ...	<i>Cyperus corymbosus</i> , <i>C. tegetem</i> ...	Oilseeds—others.
Matting sedge, Indian or Korai Medlar, or Indian	<i>Vangueria edulis</i> ...	Fibres—others.
Melon, Kharbuja	<i>Cucumis Melo</i> ...	Fruits and Vegetables including root crops.
" Kakri	<i>Cucumis Melo var mormordica</i> ...	" "
" Musk	<i>Cucurbita moschata</i> ...	" "
" Water	<i>Citrullus vulgaris</i> ...	Fruits and Vegetables including root crops.
" White Ground (<i>see</i> Gourd)	" "
Metha (<i>Fenugreek</i>)	<i>Trigonella Fœnum-græcum</i>
Millet Common or Cheena ...	<i>Panicum miliaecum</i> ...	Condiments and spices
" Great jawar or cholam	<i>Sorghum vulgare</i> ...	Food grains—and other food grains, etc.
" Italian, Kangui, or Kaon	<i>Panicum italicum</i> or <i>Setaria italica</i> ...	Food grains—Cholum or Jawar.
" Kodo or Varagu	<i>Paspalum scrobiculatum</i> ...	Food grains—other food grains etc.
" Little, Kutki, or Gondli	<i>Panicum miliare</i> ...	Do
" Marna or Ragi	<i>Elysiue coracana</i> ...	Food grains—Ragi or marna.
" Spiked, Bajra or Cumbu	<i>Pennisetum typhoidum</i> ...	Food grains Cumbu or Bajra.
Mint or Pudina	<i>Mentha arvensis</i> ...	Condiments and spices.
Morinda or Al	<i>Morinda tinctoria</i> ...	Dyes and Tanning Materials—others.
Moth (<i>see</i> Bean)
Mulberry	<i>Morus indica</i> ...	Miscellaneous non-food crops.
Mung (<i>see</i> Gram)
Mustard	<i>Brassica sp</i> ...	Oilseeds—Rape and Mustard.
Naval (<i>see</i> Plum, black)
Neem tree (<i>see</i> Margosa)
Neerali	<i>Gynocordia odorata</i> ...	Oilseeds—others.
Niger Seed (<i>see</i> Sorgu, ja)	<i>Guizotia abyssinica</i> ...	Do
Nutmeg	<i>Myristica fragrans</i> ...	Condiments and spices.
Oats	<i>Avena sativa</i> ...	Fodder crops.
Oasmula (roed)	<i>Ochlandra Rheedii</i> ...	Miscellaneous non-food crops

APPENDIX LVIII.—*contd.*

Name of Crop		Heads of classification in Table IV of Agricultural Statistics
Name or Vernacular	Botanical	
Oil (<i>see</i> Elephant foot)
Onion	Allium Ceps	Fruits and Vegetables in- cluding root crops.
Opium	Papaver somniferum	Drugs and Narcotics— Opium.
Orache, garpen (<i>see</i> Spinach Oranges	Citrus Aurantium	Fruits and Vegetables in- cluding root crops.
Palm, date	Phoenix sylvestris	Sugar—others.
" Palmyra	Borassus flabellifer	" " "
Papay	Corica papaya	Fruits and Vegetables in- cluding root crops.
Parvear or Patol	Trichosanthes dioica	" " "
Peach	Prunus persica,	" " "
Peas *	Pisum sativum or Pi- sum arvense	Food grains—other food grains, etc.
Panut (<i>see</i> Groundnut)
Pepper	Piper or Capsicum	Condiments and spices.
" Black	Piper nigrum	" " "
" Long	Piper longum	" " "
Pigeon or bottle grass	Sataria glauca	Food grains—other food grains, etc.
Pigeon pea (<i>see</i> Arhar)
Pimakotti, Ponna (<i>See</i> Mast- wood)
Pine-apple	Ananas sativa	Fruits and Vegetables, in- cluding root crops.
Plantain	Musa sapientum	" " "
Piump, Black, Jambo tree or Naval	Eugenia Jambolana	" " "
" Hog, or Ampázham	Spondias mangifera	" " "
Poi (<i>See</i> Spinach)
Pomegranate	Punica Granatum	Fruits and Vegetables, in- cluding root crops.
Pomelo	Citrus decumana	" " "
Ponnagantikura	Alternanthera sessilis	" " "
Potato	Solanum tuberosum	" " "
" Sweet	Ipomoea Batatas, Ba- tatas edulis	" " "
Pudina (<i>See</i> Mint)
Puliyavara	Oxalis corniculata	Fruits and Vegetables, in- cluding root crops.
Pumpkin	Cucurbita Pepo	" " "
" Melon (<i>See</i> Gourd red)...
Radish or Sother	Raphanus sativus	Fruits and Vegetables, in- cluding root crops.
Ragi (<i>See</i> Millet)
Randhuni (<i>See</i> Ajmud)
Rapeseed	Brassica sp	Oilseeds—Rape and Mustard
Raspberry	Kubus lasiocarpus	Fruits and Vegetables, in- cluding root crops.
Rhea	Boehmeria nivea	Fibres—others.
Rice	Oryza sativa	Food grains—Rice.
Rose apple (<i>See</i> Apple)
Roselle	Hibiscus subdariffa	Fruits and Vegetables, in- cluding root crops.
Rubber (India)	Hevea brasiliensis, manihot Glasiovil,	Miscellaneous non-food crops.
Sabai grass	Ischoemum augustifol- ium	Fibres—others.
Safflower	Carthamus tinctorious	Dyes and Tanning Materi- als—others.
Saffron	Crocus sativus	" " "
Sage	Salvia officinalis	Condiments and spices.
Sam tree or Chaplash	Artocarpus Chaplasha	Miscellaneous non-food crops.

APPENDIX LVIII.—contd.

Name of Crop.		Heads of classification in Table IV of Agricultural Statistics
English or Vernacular	Botanical	
Ban-kala	<i>Pachyrhizus angulatus</i>	Fruits and Vegetables, including root crops.
Sapodilla	<i>Achras sapota</i>	" " "
Bawan (<i>See Swank</i>)	<i>Cordia Myxa</i>	Fruits and Vegetables, including root crops.
Sebestan	<i>Cordia Myxa</i>	Drugs and Narcotics others.
Senna	<i>Cassia angustifolia</i> and <i>C. ovata</i>	Oilseeds—Sesamum
Sesamum, till or jinjili	<i>Sesamum indicum</i>
Shabjirah (<i>See Caraway, black</i>)
Shama (<i>See Swank</i>)
Singhara or water caltrop	<i>Trapa bispinosa</i>	Fruits and Vegetables, including root crops.
Siris tree or vagai	<i>Albizzia Lebbeck</i>	Miscellaneous non-food crops.
Sisal hemp (<i>See Hemp</i>)
Soapnut or Kumkudu-Kaya	<i>Sopindus trifoliatus</i>	Miscellaneous non-food crops.
Borguja (<i>See Niger seed</i>)
Sorrell	<i>Rumex vesicarius</i>	Fruits and Vegetables, including root crops.
Sowa (<i>See Dill</i>)
Sother (<i>See Radish</i>)
Soy bean (<i>See Bean</i>)
Spelt wheat (<i>See Wheat</i>)
Spinach	<i>Spinacea oleracea</i>	Fruits and Vegetables, including root crops.
.. Indian or poi	<i>Basella alba</i>	" " "
.. Mountain, or Garden Oracha	<i>Atriplex hortensis</i>	" " "
Strawberry	<i>Fragaria vesca</i>	Sugar-Sugareane. "
Sugarcane	<i>Saccharum officinarum</i>	Oilseeds—others.
Sunflower	<i>Helianthus annuus</i>	Fibres—others.
Swallow-wort	<i>Calotropis sp</i>	Food grains—other food grains, etc.
Swank, bawan, or Shama	<i>Panicum frumentaceum</i>	Drugs—and Narcotics—others.
Sweet flag	<i>Acorus Calamus</i>
sweet potato (<i>See Potato</i>)
Tamarind	<i>Tamarindus indica</i>	Condiments and spices
.. Manila	<i>Pithecolobium dulce</i>	Fruits and Vegetables, including root crops.
Taramira	<i>Eruca sativa</i>	Oilseeds Rape and Mustard
Tea	<i>Camellia Thea</i>	Drugs and Narcotics—Tea
Tejpat	<i>Cinnamomum Tamala</i> and <i>C. obtusifolium</i>	Condiments and spices.
Tepari (<i>See Gooseberry</i>)
Thattan-payara (<i>See Barbati</i>)
Thetke (grass)	<i>Imperata arundinacea</i>	Miscellaneous non-food crops.
Til (<i>See Sesamum</i>)
Tobacco	<i>Nicotiana Tabacum</i> and <i>N. Rustica</i>	Drugs and Narcotics—Tobacco.
Tomato	<i>Lycopersicum esculentum</i>	Fruits and Vegetables, including root crops.
Tori, Toria	<i>Brassica Napus</i>	Oilseeds Rape and Mustard
Turmeric	<i>Curcuma longa</i>	Condiments and spices.
Turnip	<i>Brassica Rapa</i>	Fruits and Vegetables, including root crops.
Uchhe	<i>Momordia muricata</i>	Do
Udal	<i>Acacia eburnea</i>	Miscellaneous non-food crops.
Unda	<i>Pongamia glabra</i>	Oilseeds—others
Urad (<i>See Gram</i>)
Varagu (<i>See Millet</i>)

APPENDIX LVIII.—*concl'd.*

Name of Crop.		Heads of classification in Table IV of Agricultural Statistics
English or Vernacular	Botanical	
Vagai (<i>See</i> Siris tree)
Vempali (<i>See</i> Kolinji)
Vetch, Field or gawar ...	Cyamopsisporaliodies	Fodder crops
„ Chicking or khesari ...	Lathyrus sativus ...	Food grains—other food grains, etc.
Water caltrop (<i>see</i> Singhara)
„ Melon (<i>see</i> Melon)
Wheat ...	Triticum sativum ...	Food grains—Wheat
„ Buck ...	Fagopyrum eculentum	Food grains—other food grains, etc.
„ Spelt ...	Triticum sativum var Spelta	Food grains—Wheat
Wood apple (<i>see</i> Apple)
Wudalu or berti ...	Yenicum flavibum ...	Food grains—other food grains, etc.
Yams ...	Dioscorea sp ...	Fruits and Vegetables, including root crops.
Zaminkind (<i>see</i> Elephant foot)...

APPENDIX LIX.

TABLES OF AGRICULTURAL STATISTICS.

(Paragraph 500.)

TABLES I and II.—Total Area and Classification of Area of each Taluk in the..... District in the Revenue year ending 30th June 192 .

Taluka																		Total for District
--------	--	--	--	--	--	--	--	--	--	--	--	--	--	--	--	--	--	--------------------

TABLE I.—Total Area.

1. Area according to professional survey	...	Acres	Acres	Acres	Acres	Acres	Acres	Acres	Acres	Acres	Acres	Acres	Acres	Acres	Acres	Acres	Acres
2. Deduct—Area for which no returns exist	...																
3. Net area by professional survey	...																
4. Corresponding area by village papers	...																

TABLE II.—Classification of Area in Column 4 of Table I.

1. Forests	...																
2. Not available for cultivation	...																
3. Culturable waste other than fallow	...																
4. Current fallows	...																
5. Net area sown during the year	...																
Total	...																

TABLE III.—Area Irrigated and Crops Irrigated in each Taluk in the.....District in the Revenue year ending 30th June 192 .

1 Area irrigated during the year from—		(a) Government channels														
		(b) Private channels														
2 Crops irrigated		(c) Tanks														
		(d) Wells														
		(e) Other sources														
		Total														
		(a) Rice														
		(b) Wheat														
		(c) Raghi														
		(d) Cholam (jawar)														
		(e) Cambu bajra														
		(f) Maize														
		(g) Other cereals and pulses														
		(h) Sugar-cane														
		(i) Other food crops														
		(j) Cotton														
		(k) Other non-food crops														
		Total														

NOTE.—Table I—Head 4 should include, the whole area entered against head 3, the net area by village papers being substituted where it differs from the area of corresponding tracts by professional survey.

Table II—Head 1 "Forests" mean any land classed or administered as forest under any legal enactment dealing with forests. Any district, however, is free to exclude any cultivated areas which may exist within such forests and to enter them under the heading "Net area sown during the year," an explanation being given in a note.

Head 2 "Not available for cultivation" should include all land absolutely barren; and also all land covered by buildings, water, roads or otherwise devoted to uses other than agriculture.

Groups not classed in the cropped area should be included in Table II—Head 3 and (culturable waste other than fallow.) Areas under bamboos and thatching grass, when not forming parts of forest areas, should be included under this head.

Head 5 should correspond with entry 37 of Table IV.

Table III—Head 1 should show the area actually irrigated during the year, areas sown with crops more than once being counted once only.

Head 2 show the area of irrigated crops, areas sown with crops more than once during the year being counted as separate areas for each crop.

TABLE IV.—Total Area Sown with Crops in each Taluk in the.....District in the Revenue year 30th June 192 .

Taluka																		
ENGLISH OR VERNACULAR NAMES.																		
Cereals and Pulses—																		
1	Rice														
2	Wheat (godhi)														
3	Barley (jave godhi)														
4	Cholum or jawar (millet)														
5	Cambu or bajra (millet)														
6	Ragi or marua														
7	Maize														
8	Gram pulse														
9	Other food grains including pulses														
				Total	...													
Oil-seeds—																		
10	Linseed														
11	Sesamum (till or gingally)														
12	Mustard and rape														
13	Groundnut														
14	Coccanut														
15	Castor														
16	Others														
				Total	...													
17	Condiments and spices														
Sugar—																		
18	Sugar-cane														
19	Others														
				Total	...													

TABLE IV.—concl'd.

Taluk																				
ENGLISH OR VERNACULAR NAMES—concl'd.																				
Fibres—																				
20 Cotton																
21 Jute																
22 Others																
			Total	...																
Dyes and tanning materials																				
23 Indigo																
24 Others																
Drugs and Narcotics																				
25 Opium																
26 Coffee																
27 Tea																
28 Tobacco																
29 Chincona																
30 Indian hemp																
31 Others																
			Total	...																
32 Fodder crops																
33 Fruits and vegetables including root crops																
34 Miscellaneous crops	{	(a) Food																
		(b) Other non-food															
			85 GRAND TOTAL	...																
36 Area sown more than once																
37 (35-36) Net area sown during the year																

NOTE: Table IV.—This table should exhibit the areas actually sown whether the crop comes to maturity or not, except when fields, owing to the failure of the first sowings, have been devoted to the crops. In this case, the area first sown should be omitted. In the case of crops which are transplanted, the "area transplanted" should be treated as the "area sown." In cases where two or more crops are grown together, an estimate should be made of the area covered by each, and the areas estimated should be separately returned. The estimate should be made by the village accountant, or should be subsequently determined on formulae prescribed by the Government.

TABLE V.—Number of Live Stock, Ploughs and Carts in each Taluk in the District as ascertained by a Census held in.....

B. M.

Taluka																			
Oxen	...	Bulls														
	...	Bullocks														
	...	Cows														
	...	Young Stock (calves)														
Buffaloes	...	Male Buffaloes														
	...	Cow Do														
	...	Young Stock (buffalo calves)														
Horses and Ponies	...	Sheep														
	...	Goats														
	...	Horses														
	...	Mares														
	...	Young Stock (colts and fillies)														
	...	Mules														
	...	Donkeys														
	...	Camels														
...	Ploughs															
...	Carts															

131

NOTE. (1) Table V.—The census should take into account all stock in the district including stock in Cities and Cantonment as also that employed by Government Departments and by Municipalities.

Oxen, buffaloes and horses and ponies not old enough for work or to produce young should be treated as young stock.

TABLE VI.—Incidence of the Land Revenue on Area and Population in each Taluk
year ending 30th June 192

in the District in the Revenue

Taluk	Nature of tenure	Total area by survey	Deduct		Balance, that is fully assessed area for which returns are available		Total land revenue (excluding cesses) of taluk (column 2)	Population of taluk (column 2)	Land revenue per head of population (columns 5 and 6)	Land revenue assessed on fully assessed area, Column 4 (c)	Incidence per acre land revenue (Column 8) on fully assessed area (Column 4)		Population of fully assessed area	Land revenue assessment per head of population of fully assessed area (Columns 8 and 11)	Towns for over 10,000 inhabitants	
			Area not fully assessed	Area for which returns, so far as required for this table, are not available	Total	Cultivated					For total area	For uncultivated area			Number of towns	Aggregate population
	1	2	3a	3b	4a	4b	5	6	7	8	9	10	11	12	13	14
		Acres	Acres	Acres	Acres	Acres	Rs.		Rs. a. p.	Rs. a. p.	Rs. a. p.	Rs. a. p.		Rs. a. p.		
Total of each nature of tenure																
GRAND TOTAL.....																

NOTE TABLE VI.—Column 3 (a).—Areas revenue-free or held at privileged rates should be deducted, but the deduction need not be made where these areas are in any case less than an entire village and where there is any difficulty in estimating the corresponding deduction to be made in the population (column 11). Areas should not be entered in this column merely because the assessment due from them has been suspended or remitted on account of short-crops, etc.

Col. 4 (b)—Will show only the net grown area corresponding with that given under Head 37 of Table IV, but limited to the fully assessed area for which returns are available of Col. 4 (a). Column 8—As in column 5, enter only "Ordinary land revenue," on areas fully assessed. Column 9—Will be column divided by column 4 (a). Column 10—will be column 8 divided by column 4 (b).

TABLE VII.—(a) Statement showing the Number of Holdings Classified according to the Extent of Land District or Taluks.

District or Taluk	No.	Total extent	No.	Total extent	No.	Total extent	No.	Total extent	No.	Total extent	No.	Total extent	No.	Total extent	No.	Total extent	No.	Total extent	No.	Total extent
	Holdings not exceeding 1 acre in extent ...																			
Holdings exceeding 1 acre but not exceeding 5 acres ...																				
Holdings exceeding 5 acres but not exceeding 10 acres ...																				
Holdings exceeding 10 acres but not exceeding 50 ...																				
Holdings exceeding 50 acres but not exceeding 100 acres ...																				
Holdings exceeding 100 acres and not exceeding 500 ...																				
Above 500 acres.....																				
Total ...																				

TABLE VII.—(b) Statement showing the Number of Holders Classified according to the Amount of Revenue Paid.

Name of district or taluk and years to which the statistics relate ...																				
Holdings paying assessment of Jodi of Rs. 5 and under...																				
Holdings paying Rs. 5 but not exceeding Rs. 25																				
Holdings paying Rs. 25 but not exceeding Rs. 100																				
Holdings paying Rs. 100 but not exceeding Rs. 500 ...																				
Holdings paying above Rs. 500 ...																				
Total ...																				

TABLE VIII.—Transfers of Property in Land in each Taluk in the.....District in the Revenue year ending 30th June 192 .

Taluk and nature of tenure	Number of transfers				Total area transferred			
	By order of court		By private contract or gift	By mortgage transaction	By order of court		By private contract or gift	By mortgage transaction
	Civil	Revenue			Civil	Revenue		
1	2	3	4	5	6	7	8	9
1. Fully revenue paying					Acres	Acres	Acres	Acres
2. Wholly or partially revenue-free								
Total of tenures of each nature ..								
Grand Total ..								

Appendix to the Returns of the Agricultural Statistics of the.....District for the year 192 . Explanatory Memorandum of Differences in Excess of 10 per cent in the figures of 192 , compared with those of 192 .

Table	Column and heading	Taluk	Figures of		Difference		Explanation of difference
			Previous year	Year of report	Plus +	Minus —	

APPENDIX LX.

STATISTICS RELATING TO COFFEE PRODUCTION.

(Paragraph 501.)

G. O. No. 1065-75—Stl. 80-19-2, dated 26th May 1920.

Form A—Return from plantations.

Statement of the production of Coffee in.....during the
year ending 30th June*Statistics for individual gardens will be treated as strictly confidential
and will on no account be published separately.*

1. District
2. Name of plantation
3. Total area under coffee as per previous year's statement	acres
4. Area abandoned during the year	"
5. New extensions during the year (including re- planting in areas abandoned in previous years)	"
6. Total area under coffee during the year	"
<i>(This item is the resultant of items 3, 4 and 5, and is equal to the sum of items 12 and 13.)</i>				
7. Area in the occupation of planters but not under coffee cultivation	"
<i>(The area of land which has previously been under cultivation but in which the cultivat- ion of coffee has been definitely abandoned should be included under this head.)</i>				
8. Total area of plantation	"
Persons employed (daily average)*—				
9. Garden labour (permanent)	"
<i>(This head should show the number living and working on the garden including the so- called "permanent labour" of Southern India.)</i>				
10. Outside labour (permanent)	"
<i>(This head should show the number working re- gularly in the garden but living outside it, including the 'local' or 'indigenous' labour of Southern India.)</i>				
11. Outside labour (temporary)	"
<i>(This head should show all labour not coming under heads 9 and 10, including "coast" or 'short term' workers of Southern India.)</i>				
12. Area that has been plucked during the year	"
<i>(It is immaterial whether the area is part plucked or wholly plucked. The area in which any plucking is carried on, however light, should be entered under this head.)</i>				
13. Area that has not been plucked during the year	"

14. Quantity of coffee ... { (a) Cherry-dried bushels
 (b) Parchment do

The figures under this head are not intended to represent the same coffee in two stages (on the analogy of rice and paddy,) but the actual quantity produced, whether it be in the form of cherry-dried or parchment coffee at the time of report.)

* The "daily average" number should be calculated in the following method:—

The number of persons employed for any period less than a year should be multiplied by the number of days in that period, and the total divided by 365. The result should be entered in the return as the "daily average." For example, if an estate employed 30 persons for 90 days, 40 for 60 days, and 100 for 45 days—

$$30 \times 90 = 2,700 \quad 40 \times 60 = 2,400 \quad 100 \times 45 = 4,500$$

The total 9,600 divided by 365 gives 26 in round numbers, which is the figure to be entered in the return.

NOTE.—(1) If any rectifications or additional particulars are received after the return for the year has been submitted, a supplementary return for that year should be forwarded.

(2) This form has been drawn up in consultation with the United Planters' Association of Southern India which request that all planters should furnish returns.

† The conversion of cherry-dried and parchment coffee returned according to measure, into cured coffee according to weight will be made in the Department of Statistics according to fixed formulæ, namely, 140 bushels of cherry-dried coffee = 1 ton cured coffee; 95 bushels of parchment coffee = 1 ton cured coffee.

Date.....

Signature.....

Address.....

FORM B—Return from Province or District.
State

Statement of the Production of Coffee in during the year ending 30th June.

District	Number of plantations on 30th June	Total area under coffee as per previous year's statement	Area abandoned during the year	New extension during the year (including replanting in areas abandoned in previous years)	Total area under coffee during the year	Area in the occupation of planters but not under coffee cultivation	Total area of plantations	Persons employed (Daily Average)			Area that has been plucked during the year	Area that has not been plucked during the year	Quantity of coffee produced	
								Garden labour (permanent)	Outside labour (permanent)	Outside labour (temporary)			(a) Cherry-dried bushels	(b) Parchment bushels
1	2	3	4	5	6	7	8	9	10	11	12	13	14	
		Acres	Acres	Acres	Acres	Acres	Acres	No.	No.	No.	Acres	Acres	(a) Cherry-dried bushels	(b) Parchment bushels

- NOTE—(1) For instructions for filling in the form see page 6.
(2) If any rectifications or additional particulars are received after the return for the year has been submitted, a supplementary return for that year should be forwarded.
(3) This form has been drawn up in consultation with the United Planters' Association of Southern India.

Date

Signature

Address

Instructions for filling in the Form.

Column 6.—The figure in this column, the resultant of columns 3, 4 and 5 should be equal to the sum of columns 12 and 13.

Column 7.—The area of land which has previously been under cultivation, but in which the cultivation of coffee has been definitely abandoned, should be included in this column.

Column 9.—*Garden labour* to be shown in this column means "the number living and working on the garden." This column includes the so-called "permanent labour" of Southern India.

Column 10.—*Outside labour (permanent)* is defined as "the number working regularly in the garden but living outside it." This column includes the "local" or "indigenous" labour of Southern India.

Column 11.—*Outside labour (temporary)* should include all labour not coming under columns 9 and 10. "Coast" or "short term" workers of Southern India should be included under this head.

The "daily average" number should be calculated in the following method:—

The number of persons employed for any period less than a year should be multiplied by the number of days in that period, and the total divided by 365. The result should be entered in the return as the "daily average." For example, if an estate employed 30 persons for 90 days, 40 for 60 days and 100 for 45 days—

$$30 \times 90 = 2,700 \quad 40 \times 60 = 2,400 \quad 100 \times 45 = 4,500$$

The total 9,600 divided by 365 gives 26 in round numbers, which is the figure to be entered in the return.

Column 12.—It is immaterial whether the area is part plucked or wholly plucked. The area in which any plucking is carried on, however light, should be entered under this head.

Column 14.—The figures in this column are not intended to represent the same coffee in two stages (on the analogy of rice and paddy), but the actual quantity produced, whether it be in the form of cherry-dried or parchment coffee at the time of report. The conversion of cherry-dried and parchment coffee returned, according to measure, into cured coffee, according to weight, will be made in the Department of Statistics according to fixed formulæ namely, 140 bushels of cherry-dried coffee = 1 ton of cured coffee, and 95 bushels of parchment coffee = 1 ton of cured coffee.

ಕಾಫಿಪ್ಲಾಂಟ್‌ಗಳಿಂದ ಬರತಕ್ಕ ಲೆಕ್ಕ.

G. O. No. 1065-75—STL 30-19-2, DATED 26TH MAY 1921

A. ನಮೂನೆ.

ನೆ ಜೂನ್ 30ನೆ ತಾರೀಖಿಗೆ ಆಖ್ಯರಾದ ವರ್ಷದಲ್ಲಿ ನಲ್ಲಿ ಉತ್ಪತ್ತಿಯಾದ ಕಾಫಿ ತಃಖ್ತೆ.

(ಪ್ರತಿ ಕಾಫಿಪ್ಲಾಂಟ್‌ನ ಲೆಕ್ಕವನ್ನು ಗೊತ್ತಾಗಿ ಇಟ್ಟುಕೊಳ್ಳಲಾಗುವುದು. ಯಾವ ಕಾರಣದ ಮೇಲೆಯೂ ಪ್ರತ್ಯೇಕವಾಗಿ ಪ್ರಕಟಿಸುವುದಿಲ್ಲ.)

1.	ಬಿಟ್ಟುಕೊಟ್ಟು
2.	ಪ್ಲಾಂಟ್‌ಗಳ ಹಸರು
3.	ಹೀಗಿನ ವರ್ಷದ ಲೆಕ್ಕದ ಮೇರೆಗೆ ಕಾಫಿ ಬೆಳೆದ ಒಟ್ಟು ವಿಸ್ತೀರ್ಣ — ಎಕರೆಗಳು
4.	ಚಾಲ್ತಿ ವರ್ಷದಲ್ಲಿ ಬೆಳೆ ಇಡದೆ ತ್ಯಜಿಸಲ್ಪಟ್ಟ ವಿಸ್ತೀರ್ಣ
5.	ಚಾಲ್ತಿ ಸಾಲಿನಲ್ಲಿ ಹೊಸದಾಗಿ ಬಡಾಯಿಸಿದ ವಿಸ್ತೀರ್ಣ (ಗತಸಾಲಿನಲ್ಲಿ ಬೆಳೆ ಇಡದೆ ಚಾಲ್ತಿ ಸಾಲಿನಲ್ಲಿ ಬೆಳೆ ಇಟ್ಟು ಪ್ರದೇಶದ ವಿಸ್ತೀರ್ಣವನ್ನೂ ಸೇರಿಸಬೇಕು.)
6.	ಚಾಲ್ತಿ ಸಾಲಿನಲ್ಲಿ ಕಾಫಿಬೆಳೆ ಇಟ್ಟು ಒಟ್ಟು ವಿಸ್ತೀರ್ಣ (ಈ ಬಾಬು 3, 4, 5ನೇ ಅಂಕಗಳ ಫಲಿತಾಂಶ ಮತ್ತು 12 ಮತ್ತು 13ನೇ ಅಂಕಗಳ ಮೊತ್ತಕ್ಕೆ ಸಮನಾಗಿದೆ.)
7.	ಪ್ಲಾಂಟರುಗಳ ಹಿಡುವಳಿಯಲ್ಲಿರತಕ್ಕ ಅದರ ಕಾಫಿ ಬೆಳೆ ಇಡದೆ ವಿಸ್ತೀರ್ಣ (ಈ ಹೆಚ್ಚಿನಲ್ಲಿ ಹಿಂದೆ ವ್ಯವಸಾಯದಲ್ಲಿತ್ತು ಈಗ ಬೆಳೆ ಇಡದೆ ಸುತರಾಂ ಬಿಡಲ್ಪಟ್ಟಿರುವ ಜಮೀನಿನ ವಿಸ್ತೀರ್ಣ ನಮೂದಿಸಬೇಕು)
8.	ಪ್ಲಾಂಟ್‌ಗಳಲ್ಲಿನ ಒಟ್ಟು ವಿಸ್ತೀರ್ಣ ಕೆಲಸಮಾಡುವ ಜನರು (ದಿನವಹಿ ಸರಾಸರಿ):-		

9. ತೋಟದಲ್ಲಿ ಕೂಲಿಮಾಸುವರು (ಖಾಯಂ) ಸಂಖ್ಯೆ
(ದಕ್ಷಿಣ ಇಂಡಿಯಾದಲ್ಲಿನ ಖಾಯಂ ಕೂಲಿಮಾಸುವರು ಕರೆಯಲ್ಪಡುವ ಜನನನ್ನೂ ಸೇರಿಸಿ ತೋಟದಲ್ಲಿ ವಾಸವಾಗಿ ಕೆಲಸಮಾಡುವವರ ಸಂಖ್ಯೆ ಈ ಹೆಡ್ಡಿ ವಲ್ಲಿ ನಮೂದಿಸಬೇಕು.)
10. ಹೊರಗಿನ ಕೂಲಿಮಾಸುವರು (ಖಾಯಂ)
(ಈ ಹೆಡ್ಡಿಂಗಿನ ಕೆಳಗೆ ದಕ್ಷಿಣ ಇಂಡಿಯಾ ದೇಶೀಯ ಕೂಲಿಯವರನ್ನು ಸೇರಿಸಿ ತೋಟದ ಹೊರಗೆ ವಾಸಮಾಡಿಕೊಂಡು ಆದರೆ ಖಾಯಂ ಆಗಿ ತೋಟದ ಕೆಲಸಮಾಡುವ ಕೂಲಿಯವರ ಸಂಖ್ಯೆಯನ್ನು ತೋರಿಸಬೇಕು)
11. ಹೊರಗಿನ ಕೂಲಿಯವರು (ಒಂಗಾಮಿ) ಸಂಖ್ಯೆ
(ಇದರಲ್ಲಿ ದಕ್ಷಿಣ ಇಂಡಿಯಾವಿನ ಸಮುದ್ರ ತೀರದ ಅಥವಾ ಅಲ್ಪಕಾಲ ಕೆಲಸಮಾಡುವ ಕೂಲಿಯವರನ್ನು ಸೇರಿಸಿ 9,10ನೆ ಹೆಡ್ಡಿಂಗ್ ಗಳಿಗೆ ಸಂಬಂಧ ಪಡದ ಎಲ್ಲಾ ತರದ ಕೂಲಿಯವರ ಸಂಖ್ಯೆಯನ್ನು ತೋರಿಸಬೇಕು.)
12. ಚಾಲ್ತಿ ಸಾಲಿನಲ್ಲಿ ಹಣ್ಣು ಬಿಡಿಸಿದ (ಫಸಲು ಕಟಾವಾದ) ಜಮೀನು ವಿಸ್ತೀರ್ಣ—
ಎಕರೆಗಳು. (ಜರ್ಮಿನ್ ಪೂರ್ವಭಾಗದಲ್ಲಿ ಫಸಲು ಜಮಾಯಿಸಲ್ಪಟ್ಟಂತೆ ಅಥವಾ ಕೊಂಚ ಭಾಗದಲ್ಲಿ ಮಾತ್ರವೇ ಎಂಬುವುದು ಮುಖ್ಯವಲ್ಲ. ಎಷ್ಟು ಪ್ರದೇಶದಲ್ಲಿ ಫಸಲು ಜಮಾಯಿಸಲ್ಪಟ್ಟಿತೋ ಅದರ ವಿಸ್ತೀರ್ಣವನ್ನು ಅದು ಎಷ್ಟೇ ಅಲ್ಪವಾದರೂ ಆ ವಿಸ್ತೀರ್ಣವನ್ನು ಇದರಲ್ಲಿ ನಮೂದಿಸಬೇಕು.)
13. ಚಾಲ್ತಿ ಸಾಲಿನಲ್ಲಿ ಕಟಾವಾಗದ ಜಮೀನು ವಿಸ್ತೀರ್ಣ.
14. ಉತ್ಪತ್ತಿಯಾದ ಕಾಫಿ:—
ಎ. ಚೆರಿಡ್ರೈಡ್ (ಹಣ್ಣು ಬಣಗಿಸಿದ್ದು) ಬುಷ್‌ಲೈಲುಗಳು
ಬಿ. ಪಾರ್ಟ್ ಮೆಂಬೆ (ಕಪ್ಪು ಹೊಟ್ಟು ತೆಗೆದದ್ದು) ಬುಷ್‌ಲೈಲುಗಳು

ಈ ಹದಿನೆ ಕೆಳಗೆ (ಅಕ್ಕಿ ಮತ್ತು ಭತ್ತದ ಸಾಮ್ಯವ ಮೇಲೆ) ಕಾಫಿಯನ್ನು ಎರಡು ರೂಪಾಂತರಗಳಲ್ಲಿ ನಮೂದಿಸಬೇಕಾದ್ದಿಲ್ಲ. ಆದರೆ ತಃಖ್ತೆ ಬರೆಯುವ ಕಾಲದಲ್ಲಿ ಚೆಂಡ್ರೈಡಾಗಲಿ ಪಾರ್ಲಿಮೆಂಟ್ ಕಾಫಿಯಾಗಲಿ ಉತ್ಪತ್ತಿಯಾದ ಕಾಫಿ ಬೆಲೆಯು ಯಾವ ರೂಪಾಂತರದಲ್ಲಿ ಇರುತ್ತೋ ಅದನ್ನು ನಮೂದಿಸಬೇಕು.

“ದಿನವಹಿ ಸರಾಸರಿ” ಸಂಖ್ಯೆಯನ್ನು ಇದರಡಿ ಕಂಡಂತೆ ಲೆಕ್ಕ ಮಾಡಬೇಕು. ಒಂದು ವರ್ಷಕ್ಕೆ ಕವಿಷ್ಣುಯಾಗಿ ಎಷ್ಟು ದಿವಸಗಳಿಗೆ ಜನರನ್ನು ನೇಮಿಸುತ್ತದೋ ಆ ಜನರ ಸಂಖ್ಯೆಯನ್ನು ಆ ದಿವಸಗಳ ಸಂಖ್ಯೆಯಿಂದ ಗುಣಿಸಿ ಲಬ್ಧವನ್ನು 365ರಿಂದ ಭಾಗಿಸಬೇಕು. ತಃಖ್ತೆಯಲ್ಲಿ ಈ ಫಲಿತಾಂಶವನ್ನು “ದಿನವಹಿ ಸರಾಸರಿ” ಎಂದು ಬರಿಯಬೇಕು. ವಸಲ ಒಂದು ಎಸ್ಟಿಮೇಟಿನಲ್ಲಿ 30 ಜನರು 90 ದಿವಸಕ್ಕಾಗಲಿ, 40 ಜನರು 60 ದಿವಸಕ್ಕಾಗಲಿ ಮತ್ತು 100 ಜನರು 45 ದಿವಸಕ್ಕಾಗಲಿ ನೇಮಿಸಲ್ಪಟ್ಟರೆ,

$$\left. \begin{array}{l} 30 \times 90 = 2,700 \\ 40 \times 60 = 2,400 \\ 100 \times 45 = 4,500 \end{array} \right\} = 9,600$$

ಮೊತ್ತ 9,600 ನ್ನು 365 ರಿಂದ ಭಾಗಿಸಿದರೆ ಫಲಿತಾಂಶವು ಪೂರ್ಣಾಂಕಗಳಲ್ಲಿ 26 ಆಗುತ್ತದೆ. ಈ ಸಂಖ್ಯೆಯನ್ನು ತಃಖ್ತೆಯಲ್ಲಿ ನಮೂದಿಸಬೇಕು.

ನೋಟು—(1) ಯಾವುದೊಂದು ವರ್ಷದ ಲೆಕ್ಕವನ್ನು ಕಳುಹಿಸಿದ ಮೇಲೆ ಮತ್ತೊಂದರೂ ವ್ಯತ್ಯಾಸ ಅಥವಾ ಹೆಚ್ಚು ತಪ್ಪು ತಪ್ಪು ತಿಳಿಯಬಂದರೆ ಆ ವರವ್ಯಕ್ತಿ ಕಟ್ಟಿದಂತೆ ತಃಖ್ತೆಯನ್ನು ಕಳುಹಿಸಬೇಕು.

(2) ದಕ್ಷಿಣ ಇಂಡಿಯಾ ಯುನೈಟೆಡ್ ಸ್ಟೇಟ್ಸ್ ಸಂಘದೊಡನೆ ಆಲೋಚಿಸಿ ಈ ನಮೂನೆಯನ್ನು ತಯಾರಿಸಿ. ಎಲ್ಲಾ ಪುಟ್ಟರುಗಳೂ ತಃಖ್ತೆಯನ್ನು ಕಳುಹಿಸಿಕೊಡಬೇಕೆಂದು ಸದರಿ ಸಂಘದ ಪ್ರಾರ್ಥನೆಯಾಗಿದೆ.

† ಚೆಂಡ್ರೈಡ್ ಯಾ ಪಾರ್ಲಿಮೆಂಟ್ ಕಾಫಿಯು ಅಳತೆಯ ಲೆಕ್ಕವನ್ನು ಸ್ವಾಭಾವಿಕವಾಗಿ ಅರಾಬಿಯವರು ಈ ಕೆಳಗೆ ಕಂಡ ಲೆಕ್ಕಾಚಾರದ ಮೇರೆ ಹರ್ಷ ಕಾಫಿಯು ತುಳುವ ಲೆಕ್ಕಕ್ಕೆ ಮಾರ್ಪಡಿಸುತ್ತಾರೆ. (140 ಖುಷ್ಕುಗಳು ಚೆಂಡ್ರೈಡ್ ಕಾಫಿ = 1 ಟನ್ ಹರ್ಷಕಾಫಿ; 95 ಖುಷ್ಕುಗಳು ಪಾರ್ಲಿಮೆಂಟ್ ಕಾಫಿ = 1 ಟನ್ ಹರ್ಷಕಾಫಿ.)

ತಾೀಖು.....

ರ.ಜಿ.....

ವಿಳಾಸ.....

B ನಮೂನೆ ಪ್ರವೀಣ ಸಂಸ್ಥಾನ ಅಥವಾ ಡಿಸ್ಟ್ರಿಕ್ಟ್‌ನಿಂದ ಬಂದಲೆಕ್ಕ.

ನಂ. ಇಸವಿ 30ನೇ ಜಾರ್ಜಿ ಆಯ್ಕೆರಾದ ವರ್ಷದಲ್ಲಿ ಬೆಳೆದ ಕಾಫಿಯಲೆಕ್ಕ

1	2	3	4	5	6	7	8	9			12	13	14
								ಪ್ರಾಥಮಿಕ (ಬಾಯಂ)	ಮಧ್ಯಮ (ಬಾಯಂ)	ತೃತೀಯ (ಬಾಯಂ)			
		ಎಕರೆಗಳು	ಎಕರೆಗಳು	ಎಕರೆಗಳು	ಎಕರೆಗಳು	ಎಕರೆಗಳು	ಎಕರೆಗಳು	ಸಂಖ್ಯೆ	ಸಂಖ್ಯೆ	ಸಂಖ್ಯೆ	ಎಕರೆಗಳು	ಎಕರೆಗಳು	ಎಕರೆಗಳು ಅಥವಾ ಬೆಟ್ಟ (ಬೆ)
													ಎಕರೆಗಳು ಅಥವಾ ಬೆಟ್ಟ (ಬೆ)

ನೋಟ— (1) ಈ ನಮೂನೆಯನ್ನು ಭರ್ತಿ ಮಾಡತಕ್ಕ ಬಗ್ಗೆ ಇಂಗ್ಲಿಷ್ ನಮೂನೆಯ 4ನೇ ಪುಟವನ್ನು ನೋಡತಕ್ಕದ್ದು.
 (2) ಯಾವುದೊಂದು ವರ್ಷದಲ್ಲಿ ಏನು ಕಳುಹಿಸಿದಮೇರೆ ಇನ್ನೆನಾದರೂ ವ್ಯತಯ ಅಥವಾ ಹೆಚ್ಚು ತಪ್ಪಿಲ್ಲಾ ತಿಳಿಯಬಂದರೆ ಆ ವರ್ಷಕ್ಕೆ ಸಂಬಂಧಿತ ತಾಂತ್ರಿಕರನ್ನು ಕಳುಹಿಸಬೇಕು.
 (3) ದಕ್ಷಿಣ ಕಂಡಿಯಾ ಯುನೈಟೆಡ್ ಪ್ರಾಂತ್ಯಗಳ ಸಂಘದೊಡನೆ ಅಲೋಚಿಸಿ ಈ ನಮೂನೆಯನ್ನು ತಯಾರಿಸಬೇಕು.
 ರಾಜ್ಯ.....
 ವಿಳಾಸ.....

APPENDIX IAI.

Columns 1, 2, 3, to be posted from Block list (Form No. 4).

SCHEDULE OF THE CENSUS OF
ವ್ಯವಸಾಯ ಸಂಖ್ಯಾಧಿಕಾರಿ ಜಾನುವಾರು

Name of District ದಿಕ್ಕು ಸ್ಥಾನ ಪಟ್ಟಣ
Name of Taluk ತಾಲ್ಲೂಕಿನ ಪಟ್ಟಣ
Name of Hobli ಹೋಬಳಿ ಪಟ್ಟಣ

[Paragraph 504(5)]

Serial No. ಜನಾಂಕ	House No. ನಂಜನ	Name and caste of the head or chief member of the house ನಿಜ ಯಜಮಾನನ ಅಥವಾ ನಿಜ ಮುಖ್ಯಸ್ಥನ ಹೆಸರು ಮತ	Oxen ಪನಗಳೆ				Buffaloes ಬುಡುಗಳೆ ಮತ್ತು ಕೋಣೆಗಳೆ			Sheep ಕೋಟೆ	Goats ಕೋಟೆ	Pigs ಕೋಟೆ
			Bulls ಕೋಟೆ	Bullocks ಕೋಟೆ	Cows ಕೋಟೆ	Young stock (calves) ಕೋಟೆ	Male buffaloes ಕೋಟೆ	Cow-buffaloes ಕೋಟೆ	Young stock (buffaloes) (calves) of ಕೋಟೆ			
1	2	3	4	5	6	7	8	9	10	11	12	13
		Total ...										

Signature of two respectable villagers.
ಇಬ್ಬರು ನೂತನವರಾದ ಗ್ರಾಮಸ್ಥರ ರುಜು.

Signature of Patel.
ಪಟೇಲನ ರುಜು.

APPENDIX LXI—concl'd.

AGRICULTURAL STOCK FOR
ಖಾನೇಮಾನಾರ ತಾಲ್ಲೂಕು,

1, 2, 3ನೇ ಕಾಲಗಳು (ನಾಲ್ಕನೇ ನಂ.
ಭಾರಂ) ಬ್ಲಾಕ್ ಲಿಖಿಸಿದ ಬರೆಯಬೇಕು.

ಪುಟ

Name of Village ಗ್ರಾಮದ ಹೆಸರು
Number of Circle ಸರ್ಕಲ್ ನಂಬರು
Number of Block ಬ್ಲಾಕ್ ನಂಬರು

Serial No. ಬಾಕರ ನಂಬರು	House No. ಮನೆ ನಂಬರು	Name and caste of the head or chief member of the house ಮನೆ ಮುಖ್ಯವ್ಯಕ್ತಿಯ ಹೆಸರು ಮತ್ತು ಜಾತಿ	Horses and ponies ಕುದುರೆಗಳು ಮತ್ತು ತಾಕಣಿಗಳು			Mules ಹೆಸರ ಕತ್ತಿಗಳು	Donkeys ಕತ್ತಿಗಳು	Camels ಬಂದಿಗಳು	Ploughs ಬರುಗಳು			Carts ಖಂಡಿಗಳು	Remarks ಪರಿಶೋಧನೆ
			Horses ಕುದುರೆಗಳು	Mares ಹೆಣ್ಣು ಕುದುರೆಗಳು	Young stock (colts and fillies) ತಾಕಣಿಗಳು				Old pattern ಹಳೆ ನಮೂನೆ	New pattern ಹೊಸ ನಮೂನೆ	Total ಒಟ್ಟು		
			14	15	16	17	18	19	20	21	22	23	24

Signature of Enumerator.
ನೋಂದಣಿದಾರರ ರುಜು

Signature of Supervisor.
ನೋಂದಣಿ ಮೇಲ್ವಿಚಾರಕರ ರುಜು

APPENDIX LXII.

[Paragraph 504 (6)—Note.]

Instructions to Enumerators and Supervisors regarding the collection of the statistics pertaining to the Agricultural Census in Mysore to be held once in five years.

1. Each block whether comprising an entire village or separate portion of a town or village should have a separate cattle schedule for itself. This will facilitate the re-arrangement of schedules according to villages after enumeration.

2. These cattle schedules are made up of sheets of paper printed with the form prescribed therefor with spaces provided for each item of information to be collected and will be supplied to every enumerator by the Charge Superintendent. This special census is not only applicable to Sirkar villages but also to the Inam villages in the Province.

3. On the day fixed for cattle enumeration the enumerator attended by the patel and a few of the

ಐದು ವರ್ಷಗಳಿಗೆ ಒಂದಾವರು ನಡೆಯ ತಕ್ಕ ಜಾನುವಾರು ಖಾತೆಗಳನ್ನು ವಿಷಯವಾಗಿ ಎಣಿಕೆಧಾರರಿಗೂ ಮತ್ತು ಸೂಪರಿವೈಜರುಗಳಿಗೂ ಕೊಡಲ್ಪಟ್ಟ ತಿಳುವಳಿಕೆ ಅಂಶಗಳು.

1, ಪ್ರತಿಬಂಡು ತುಕಡಿಗೂ ಸದರಿ ತುಕಡಿಯ ಎಲ್ಲಾ ಗ್ರಾಮವಾಗಲೀ ಯಾವಿಂಗಡಿಸಲ್ಪಟ್ಟ ಪ್ರತ್ಯೇಕ ಗ್ರಾಮ ಭಾಗವಾಗಲೀ ಬೇರೆ ಬೇರೆ ಜಾನುವಾರು ಷೆಡ್ಯೂಲು ಹಾಳಗಳನ್ನು ಉಪಯೋಗಿಸಬೇಕು. ಹೀಗೆ ಮಾಡುವುದರಿಂದ ಎಣಿಕೆಯಾದ ನಂತರ ಷೆಡ್ಯೂಲುಗಳನ್ನು ಗ್ರಾಮವಾರು ವಿಂಗಡಿಸುವುದಕ್ಕೆ ಸೌಲಭ್ಯ ಉಂಟಾಗುತ್ತದೆ.

2. ಸದರಿ ಜಾನುವಾರು ಷೆಡ್ಯೂಲುಗಳು ನೇಮಿತವಾದ ಕಿರಾನಿಮೆಗಳೊಂದಿಗೆ ಅಚ್ಚು ಹಾಕಲ್ಪಟ್ಟ ಬಿಡಿ ಬಿಡಿ ಹಾಳೆಗಳಾಗಿರುತ್ತದೆ ಮತ್ತು ಸಂಗ್ರಹಿಸಬೇಕಾದ ಪ್ರತಿ ಒಂದು ವಿಷಯಕ್ಕೂ ಆಯಾಯ ಕಿರಾನಿಮೆಗಳಲ್ಲಿ ತಕ್ಕ ಷೆಡ್ಯೂಲುಗಳನ್ನು ಬಿಟ್ಟಿರುತ್ತದೆ. ಇವುಗಳು ಪ್ರತಿಯೊಬ್ಬ ಎಣಿಕೆಧಾರರಿಗೂ ಚಾರ್ಜ್ ಸೂಪರಿವೈಜರಿಂದ ಸರಬರಾಯಿ ಮಾಡಲ್ಪಡುತ್ತದೆ. ಈ ಸ್ಪೆಷಲ್ ಸೆನ್ಸಸ್ ಪ್ರೊವಿನ್ಸ್ ಆಮಳ ಸರ್ಕಾರ ಗ್ರಾಮಗಳಿಗೆ ಮಾತ್ರವೇ ಅಲ್ಲದೆ ಇನಾಂ ಗ್ರಾಮಗಳಿಗೂ ಲಗಾವಾಗುತ್ತದೆ.

3. ಜಾನುವಾರು ಎಣಿಕೆಗೆ ಗೊತ್ತು ಮಾಡಿದ ದಿನದಲ್ಲಿ ಎಣಿಕೆಧಾರನು ಪಟೇಲ ಮತ್ತು ತನ್ನ ತುಕಡಿಯ ಮುಖ್ಯಸ್ಥರಾದ ಕೆಲವು ಗ್ರಾಮಸ್ಥರೊಂದಿಗೆ ತುಕಡಿ ಪಟ್ಟಿ

principal inhabitants of his block should visit every tenement according to the Block List and make entries in the cattle schedule on the spot with neatness and precision. The particulars relating to each tenement should be entered after enquiry of the head member thereof. The work should be done between sunrise and sunset. The enumerators should deport themselves with due civility and sense.

4. An enumerator should enter the figures relating to the Agricultural Stock habitually occupying the premises visited. Those temporarily absent should not be omitted, nor need such as are casually present be reckoned as appertaining to the premises in question. In this way, while it will be necessary for an enumerator to visit all pens and folds outside the "Gavtan" it will not be necessary to count carts and bullocks in transit on public roads, etc.

5. Herds of cattle belonging to cattle breeders which may be in kavals difficult of access, need not

ಯನ್ನು ಅನುಸರಿಸಿ ಪ್ರತಿಯೊಂದು ಮನೆಗೂ ಹೋಗಿ ಜಾನುವಾರು ವೆಡ್ಯೂಲಿನ ಆಯಾಯ ಕಲಂಗಳಲ್ಲಿ ಆಯಾಯ ಮನೆಗಳಿಗೆ ಸಂಬಂಧಪಟ್ಟ ತಪಸೀಲನ್ನು ಚಿತ್ತವಾಗ್ಯರ ಇಲ್ಲದೆಯೂ ಕರಾರುವಾಕಾಗಿಯೂ ಅದೇ ಪ್ರದೇಶದಲ್ಲಿಯೇ ಬರೆದುಕೊಳ್ಳಬೇಕು. ಸದರಿ ತಪಸೀಲುಗಳನ್ನು ಆಯಾಯ ಮನೆಯ ಯಜಮಾನರನ್ನು ವಿಚಾರಿಸಿ ತಿಳಿದುಕೊಳ್ಳಬೇಕು. ಈ ಖಾಸೇಷವಾರು ಕೆಲಸವನ್ನು ಸೂರೈಸಿದುದಾರಭ್ಯ ಸೂರ್ಯಾಸ್ತವಯದೊಳಗಾಗಿ ನಡಿಸಬೇಕು. ಎಣಿಕೆದಾರರು ಈ ಕೆಲಸವನ್ನು ತಕ್ಕ ನಯದಿಂದಲೂ ವಿವೇಕದಿಂದಲೂ ನಡಿಸಬೇಕು.

4. ಎಣಿಕೆದಾರನು ಆಯಾಯ ಏತಾರದಲ್ಲಿ ವಾಡಿಕೆಯಾಗಿರತಕ್ಕ ಜಾನುವಾರು ತಪಸೀಲುಗಳನ್ನು ವ್ಯಾಜ್ರನಮೂದು ವೂಡಬೇಕು. ಹಂಗಾಮಿಯಾಗಿ ಗೈರಿಹಾಜರಾಗುವ ಜಾನುವಾರುಗಳನ್ನು ನಮೂದು ಮಾಡದೆ ಬಿಡಬಾರದು. ಮತ್ತು ಅಕಸ್ಮಾತ್ತಾಗಿ ಬಂದಿರುವ ಜಾನುವಾರುಗಳನ್ನು ಸೇರಿಸುವ ಅವಶ್ಯಕವಿಲ್ಲ. ಎಣಿಕೆದಾರನು ಈರೀತ್ಯಾಗ್ರಾಮನಿವೇಶನದ ಹೊರಗೆಯಿರುವ ಎಲ್ಲಾ ರೂಪು ಮತ್ತು ಕೊಟ್ಟಿಗೆಗಳಿಗೂ ಹೋಗಿ ನೋಡಿ ಅಲ್ಲಿರತಕ್ಕ ಜಾನುವಾರು ಸಂಖ್ಯೆಯನ್ನು ಲೆಕ್ಕದಲ್ಲಿ ದಾಖಲೆ ಮಾಡಬೇಕು. ಹೀಗೆ ಮಾಡುವುದರಿಂದ ಪಬ್ಲಿಕ್ ರಸ್ತೆ ಪಕ್ಕಿ ರೆಗಳಲ್ಲಿ ಚಲನೆಯಲ್ಲಿರತಕ್ಕ ಗಾಡಿಗಳನ್ನೂ, ಎತ್ತುಗಳನ್ನೂ ಎಣಿಕೆ ಮಾಡಬೇಕಾದ ಪ್ರಕೃತ ವಿರುವುದಿಲ್ಲ.

5. ಪ್ರವೇಶಿಸಲಾ ಕ್ರಮ ಸಾಧ್ಯವಾದ ಕಾವಲುಗಳಲ್ಲಿರುವ ಮಂದೆಗಳ ತಪಸೀಲುಗಳನ್ನು ಕಾವಲುಗಳಿಗೆ ಹೋಗಿಯೇ ಎಣಿಕೆ ಸುವ ಅವಶ್ಯಕವಿಲ್ಲ. ವ್ಯಾಜ್ರರಿಂದ ಸದರ

be counted in the kavals themselves; it will be sufficient to ascertain their statistics from the respective owners and to enter the same opposite their names with a remark to that effect in the cattle schedule.

6. In the case of persons like Coffee Planters who live or have their stock on their estate in the Malnad, cattle schedule sheets may be previously sent to them by the Amildars to be filled in by them on the day fixed for the enumeration and returned to the enumerator personally when he visits such places.

7. Statistics relating to the Amrut Mahal cattle, the Palace cattle and the animals at the Kunigal Stud Farm should be similarly ascertained from the Departmental officers by the Amildars concerned and added up to the taluk total.

8. When the details for all the houses in an enumerator's block are thus fully written up, the figures in every column should be totalled up and the cattle

R. M.

ತಪಸೀಲುಗಳನ್ನು ತಿಳಿದುಕೊಂಡು ಅದನ್ನು ಜಾನುವಾರು ವ್ಯವಸ್ಥೆಯಲ್ಲಿ ಅವರ ಹೆಸರಿಗೆ ದಾಖಲೆ ಮಾಡಿ ಆ ಅಂಶವನ್ನು ಆಖ್ಯಾಯಿಕೆಯ ಕಾಲಾನಲ್ಲಿ ನಮೂದಿಸಿದರೆ ಸಾಕಾಗಿರುತ್ತೆ.

6. ಮಲನಾಡಿನಲ್ಲಿ ಅವರವರ ಯಜ್ಞೋಟುಗಳಲ್ಲಿ ವಾಸವಾಡುವ ಅಥವಾ ಅವರ ಜಾನುವಾರುಗಳನ್ನು ಇಟ್ಟಿರುವ ಕಾಫಿಪ್ಲಾಂಟರ್ ವ್ಯವಸ್ಥಾಪಕರಿಗೆ ಅವರದಾದ್ದು ಜಾನುವಾರು ವ್ಯವಸ್ಥೆಯುಗಳ ಹಾಳೆಗಳನ್ನು ಮೊದಲೇ ಕಳುಹಿಸಬೇಕು. ಅವರುಗಳು ಎಣಿಕೆಗೆ ಗೊತ್ತು ಮಾಡಿದ ದಿನದಲ್ಲಿ ಸದರ ವ್ಯವಸ್ಥಾಪಕರನ್ನು ಭೂಮಿ ಎಣಿಕೆದಾರನು ಅಂಥಾ ಹಾಳೆಗಳನ್ನು ಹೊದಾಂಗೆ ಆತನ ವಶಕ್ಕೆ ಖುದ್ದು ಕೊಡಬೇಕು.

7. ಹಿರಿಯ ಅನ್ಯತ್ಯಮಹಲ್ ಮತ್ತು ಅರಮನೆ ದನಗಳು ಮತ್ತು ಕುಣಿಗಲ್ ಸ್ವಲ್ಪ ಭಾರಂಪ್ಪಿನ ಜಾನುವಾರುಗಳನ್ನು-ಇವುಗಳ ಲೆಕ್ಕವನ್ನು ಅಮಲ್ದಾರರು ಅದರವರು ಇಲಾಖೆಯ ಅಧಿಕಾರಿಗಳಿಂದ ತಿಳಿದುಕೊಂಡು ತಾಲ್ಲೂಕಿನ ಜಮಾಕ್ಕೆ ಸೇರಿಸಬೇಕು.

8. ಈ ರೀತಿಯಲ್ಲಿ ಎಣಿಕೆದಾರನು ತನ್ನ ತುಕಡಿಗ ಸೇರಿದ ಎಲ್ಲಾ ಮನೆಗಳ ತಪಸೀಲುಗಳನ್ನು ಪೂರೆಯಾಗಿ ಬರೆದಂತೆ ಪ್ರತಿಯೊಂದು ಕಾಲಮಿನ ಅಂಶಗಳ ತೇರೀಜನ್ನು ಆಖ್ಯಾಯಿಕೆಯ ಕಾಲಮಿನಲ್ಲಿ ಬರೆದು ಸದರ ಎಣಿಕೆದಾರನು ಮತ್ತು ಪಟ್ಟಿ ಮತ್ತು

L 2

schedule should be signed by the enumerator and the Patel and attested also by the local residents who may have helped them. The cattle schedules should then be handed over to the circle supervisors appointed by the Deputy Commissioners for purposes of General Census.

9. The supervisors should, on receipt of the cattle schedules filled in by the enumerators, verify from 5 to 10 per cent of the entries in the cattle schedules and generally supervise the arrangements made for enumeration.

10. The supervisors should verify the items in the cattle schedule previously indicated by the Charge Superintendent. The verification should be made by house-to-house visit in the same manner as the enumeration. The attendance of the enumerator, the patel and a few of the principal inhabitants of the block should also be secured. All errors discovered in the course of such verification should be neatly corrected

ಇವರಿಗೆ ಸಹಾಯಕರಾಗಿದ್ದ ಗ್ರಾಂಥಮರು ಸಹ ಜಾನುವಾರು ಪಟ್ಟಿಯಲ್ಲಿಗೆ ರುಜಾ ಮಾಡಿ ಅಪನ್ನು ದೃಢಪಟ್ಟಿ ಕರ್ಮಿಷ್ಠವರರು ಗಳಿಂದ ಜನರಲೆ ಸೇಸನೆ ಖಗ್ಯ ನೇಮಿಸ ಲ್ಪಟ್ಟ ಸರ್ಕಲೆ ಸೂಪರವೈಜರಗಳ ವಕಕ್ಕೆ ಕೊಡಬೇಕು.

9. ಸೂಪರ ವೈಜರುಗಳು ಎಣಿಕೆದಾರ ರಿಂದ ಜಾನುವಾರು ಪಟ್ಟಿಯುಗಳು ಭರಿ ವೂಡಲ್ಪಟ್ಟು ಖಂದ ಕೂಡೆ ತಪಸೀಲುಗ ಳನ್ನು ಲೀಕತ ಐದರಿಂದ ಹತ್ತರರೆಗೆ ನೀಮಿತೂ ಮಾಡಬೇಕಲ್ಲದೆ ಸಾಮಾನ್ಯ ವಾಗಿ ಎಣಿಕೆ ಕೆಲಸದ ಏರ್ಪಡುಗಳನ್ನು ಮೇಲ್ವಿಚಾರಣೆ ತೆಗೆದುಕೊಳ್ಳಬೇಕು.

10. ಸೂಪರವೈಜರುಗಳು ಪೂರ್ಣ ಭಾ ವಿಯಾಗಿಯೇ ಛರ್ಜು ಸೂಪರಟೆಂಡೆಂಟ ರುಗಳಿಂದ ಗೂತ್ತು ಮಾಡಲ್ಪಟ್ಟ ಐಟಂಗಳನ್ನು ನೀಮಿತೂ ಮಾಡಬೇಕು. ಸದರಿ ನೀಮಿತೂ ಕೆಲಸವು ಎಣಿಕೆ ಕೆಲಸದಂತೆ ಯೇ ಮನೆಯಿಂದ ಮನೆಗೆ ಹೋಗಿ ನಡಿಸ ಲ್ಪಡತಕ್ಕದ್ದು. ಈ ಖಗ್ಯ ಎಣಿಕೆದಾರ ನನ್ನೂ ಸುತ್ತು ಪಟೀಲನನ್ನೂ ಮತ್ತು ಸದರಿ ತುಕಡಿಯ ಕೆಲವು ಮುಖ್ಯವಾಸಿ ಸ್ಥರನ್ನೂ ಸಂಗತ ಕರದುಕೊಂಡು ಹೋಗಿ ಬೇಕು. ನೀಮಿತೂ ಮಾಡುವಾಗ್ಯೆ ಕಂಡು ಖರುವ ತಪ್ಪುಗಳನ್ನು ಕೆಪುಕಾಯಿ ಯಿಂದ ಚಿತ್ತ ಗದಂತೆ ತಿದ್ದಬೇಕು. ಅಲ್ಲದೆ ಅಂಥಾ ತಪ್ಪುಗಳನ್ನೆಲ್ಲ ಪಟ್ಟಿಯು ಹಾಳ ಯ ಅಡಿಯಲ್ಲಿ ಖುಕ್ ಪಟ್ಟಿಯನ್ನು ಮಾಡ ಬೇಕು. ಸದರಿ ತಪ್ಪುಗಳೂ ಸ್ಪಷ್ಟವಾಗಿಯೂ

with red ink and a list of them appended at foot of the cattle schedule. Where the errors are small and of no great significance, the cattle schedule may be passed for adoption. But where the errors are serious or numerous and thus calculated to discredit the cattle schedule as a whole, the case should at once be reported to the Charge Superintendent (Amildar), with a view to that officer taking due notice of the enumerator's default and arranging for the prompt and correct re-enumeration.

11. After such verification, the supervisor should verify the totals in each schedule and attest the same with his own signature and those of the village patel and principal inhabitants who may have been with him in the course of house-to-house visits.

12. Thus verified and attested, the cattle schedules should be put together villagewar with pages numbered, and with the village abstract handed over to the Charge Superintendent.

ಅದ್ವೈನೂ ಮುಖ್ಯವಾದವುಗಳಲ್ಲವೆಯೂ ಇದ್ದಲ್ಲಿ ಅಂಥಾ ದೃಷ್ಟಿಯನ್ನು ಅಂಗೀಕರಿಸಬಹುದು. ಆದರೆ ತಪ್ಪುಗಳು ವಿಶೇಷವಾಗಿಯೂ ಪ್ರಬಲವಾದವುಗಳಾಗಿಯೂ ಇದ್ದು ಅಂಥಾ ಜಾನುವಾರು ದೃಷ್ಟಿಯುಗಳನ್ನು ನಂಬಿಕೆಗೆ ಆನವಾದವುಗಳನ್ನಾಗಿ ಮಾಡುವ ಸಂದರ್ಭ ಕಂಡು ಬಂದಲ್ಲಿ ಸೂಪರಿವೈಜರೂಗಳು ಈ ಅಂಶವನ್ನು ತಕ್ಷಣವೇ ಛಾರ್ಜ್ ಸೂಪರಿಟೆಂಡೆಂಟರವರಿಗೆ ರಿಪೋರ್ಟು ಮಾಡುವಲ್ಲಿ ಸಹ ಛಾರ್ಜ್ ಸೂಪರಿಟೆಂಡೆಂಟರವರು ಎಣಿಕೆದಾರನ ತಪ್ಪಿತದ ವಿಷಯದಲ್ಲಿ ಕೆಳಗೆ ನೋಟೀಸು ತೆಗೆದುಕೊಳ್ಳುವುದಕ್ಕೂ ಜಾಗ್ರತೆಯಿಂದ ದುಸರಾ ಎಣಿಕೆ ಮಾಡಿಸುವುದಕ್ಕೂ ಅವಕಾಶ ಉಂಟಾಗುತ್ತದೆ.

11. ಹಾಗೆ ನಿರೀಕ್ಷಿಸಿ ಮಾಡಿದ ನಂತರ ಸೂಪರಿವೈಜರು ಪ್ರತಿ ದೃಷ್ಟಿಯಲ್ಲಿನ ತೋರಿಕೆಗಳು ಸರಿಯಾಗಿರುವುದನ್ನು ದೃಢಪಡಿಸಿಕೊಂಡು ಅವಕ್ಕೆ ತನ್ನ ರುಜು ಹಾಕುವುದಲ್ಲದೆ ತನ್ನ ಜೊತೆಯಲ್ಲಿ ಮನೆಮನೆಗೂ ಬಂದಿದ್ದ ಪಟೀಲ, ಮತ್ತು ಮುಖ್ಯ ಗ್ರಾಮಸ್ಥ ರುಜುಗಳನ್ನು ಹಾಕಿಸಬೇಕು.

12. ಹೀಗೆ ನಿರೀಕ್ಷಿಸಿ ಮಾಡಿ ರುಜು ಮಾಡಲ್ಪಟ್ಟ ಜಾನುವಾರು ದೃಷ್ಟಿಯುಗಳನ್ನೂ ಗ್ರಾಮವಾರ ಹಾಳೆಗಳನ್ನೂ ಜೋಡಿಸಿ ಪುಟ ಸಂಖ್ಯೆಯನ್ನು ಹಾಕಿ ಹೊಲಿದು ಗ್ರಾಮದ ಗೋಷ್ಠಿಯನ್ನು ದಾಖಲಾಡಿ ಛಾರ್ಜ್ ಸೂಪರಿಟೆಂಡೆಂಟರವರಿಗೆ ಕೊಡಬೇಕು.

APPENDIX LXIII.

FORMS OF MONTHLY RETURNS RELATING TO COTTON GOODS.

(Paragraph 513.)

No. 1.

Statement of the quantity of cotton goods produced, and the gross amount of excise duty realised under the Cotton Duties Act, II of 1896, from the Cotton Mills in—during the month of 192 .

Description of goods.	Quantity produced during the month (see explanation to section 6 of the Act).		Real value.	Quantity assessed to duty during the month in lbs. only.	Amount received on each description
	Rs.	Yards or dozens.	Rs.		Rs.
PART I.					
<i>Grey and bleached piece-goods.</i>					
(To be reported in lbs. and yards, and bleached to be distinguished from grey goods.)					
1. Chadars				
2. Dhuties				
3. Drills and jeans				
4. Cambrics and lawns				
5. Printers				
6. T. cloth, domestics and sheetings				
7. Shirtings and longcloth				
8. Tent cloth				
9. Other sorts				
PART II.					
<i>Coloured piece-goods.</i>					
(To be reported in lbs. and yards.)					
1. Chadars				
2. Lungi and dhuties				
3. Drills and jeans				
4. Greys, dyed				
5. Coloured striped saris and musis				
6. Cotton tweeds and cloths				
7. Other sorts				
PART III.					
<i>Grey and coloured goods other than piece-goods.</i>					
(To be reported in lbs. and dozens, and grey bleached and coloured goods of each description to be distinguished.)					
PART IV.					
<i>Hosiery.</i>					
(To be reported in lbs. and dozens.)					
PART V.					
<i>Miscellaneous cotton goods.</i>					
(To be reported in lbs. only.)					
PART VI.					
<i>Cotton goods mixed with silk or wool.</i>					
(To be reported in lbs. only)					
Total ...					

Note.—There is no necessary connection between the quantities shewn in column 2 and those shewn in column 4.

APPENDIX LXIV.

STATEMENT OF WOOLLEN MILLS IN.....FOR THE CALENDAR YEAR 192

[Paragraph 515 (i).]

Locality	Name of mill	When established	Capital (Joint Stock Co.)		Number of		Average daily number of persons employed	Production		Description of goods produced
			Authorised Rs.	Paid-up Rs.	Looms	Spindles		Quantity	Value Rs.	

APPENDIX LXV.

DARKHAST QUARTERLY RETURN.

(G. O. No. R. 3820-68—L. R. 89-16-5, dated 11th October 1917.)

(Paragraph 517.)

Serial No.	Kind of Darkhast	Receipts			Disposal	Balance	Remarks
		Balance at end of last quarter	Receipts during the quarter	Total			
1	Darkhasts for assessed lands.						
2	Do unassessed lands not specially reserved.						
3	Do for gomal and other reserved lands.						
4	Do date groves						
5	Do forest lands and Amrut Mahal kavals.						
	PHOD DARKHASTS.						
6	Darkhasts for lands affected by big irrigation projects.						
7	Darkhasts for building sites.						
8	Nirsardi applications.						

NOTE.—1. Explanation to be furnished in the case of each darkhast for over six months.

2. Sl. Nos. 1 to 5 in the return are exclusive of each other and make up the total number of darkhasts for part and entire survey number under each class; and serials 6 and 7 are intended to show the numbers actually coming under these two special classes out of those shown against serial numbers 1 to 5.

APPENDIX LXVI.

PROGRESS STATEMENT UNDER THE LARGE LANDED ESTATES SCHEME.

(Paragraph 619.)

Serial No.	Name of taluk	Number of blocks notified up to the end of the half-year under report	Number of applications received and disposed of since the scheme came into operation up to the end of the half-year under report				Progress in the disposal of applications during the half-year											
			Total number of applications received	Number rejected	Number sanctioned and their extent	Number pending	Number pending at the beginning of the half-year	Number received during the half-year	Number disposed of	Number pending				Total				
										For less than six months	For more than six months	More than one year	More than three years					

APPENDIX LXVII.

Statement showing the progress made in the restoration of minor tanks during the half-year ending

[Paragraph 626(f)]

1	District	
2	Total number of unrestored tanks as per list referred to in Rule I of the Minor Tanks Restoration Rules	
3	Number of tanks decided to be abandoned as unfit for restoration	
4	Balance to be restored	
5	Number of tanks restored from the commencement of the scheme, i.e., since December 1914, till the end of the previous year	
6	Number of incomplete works at the end of the previous year	
7	Number of new tanks selected for restoration during the year	
8	Out of those shown in column 6	Number of tanks completely restored during the <u>half-year</u> — during the <u>year</u> —
9	Out of those shown in column 7	
10	Total	
11	Incomplete works in progress at the end of the <u>year</u> — <u>half year</u>	
12	Tanks, if any, out of those shown in column 7 not at all taken up for execution during the <u>year</u> — <u>half year</u>	
13	Allotment for the year	
14	On incomplete works shown in column 6	Actual outlay on work during <u>half-year</u> — i.e., amount for which cheques were issued <u>year</u> — <u>half year</u>
15	On new work shown in column 7	
16	Total	
17	Percentage it represents to the total allotment for the year, i.e., $\frac{\text{column 16}}{\text{column 13}}$	
18	Percentage of establishment expenditure	
19	Number of tanks in respect of which contribution was recovered	Contribution recovered from <u>half-year</u> — <u>year</u> — during the <u>year</u>
20	Amount	
21	Remarks	

NOTE.—Full explanation should be furnished in the Remarks column, in regard to the stage in which the works shown in column 12 are pending, well as for any disproportion between the expenditures and the allotment (column 13).

APPENDIX LXVIII.

STATEMENT SHOWING THE PROGRESS IN THE CONSTITUTION OF VILLAGE FORESTS FOR THE HALF-YEAR ENDED.....
(Paragraph 527.)

District	Taluk	Village Forests						Proposals under submission				Remarks	
		In existence at the beginning of the half-year		Sanctioned by the Government during the half-year		Total		Investigation completed and proposals submitted to Revenue Commissioner		Proposals in different stages of investigation			
		No.	Area	No.	Area	No.	Area	No.	Area	No.	Area		
1	2	3	4	5	6	7	8	9	10	11	12	13	

APPENDIX LXIX
 FORMS OF REPORTS RELATING TO MINOR TANKS.
 [Paragraph 626 (a)].
 FORM I.

Quarterly progress reports of works for each taluk to be submitted to the Sub-Division Officers.

1		Taluk	
2		Number of unrestored tanks in the taluk when the scheme came into operation	
3		Number of tanks restored till the end of the previous year	
4		Number of tanks selected for restoration during the current year	
5		Allotment given to the taluk	
6		Register numbers and names of tanks selected for restoration during the year as well as incomplete works under execution during the quarter; also other marahamat works	
7		Amount of the estimate	Estimate
8		When prepared and submitted	
9		Number and date of the order sanctioning the estimate	
10		Amount for which the estimate is sanctioned	
11		Has the raiyats' share of contribution been recovered or is it treated as a loan under Rule 10	
12		Date of commencement of work	
13		Date of completion	
14		Progress up to the end of the previous quarter (i.e., amount billed for and actually paid by cheques)	
15		Progress during the quarter under report, i.e., amount for which cheques were issued	
16		Here enter explanation for any unusual delay in the sanctioning of estimates or the execution of the works, remarks about the agency employed for the execution of each work, etc.	Remarks

Note—The particulars noted in columns 7 to 16, should be given separately in respect of each work shown in column 6.

FORM II.

ANNUAL REPORT ON THE WORKING OF THE MINOR
TANKS RESTORATION SCHEME.

The Marahamat Establishment in the districts.—State here whether the scale sanctioned in Government Proceedings No. R. 8464-74—L. R.193-13-2, dated 28th April 1914, has been fully worked up to in each district, how they are distributed; and whether they are doing their work properly. (Note paragraphs 5, 6 and 7 of the Government Proceedings dated 28th April 1914.)

(2) *Preparation of Programmes, etc.*—(a) *Preparation of lists of all unrestored minor tanks in the districts.*—Reference should be made as to whether this work has been completed in all the districts. The number of such tanks in each district and the total for the State at the beginning of the year may be specified. (Rule 1 of Appendix A to Government Proceedings dated 11th December 1914.)

(b) *Whether a meeting was held in March of the previous year to settle which tanks should be taken up for restoration during the current year* (para 8 of the Government Proceedings dated 28th April 1914, and Rule 2 of Appendix A of Government Proceedings dated 11th December 1914.)

Briefly refer to the action taken at the meeting in each district and specify the number taken up in each district.

(3) *The number of incomplete tank works pending from the previous year.*—How many such works were pending and were they completed during the year?

(4) *Progress in the current year (preparation of plans and estimates).*—Briefly describe the number of tanks taken up for restoration, in how many cases the maximum limit of 20 years' assessment laid down in Rule 2 of Appendix A was departed from and whether in any case the entire cost of restoration was borne by Government under Rule 3 of Appendix A.

Also describe whether the professional scrutiny provided for in Rule 6 of Appendix A was exercised, whether revised estimates had to be prepared in any case, etc.

(5) *Finance.*—Here describe whether in all cases the raiyats paid up their contribution before the work was started and whether in any case the amount was treated as a loan under Rule 10 of Appendix A.

(6) *Agency*.—Here describe how the work was executed, whether by the Tank Panchayet, if any, or the leading raiyats or the professional contractors of the Public Works Department.

(7) *Actual execution of work and payments*.—Here describe briefly how the rules laid down on the subject worked in practice.

(8) *General Remarks*.—What was the amount allotted for the year and whether the amount was fully spent in that year, etc.

(9) *Enclosure to the Report*.—A statement for the year in the form prescribed in Government Proceedings, No. R. 9756-66—L. R. 408-14-22, dated 7th May 1915.

APPENDIX LXX.

STATEMENT SHOWING UNAUTHORISED ALIENATIONS OF SERVICE.

A.—Register of unauthorised alienations of village service Inams in

Taluk.

Name of hobli	Name of village	Particulars of the alienated land				To what service attached	Nature of alienation and particulars as to date of alienation, etc.							The nature of action now to be taken	Remark	
		Survey No.	Extent	Assessment	Jodi		Sale	Gift	Mortgage	Relinquishment in favor of a third party	Absolute relinquishment and subsequent darhast inam Rule VI (a)	Relinquishment and darhast contemplated in Inam Rule VI (b)	Sale for arrears of revenue			Sale by Civil Courts
			A. g.	Rs. a. p.	Rs. a. p.											

B.—Quarterly statement showing the action taken in the District of _____ to cancel unauthorized alienations of village service Inams for the quarter ending _____

B. M.	Total number of cases of alienation in each taluk of the district as per statement A in which action had to be taken	Number of cases disposed of up to the end of last quarter	Balance remaining	Number of cases pending enquiry up to the beginning of the quarter out of those taken up	Number newly taken up during the quarter	Number disposed of during the quarter by—				Remarks regarding delays, etc.
						(a) Cancellation of alienation of the lands	(b) Putting the lands in possession of the alienors	(c) Resumption of the lands to Government	(d) In other ways	
M										

APPENDIX LXX.

FORM OF AGREEMENT TO BE EXECUTED BY INAMDARS FOR THE INTRODUCTION OF SURVEY AND SETTLEMENT INTO THEIR VILLAGES.

(G. O. No. E. 3762-72—L. S. 70-06-6, dated 12th December 1910.)

Agreement made by
 Inamdar of the village of
 Taluk.....District

Whereas I have applied to Government that, under Section 236 of the Mysore Land Revenue Code, 1888, the provisions of Chapters VIII to X of that Code may be extended to my aforesaid village of..... I do hereby for myself, my heirs, executors and administrators agree in the event of my application being granted to the following conditions:—

1. That after my application is sanctioned, I myself or my agent will be present at the village, together with the village officers, during the progress of the survey and measuring operations and render every reasonable help towards the speedy and satisfactory completion of the work, in accordance with the directions of the Superintendent of Survey.

2. That in case the survey work is in any way impeded either by my failure to render the aforesaid help or through my negligence or delay otherwise, and any extra expenditure is thereby caused, such cost as may be fixed by the Superintendent of Survey may be recovered from me as a primary charge on my revenues and my holdings.

3. That in order to meet the cost of any paid labour to be entertained in the event of my or my raiyats' failing to render timely help during the course of survey operations or erection of boundary marks, I will deposit in the Taluk Treasury such amount as may be fixed by the Superintendent of Survey and produce the treasury receipt for the same within fifteen days from the service of notice requiring me to deposit the sum. The balance of the deposit, if any, after meeting the above charges should be refunded to me. But if it falls short of the cost that may be incurred by any amount, the same may be recovered from me according to law.

4. That after my application is sanctioned, it shall be within the discretion of the Superintendent of Survey to fix the time for the commencement of survey operations in my village and he may, if necessary, require any extra expenditure that may have to be incurred in carrying them on, otherwise than in connection with the ordinary Survey Programme, to be paid in advance.

5. That in the event of my not agreeing on the estimate of the probable effect of the survey and settlement being intimated to me by the Survey Superintendent to the extension of the survey and settlement to my said village, I will pay the cost of measurement, classification and preliminary operations which have been incurred as fixed by the Superintendent of Survey. In case of my failure to pay the costs, the same may be recovered from me as a first charge on my village.

6. That in case of my agreeing to the introduction of the rates fixed by the Survey Department on the conclusion of the survey operations, Government should bear the costs of the survey and settlement excepting, however, the charges referred to in the foregoing paragraphs as well on the first occasion of the same being effected after the date of this agreement as also hereafter, whenever any revision survey or settlement is introduced into my village by order of Government according to law.

7. That I will pay the salaries and perquisites of the village officers of the said village according to the scale and in the manner prescribed from time to time for the payment of the village officers of unalienated villages.

8. That I will from time to time, at my own expense, cause to be prepared and furnished with punctuality such periodical or other agricultural and vital statistics concerning the said village as may be required by the Deputy Commissioner and that in the event of my failure at any time to discharge this obligation the Deputy Commissioner may make such arrangements as he deems fit for obtaining such statistics as aforesaid and the costs which he incurs in so doing shall be a first charge on my revenues recoverable in such manner as the Deputy Commissioner may direct.

Executed at	this	of	Signature,
Signed by		in the presence of	19 .

APPENDIX LXX.

.....ಡಿಸ್ಟ್ರಿಕ್ಟ್.....ತಾಲ್ಲೂಕು.....
ಗ್ರಾಮದ ಇನಾಂದಾರ್

ಬರೆದುಕೊಟ್ಟ

ಮುಚ್ಚಳಕೆ.

ಸರ್ 1888 ನೆಯ ಇಸವಿಯ ಮೈಸೂರ್ ಲ್ಯಾಂಡ್ ರೆವಿನ್ಯೂ ಕೋಡಿನ 236 ನೆಯ ಪ್ರಕರಣವನ್ನು ನುಸರಿಸಿ ಸದರಿ ಕೋಡಿನ 8, 9, 10ನೆ ಅಧ್ಯಾಯಗಳ ನಿಯಮಗಳನ್ನು ಮೇಲ್ಕಂಡ ನನ್ನ ಗ್ರಾಮಕ್ಕೆ ಲಗಾವ್ ಮಾಡಲ್ಪಡಬೇಕೆಂತ ನಾನು ದರಖಾಸ್ತ ಮಾಡಿಕೊಂಡಿರುತ್ತೇನೆಂದು ಸದರಿ ನನ್ನದರಖಾಸ್ತ ಮಂಜೂರಾಗುವ ಪಕ್ಷದಲ್ಲಿ ಇದರಡಿ ನಮೂದಿಸಿರುವ ಷರತ್ತುಗಳ ಮೇರೆಗೆ ನಡೆಯಲುಳ್ಳವೆಂದು ನಾನು ಖುದ್ದಾಗಿಯೂ; ನನ್ನ ವಾರಸದಾರರು, ಎಗ್ಜಿಕ್ಯೂಟರ್ ಯಾನೆ ವಹಿವಾಟುದಾರರು, ಅಡ್ಮಿನಿಸ್ಟ್ರೇಟರ್ ಯಾನೆ ಆಸ್ತಿಯ ಆಡಳಿತ ನಡೆಸುವರು,--ಇವರುಗಳಿಗಾಗಿಯೂ ಈ ಮೂಲಕ ಒಪ್ಪಿಕೊಂಡಿರುತ್ತೇನೆ;—

1. ನನ್ನ ದರಖಾಸ್ತ ಮಂಜೂರಾದನಂತರ ಸರ್ವೇ ಸೂಪರಿಂಟೆಂಡೆಂಟರವರ ಅಪ್ಪಣೆಯ ಪ್ರಕಾರ ನನ್ನ ಗ್ರಾಮದ ಮೋಜಣಿ ಮತ್ತು 'ಪ್ರತಿ' ಕೆಲಸಗಳು ಆಗುವ ಕಾಲದಲ್ಲಿ ನಾನು ಖುದ್ದಾಗಿ ಆಗಲಿ ಅಥವಾ ಏಜೆಂಟರ ಮೂಲಕವಾಗಿ ಆಗಲಿ ಗ್ರಾಮ ನೌಕರರ ಸಮೀತ ಹಾಜರಿದ್ದು ಸದರಿ ಕೆಲಸಗಳನ್ನು ಜಾಗ್ರತೆಯಾಗಿಯೂ ಸಲೀಸಾಗಿಯೂ ಪೂರೈಸುವುದಕ್ಕೆ ಅವಶ್ಯಕವಾಗುವ ಕುವ್ಮುಕ್ ಮಾಡಲು ಬದ್ಧನಾಗಿರುತ್ತೇನೆ.

2. ನಾನು ಅಥವಾ ನನ್ನ ರೈತರು ಮೋಜಣಿ ವೆಗೈರೆ ಕೆಲಸದಲ್ಲಿಯೂ ಮತ್ತು ಲಾಂದು ಕಲ್ಲುಗಳನ್ನು ತಯಾರಿಸುವುದರಲ್ಲಿಯೂ ಕಾಲಕ್ಕೆ ಸರಿಯಾಗಿ ಕುವ್ಮುಕ್ ಮಾಡಲು ತಪ್ಪಿದಲ್ಲಿ, ಅಂಥಾ ಕೆಲಸಗಳನ್ನು ಕೂಲಿ ಜನಗಳಿಂದ ನಡೆಸಬೇಕಾಗಿರುವುದರಿಂದ, ಈ ಬರ್ಚಿಗಾಗಿ ಸರ್ವೇ ಸೂಪರಿಂಟೆಂಡೆಂಟರವರಿಂದ ಗೊತ್ತು ಮಾಡಲ್ಪಡುವಷ್ಟು ಮೊಬಲಗನ್ನು ಠೇವಣಿ ಇಡಬೇಕೆಂದು ಸರ್ವೇ ಕೆಲಸವನ್ನು ಪುರು ಮಾಡುವುದಕ್ಕೆ ಮುಂಚಿತವಾಗಿ ಅವರು ಹುಕುಂ ಮಾಡಿದರೆ ಆ ಬಗ್ಗೆ ನನಗೆ ನೋಟೀಸ್ ಜಾರಿಯಾದ ಹದಿನೈದು ದಿನಗಳೊಳಗಾಗಿ ಸದರಿ ಹಣವನ್ನು ತಾಲ್ಲೂಕ್ ಖಜಾನೆಯಲ್ಲಿ ಠೇವಣಿ ಇಟ್ಟು ರಸೀತಿ ಹಾಜರ್ ಮಾಡಲು ಬದ್ಧನಾಗಿರುತ್ತೇನೆ. ಸದರಿ ಠೇವಣಿ ಮೊಬಲಗಿನ ಪೈಕಿ ಮೇಲ್ಕಂಡ ಲಾಬತು ಖರ್ಚು ಜಾತಾ ಏನಾದರೂ ಉಳಿದರೆ ಹಾಗೆ ಉಳಿದಷ್ಟು ನನಗೆ ಪಾವತಿ

ಯಾಗಬೇಕು. ಸದರಿ ಮೊಬಲಗು ಆ ಬಗ್ಗೆ ಸಾಲದ ಹೋದರೆ ಹಾಗೆ ಸಾಲದ ಹೋಗುವ ಮೊಬಲಗನ್ನು ನನ್ನಿಂದ ಕಾನೂನಿನ ಮೇರೆಗೆ ವಸೂಲಾಡಿ ಕೊಳ್ಳಬಹುದು.

3. ನಾನು ಹಾಗೆ ಕುಮ್ಮಕು ಮಾಡಲು ತಪ್ಪುವುದರಿಂದ ಅಥವಾ ಬೇರೆ ವಿಧವಾಗಿ ಅಕ್ರಮ, ಯಾ, ಸಾವಕಾಶವೊಡುವುದರಿಂದ ಕೆಲಸಕ್ಕೆ ಹರಕತೆ ಆಗುವದಕ್ಕೂ ಹೆಚ್ಚು ಖರ್ಚು ಉಂಟಾಗುವದಕ್ಕೂ ಕಾರಣವಾದರೆ ಆ ಬಗ್ಗೆ ಸರ್ವೆ ಸೂಪರಿಟೆಂಡೆಂಟರವರು ಠರಾಯಿಸುವಷ್ಟು ಖರ್ಚು ಮೊಬಲಗನ್ನು ನನ್ನ ರವಿನ್ನೂ ಹುಟ್ಟುವವಯ ಮೇಲೆಯೂ ಮತ್ತು ಗ್ರಾಮದ ಮೇಲೆಯೂ ಸಹ ಪ್ರಥಮ ಛಾರ್ಜೆಯಾನೇ ದೇಣಿ ಆಗಿ ವಸೂಲಾಡಿಕೊಳ್ಳಬಹುದೆಂದು ಈ ಮೂಲಕ ಬಹಿಷ್ಕಾರಿರುತ್ತೇನೆ.

4. ಸರ್ಕಾರದವರ ಮುಂಜಾರಾತಿಯು ಆದನಂತರ ಸರ್ವೆ ಕೆಲಸ ಯಾನಾಗ ಆರಂಭಿಸಬೇಕೆಂಬುವುದನ್ನು ನಿರ್ಣಯಿಸುವ ವಿಷಯದಲ್ಲಿ ಸರ್ವೆ ಸೂಪರಿಟೆಂಡೆಂಟರವರಿಗೆ ಪೂರ್ಣ ಸ್ವಾತಂತ್ರ್ಯ ವಿರತಕ್ಕದ್ದು. ಮತ್ತು ಆಜ್ಞಾಪಿಸಿದ ಸರ್ಕಾರಿ ಗ್ರಾಮಗಳ ಸರ್ವೆಕಾರವನ್ನು ಅನುಸರಿಸದೆ ಇತರ ಕಾಲಗಳಲ್ಲಿ ಇನಾಂ ಗ್ರಾಮದ ಸರ್ವೆ ಆಗಬೇಕೆನ್ನುವ ಸಂದರ್ಭದಲ್ಲಿ ಆ ವಿಷಯವಾಗಿ ಬೇಕಾಗುವ ಹೆಚ್ಚು ಖರ್ಚಿಗಾಗಿ ತಕ್ಕಷ್ಟು ಮೊಬಲಗನ್ನು ಮುಂಚಿತವಾಗಿಯೇ ಠೇವಣಿ ಇಡಬೇಕೆಂದು ಸರ್ವೆ ಸೂಪರಿಟೆಂಡೆಂಟರವರು ಆವಶ್ಯವಿದ್ದಲ್ಲಿ ಇನಾಂದಾರನಿಗೆ ಅಪ್ಪಣೆ ಮಾಡಬಹುದು.

5. ಸರ್ವೆ ಸೆಟ್ಲಮೆಂಟಿನಿಂದ ಗೊತ್ತಾಗಬಹುದಾದ ಹುಟ್ಟುವವ ಮೊಬಲಗಿನ ಅಂದಾಜನ್ನು ಸರ್ವೆ ಸೂಪರಿಟೆಂಡೆಂಟರವರು ನನಗೆ ತಿಳಿಸಿದ ನಂತರ ನನ್ನ ಗ್ರಾಮಕ್ಕೆ ಅಂಥಾ ಸರ್ವೆ ಸೆಟ್ಲಮೆಂಟನ್ನು ಜಾರಿ ಮಾಡುವುದಕ್ಕೆ ನಾನು ಒಪ್ಪದೆ ಹೋದ ಪಕ್ಷದಲ್ಲಿ, ಸರ್ವೆ ಸೂಪರಿಟೆಂಡೆಂಟರವರು ಠರಾಯಿಸುವಂತೆ ಮೋಜಣಿ, ಪ್ರತಿ ಸೆಟ್ಲಮೆಂಟಿ ಮತ್ತು ತತ್ಪೂರ್ವದ ಇತರ ಕೆಲಸ-ಇವುಗಳಾಗಿ ಆಗುವ ಖರ್ಚು ಕೊಡಲು ಬದ್ಧನಾಗಿರುತ್ತೇನೆ. ತಪ್ಪಿದರೆ ಅದನ್ನು ಗ್ರಾಮದ ಮೇಲೆ ಪ್ರಥಮ ಛಾರ್ಜೆಯಾನೇ ದೇಣಿಯಾಗಿ ವಸೂಲೆ ಮಾಡಿಕೊಳ್ಳಬಹುದು.

6. ಸರ್ವೆ ಇಲಾಖೆಯವರು ಮಾಡಿದ ಸೆಟ್ಲಮೆಂಟು ಪೂರೈಸಿ ಅವರು ಇತ್ಯರ್ಥಮಾಡುವ ಕಂದಾಯದ ದರಗಳನ್ನು ಜಾರಿಯಲ್ಲಿ ತರಲು ನಾನು ಒಪ್ಪಿದರೆ, ಮೇಲಿನ ಷರತ್ತುಗಳಲ್ಲಿ ನಮೂದಿಸಿದ ಖರ್ಚುಗಳ ವಿನಾ ಈ ಮುಚ್ಚಲಿಕೆಯ ತಾರೀಖಿನ ತರುವಾಯ ನಡಿಸುವ ಮೊದಲನೇ ಸರ್ವೆ ಮತ್ತು ಸೆಟ್ಲಮೆಂಟು ಖರ್ಚನ್ನೂ ಕಾನೂನಿನ ಮೇರೆಗೆ ಸರ್ಕಾರಿ ಹುಕುಂ

ಪ್ರಕಾರ ಸದರಿ ನನ್ನ ಗ್ರಾಮಕ್ಕೆ ಐಯಿಂದ ಆಗುವ ಯಾವದೋಡು ರಿವಿ
ಜ್ಞ ಸರ್ವೇ ಅಥವಾ ಸೆಟ್ಟಮೆಂಟ್ ಬಾಬತು ಖರ್ಚನ್ನೂ ಸರ್ಕಾರದವರೇ
ವಹಿಸಿಕೊಳ್ಳತಕ್ಕದ್ದು.

7. ಸರ್ಕಾರಿ ಗ್ರಾಮಗಳ ನೌಕರರಿಗೆ ಪೋಟಿಂಗಿ ವೆಗೈರೆ ಸಲ್ಲತಕ್ಕ ಬಗ್ಯೆ
ಆಗಾಗ್ಯೆ ವಿಧಿಸಲ್ಪಡುವ ಸ್ಯೇಲೆ ಪ್ರಕಾರ ಮೇಲ್ಕಂಡ ನನ್ನ ಗ್ರಾಮದ ನೌಕರ
ರಿಗೆ ಪೋಟಿಂಗಿಯನ್ನೂ, ಸಾದಿಲ್ವಾರು ಮುಂತಾದ ಇತರ ವರ್ತನೆಗಳನ್ನೂ
ಕೊಡಲು ಬದ್ಧನಾಗಿರುತ್ತೇನೆ.

8. ಸದರಿ ನನ್ನ ಗ್ರಾಮದ ಚಿರಾಯತಿ ಯಾ ಜನನ ಮರಣಗಳಿಗೆ
ಸಂಬಂಧಪಟ್ಟ ಕುಸ್ತುಕಾಲದ ಯಾ ಇತರ ಲೆಕ್ಕಗಳ ಪೈಕಿ ಡೆಪ್ಯುಟಿ ಕಮಿ
ಷನರವರು ಅಪ್ಪಣೆ ಮಾಡುವಂಥಾವುಗಳನ್ನು ನನ್ನ ಸ್ವಂತ ಲಾಗುವಡಿನಿಂದ
ತಯಾರಿಸಿ, ಕಾಲಾತಿಕ್ರಮಣವಾಗದಂತೆ ಕಳುಹಿಸಿಕೊಡಲು ಬದ್ಧನಾಗಿರ
ತ್ತೇನೆ. ಯಾವಾಗಲಾದರೂ ಹಾಗೆ ಕಳುಹಿಸಲು ತಪ್ಪಿದ್ದೇ ಆದರೆ ಸದರಿ
ಲೆಕ್ಕಗಳನ್ನು ತಯಾರಿಮಾಡಿಸಿ ತರಿಸಿಕೊಳ್ಳುವ ವಿಷಯದಲ್ಲಿ ಡೆಪ್ಯುಟಿ ಕಮಿ
ಷನರವರಿಗೆ ಸೂಕ್ತ ತೋರುವ ಏರ್ಪಾಡು ಮಾಡಿಕೊಳ್ಳಬಹುದು. ಆ ಬಗ್ಯೆ
ಅವರಿಗೆ ತಗಲುವ ಲಾಗುವಡು ನನ್ನ ರೆವಿನ್ನೂ ಯಾನೆ ಹುಟ್ಟುವಳಿಯ ಮೇಲೆ
ಪ್ರಥಮ ದೇಣಿ ಆಗಿರತಕ್ಕದ್ದಲ್ಲದೆ ಅವರು ಅಪ್ಪಣೆ ಮಾಡಬಹುದಾದ ರೀತಿ
ಯಲ್ಲಿ ಪಾವತಿ ಆಗಲು ಗುರಿಯಾಗಿರತಕ್ಕದ್ದು.

ದಸ್ತುಕ್ತ

ಇನಾಂದಾರ್.

APPENDIX LXXI

UNITS OF OLD MEASUREMENT OF LANDS.

Mysore grain measure	Land measure	Square yards	Acres consisting of 40 guntas, each gunta being 120 square yards			
			Acres	Guntas	Sq. yards	
4 Chataks—1 Pavu ...	Dry land.	For 1 Payili ...	200	...	1	79
2 Pavus—1 Ardaseer or Payili.		„ 2 do 1 Seer ...	400	...	3	37
2 Ardaseers or Payili—1 Seer		„ 2 Seers 1 Balla- ...	800	...	6	74
2 Seers—1 Balla ...		„ 4 Ballas, 1 Kudu ...	8,200	...	26	54
4 Ballas—1 Kolaga or Kuda		„ 20 Kudus, 1 Kanda- ga or Kandi.	64,000	13	8	112
20 Kolagas or Kudus— 1 Kandaga or Kandi	Wet and bagayat land.	For 1 Payili ...	81½	81½
		„ 2 do 1 Seer ...	62½	62½
		„ 2 Seers, 1 Balla ...	125	...	1	4
		„ 4 Ballas, 1 Kudu ...	500	...	4	16
		„ 20 Kudus, 1 Kandi	10,000	2	2	78

APPENDIX LXXII

Rules for the elimination of fractions (vide Rule XVI of the Inam Rules).

(1) The following rules for the elimination of fractions of rupees, came into force from the 1st January 1875:—

- (a) In taluks already settled by both the Inam Department and the Survey Department, the payments of Inams fixed by the Inam Department must be confirmed, and the Settlement Records altered so as to accord with the Inam Records.
- (b) In taluks settled by the Survey and still to be settled by the Inam Department, the Inam Department will adopt the Jodi as entered by the Survey Department, unless such alteration is evidently a mistake, and not the result of the reduction of fractions.
- (c) When the Settlement Department deals with a taluk which has already been dealt with by the Inam Department, the sums recorded by the Inam Department, must be adopted by the Settlement Department.
- (d) From 1st January 1875, the table for eliminating fractions used in the Survey Department should be used in the Inam Department also.

(2) The two fractional tables in use in the Survey and Inam Department are appended. No. 1 is that in use in the Survey Department and No. 2 in the Inam Department. No. 1 Table shows the mode of throwing out fractions in filling up the "Akarband" in the Survey Department.

From	To	Final	From	To	Final
Rupees	Rupees		Rupees	Rupees	
0 0 1	0 2 0	0 2 0	3 12 1	4 4 0	4 0 0
0 2 1	0 6 0	0 4 0	4 4 1	4 12 0	4 8 0
0 6 0	0 10 0	0 8 0	4 12 1	5 4 0	5 0 0
0 10 1	0 14 0	0 12 0	5 4 1	5 12 0	5 8 0
0 14 1	1 2 0	1 0 0	5 12 1	6 4 0	6 0 0
1 2 1	1 6 0	1 4 0	6 4 1	6 12 0	6 8 0
1 6 1	1 10 0	1 8 0	6 12 1	7 4 0	7 0 0
1 10 1	1 14 0	1 12 0	7 4 1	7 12 0	7 8 0
1 14 1	2 2 0	2 0 0	7 12 1	8 4 0	8 0 0
2 2 1	2 6 0	2 4 0	8 4 1	8 12 0	8 8 0
2 6 1	2 10 0	2 8 0	8 12 1	9 4 0	9 0 0
2 10 1	2 14 0	2 12 0	9 4 1	9 12 0	9 8 0
2 14 1	3 2 0	3 0 0	9 12 1	10 8 0	10 0 0
3 2 1	3 12 0	3 8 0	10 8 1	11 8 0	11 0 0

APPENDIX LXII—concl'd.

And so on. No. 2 is a memo on the elimination of fractions in the Inam Department, for the calculation of quit-rent or combined quit-rent.

From	To	Final	From	To	Final
Rupees	Rupees		Rupees	Rupees	
0 0 1	0 8 0	0 2 0	8 10 1	8 14 0	8 12 0
0 8 1	0 5 0	0 4 0	8 14 1	4 2 0	4 0 0
0 5 1	0 7 0	0 6 0	4 2 1	4 6 0	4 4 0
0 7 1	0 9 0	0 8 0	4 6 1	4 10 0	4 8 0
0 9 1	0 11 0	0 10 0	4 10 1	4 14 0	4 12 0
0 11 1	0 13 0	0 12 0	4 14 1	5 4 0	5 0 0
0 13 1	0 15 0	0 14 0	5 4 1	5 12 0	5 8 0
0 15 1	1 2 0	1 0 0	5 12 1	6 4 0	6 0 0
1 2 1	1 6 0	1 4 0	6 4 1	6 12 0	6 8 0
1 6 1	1 10 0	1 8 0	6 12 1	7 4 0	7 0 0
1 10 1	1 14 0	0 12 0	7 4 1	7 12 0	7 8 0
1 14 1	2 2 0	2 0 0	7 12 1	8 4 0	8 0 0
2 2 1	2 6 0	2 4 0	8 4 1	8 12 0	8 8 0
2 6 1	2 10 0	2 8 0	8 12 1	9 4 0	9 0 0
2 10 1	2 14 0	2 12 0	9 4 1	9 12 0	9 8 0
2 14 1	3 2 0	3 0 0	9 12 1	10 4 0	10 0 0
3 2 1	3 6 0	3 4 0	10 4 1	11 4 0	11 0 0
3 6 1	3 10 0	3 8 0	11 4 1	12 4 0	12 0 0

In confirming the existing jodi, the amount as collected minus the pies, is adopted.

APPENDIX LXXIII

REGISTER SHOWING THE PROGRESS MADE IN THE COLLECTION OF THE INSTITUTION FEES AWARDED IN PAUPER SUITS DURING THE YEAR.....

General No.	Name of Court	Number and year of suit	Name of the party	Stamp duty awarded	Collection during the year	Reported to be irrecoverable	Balance	Remarks
1	2	3	4	5	6	7	8	9